

UNIVERSAL  
LIBRARY

OU\_202110

UNIVERSAL  
LIBRARY



OUP—881—5-8-74—15,000

**OSMANIA UNIVERSITY LIBRARY**

Call No. K301/5955 Accession No. P.W.K 1804

Author *SWP, 80-90.*

Title *Notes & Essays. 1949.*

This book should be returned on or before the date last marked below.



ಮುಂಡನಬಳಿಯ ಗಣರ್ಯ ವರ್ಷದ ಇನೆಯ ಕುಡಿ

## ಸ ನೂಜ ದಶಿನ

ಲೇಖಕರು:

ಶ್ರೀನೂನ್ ಕಂ. ಬಾ. ಜೋಡಿ

ಅ

ಭಾಲುಕ್ಕು ವಿಶ್ವಕು ಪರ್ಯಾಪ್ತ ಗಳಿಗೆ

Post Graduate Library  
College of Arts & Commerce, O. U.

೧೦ನೇಯ ಮೇ

ಚೆಲೆ

೧೯೭೯

೧ - ೮ - ೦

ವಿಂಚಿನಬಳ್ಳಿಯು ಗಾನೇಯ ವಂಷದ ನಾಲ್ಕನೇಯ ಕಡಿ

ಅಗಸ್ಟ್ ಕಿಂಗ್ ಲಿನ್ಲಿ

ಪ್ರಕಟಿಸಾಗುವದು.

ಶ್ರೀಶರ್ಮ:

ದಿ. ಜಿ. ಅವಧಾನಿ,

ವಿಂಚಿನಬಳ್ಳಿ, ಧಾರ್ಮಾತ



ಕುದ್ರಾರು:

ಎನ್. ಎಸ್. ಹಂಗೆಡಿ,

ವಿಜಯ ಶ್ರೀಕಾಲಯ,

ಭಾರತ ಪಾಠ

## ಒದುಗರಲ್ಲಿ ಬಿನ್ನಕ



ಎಪ್ಪಿಲ ತಿಂಗಳಲ್ಲಿಯೇ ಪ್ರಕಟಿವಾಗಬೇಕಾಗಿದ್ದ ಪುಸ್ತಕವು ಈಗ ಪ್ರಕಟಿವಾಗುತ್ತಲಿದೆ. ಪರಿಸ್ಥಿತಿಯ ಪರಿಣಾಮವು ಎಲ್ಲ ಕಾರ್ಯಗಳ ವೇಲೆ ಆಗುತ್ತಿದೆ ಅವರಿಹಾಯ್ ಕಾರಣಗಳ ಮೂಲಕ ಆಗುವ ಕಾರ್ಯಗಳು ಹೊತ್ತಿಗೆ ಆಗದಿರುವದು ಇಂದಿನ ಜೀವನವಾಗಿದೆ. ಈ ವಿಷಮು ಪರಿಸ್ಥಿತಿಯೇ ಪುಸ್ತಕ ವಿಲಂಬಕ್ಕೆ ಕಾರಣವಾಗಿ ವಾಚಕರಿಗೆ ತೊಂದರೆಯಾದುದಕ್ಕಾಗಿ ಕ್ಷಮೆಯಾನ್ನ ಯಾಜಿಸುತ್ತೇನೆ.

‘ಸಮಾಜ ದರ್ಶನ’ವೆಂಬ ಪುಸ್ತಕವು ಈಗ ಪ್ರಕಟಿವಾಗುತ್ತಲಿದೆ. ಇದನ್ನು ಬರಿದವರು ಗೆಳೆಯರಾದ ಶ್ರೀಮಾನ್ ಶಂ ಬಾ. ಜೋತಿಯವರು ಶಂ ಬಾ. ಜೋತಿಯವರು ಲೇಖಕ ವರ್ಗದಲ್ಲಿ ಈಗಾಗಲೇ ಹೆಸರುಗಳನ್ನಿಡ್ದಾರೆ. ಅವರು ಸಾಂಪ್ರದಾಯ ಕರಣರಲ್ಲಿ; ಸ್ವತಂತ್ರ ವಿಚಾರಿಗಳು; ಅಭ್ಯಾಸಿಗಳು; ಸಮಾಜ ಸುಧಾರಕರು. ಸಮಾಜವು ಜಾಡ್ಯವನ್ನು ತೊರೆದು ವಿಚಾರಪರವಾಗಿ ಮುಂದರಿಯಬೇಕೆಂಬುದೇ ಆವರ ಹೆಬ್ಬಿಉಂಕ ಅವರ ಎಣ್ಣ ಬರಹಗಳಲ್ಲಿ ಈ ಬಯಕ್ಕಯು ಒಡನೂಡಿದುದನ್ನು ವಾಚಕರು ಈಗಾಗಲೇ ಬಲ್ಲರು ಈ ದೃಷ್ಟಿಯಾಂದ ಪುಸ್ತಕದ ಮಹತ್ವವು ಹೆಚ್ಚಾಗಿದೆ. ಇದರಲ್ಲಿ ವೀಚಿಸಿದ ಎಲ್ಲ ಸಿದ್ಧಾಂತಗಳು ವಾಚಕರಿಗೆ ಮಾನ್ಯವಾಗಬೇಕೆಂದಿಲ್ಲ. ಎಲ್ಲ ಬಗೆಯು ವಿಚಾರಗಳಿಗೆ ಇಂಬಿಗೊಟ್ಟು ವಾಚಕರಿಗೆ ಸತ್ಯವನ್ನು ಹಳೆವು ಬಗೆಯಾಂದ ತಿಳದುಕೊಳ್ಳಲು ಅವಕಾಶವನ್ನು ಕಲ್ಪಿಸುವದೇ ಈ ಹತ್ತು ವರ್ಷಗಳಲ್ಲಿ ಮಂಜಿನಬ್ಲ್ಯಾಯ ಥೋರಣವಾಗಿದೆ. ಈ ಪುಸ್ತಕವು ಅಂತಹದೊಂದು ನಾಡರಿ.

ಈ ಪುಸ್ತಕವನ್ನು ವಾಚಕರು ಓದಿ, ಸಮಾಜದ ಬಗೆಗೆ ವಿಚಾರ ಪರಾದರೆ ಸಾರ್ಥಕವಾಯಿತೇಂದು ನಾನು ಬಗೆಯುತ್ತೀನೆ. ಭಾರತದ ಪುನರ್ನಿರ್ಮಾಣದ ಈ ಕಾಲದಲ್ಲಿ ಎಲ್ಲ ವಿಚಾರ ಪ್ರವಾಹಗಳನ್ನು ರಿತು ಯಾವ ಸ್ಥಿರ ಹಾಗೂ ಸತ್ಯ ಸಿದ್ಧಾಂತಗಳ ಮೇಲೆ ಸಮಾಜ ರಚನೆಯನು ಮಾಡಬೇಕೆಂಬುದೇ ಇಂದಿನ ನಮ್ಮ ಸಮಸ್ಯೆಯಾಗಿದೆ. ಸನಾತನಿಗಳ ದೃವೀ ದೃಷ್ಟಿಯೂ ಆಧುನಿಕರ ಭೌತಿಕ ದೃಷ್ಟಿಯೂ ಸಮೂಲಿತವಾಗುವಂತೆ ಮುಂದಿನ ನಮ್ಮ ಜೀವನವನ್ನು ರೂಪಗೊಳಿಸುವ ಹೆವಣಿಕೆಯಲ್ಲಿ ಭಾರತೀ ಯರ ಅಂತಃಕರಣಗಳು ಇಂದು ಆತುರಗೊಂಡಿವೆ. ಇಂತಹ ಸಮಯದಲ್ಲಿ ಸಮಾಜ ದರ್ಶನವು ಪ್ರಕಟಿವಾಗುತ್ತಲಿದೆ ಈ ಬರೆಹವು ಕನ್ನಡ ಜನಾಂಗಕ್ಕೆ ವಿಚಾರಪರವಾಗಲು ಒಂದು ಸಾಧನವಾಗುವದೆಂದು ನಾನು ಬಗೆಯುತ್ತೀನೆ.

ಈ ವಿಷಯವಾಗಿ ಲೇಖಕರ ವಿಚಾರಗಳು ಈ ಪುಸ್ತಕದಲ್ಲಿ ಪೂರ್ವ ಪ್ರಕಟಿವಾಗಿಲ್ಲ. ಇನ್ನೊಂದು ಭಾಗದಲ್ಲಿ ಇದರ ಪೂರ್ವತೀಯಾಗುವಿದಿದೆ. ಸಂಕಲ್ಪಕ್ಕಾಂತಲೂ ಗ್ರಂಥವು ಹೆಚ್ಚು ಬೆಳ್ಳಿದುದರಿಂದ ಅದರಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಪೂರ್ವ ವಿನೇಜನೆಯನ್ನು ಓದದೆ ಸಿದ್ಧಾಂತದ ಬಗೆಗೆ ನಿಶ್ಚಯ ಅಭಿಪ್ರಾಯವನ್ನು ಮಾಡಿಕೊಳ್ಳುವದು ಯೋಗ್ಯವಾಗಲಿಕ್ಕಿಲ್ಲ.

ಶ್ರೀಮಾನ್ ಶಂ. ಬಾ ಜೋತಿಯವರು ತಮ್ಮ ಅಭ್ಯಾಸದ ಅನುಭವದ ಲಾಭವನ್ನು ಗ್ರಂಥರೂಪವಾಗಿ ನಿಂಜನಬಳ್ಳಗೆ ಒದಗಿಸಿಕೊಟ್ಟು ದಕ್ಕಾಗಿ ನಾವು ತುಂಬ ಆಧಾರಿತಯಾಗಿದ್ದೇವೆ.

ಧಾರವಾಡ

ಇನ್ನೆಯ ಮೇ ಐಳಿ

ತಮ್ಮ

ಬುಲ್ಲೆ ಬಿಂದುಮಾಧವ

## ಆ ರಿ ಕೆ

ಓದಿ ಅರಿತುಕೊಂಡುದನ್ನೂ ಜೀವನದಲ್ಲಿ ಕಂಡುಕೊಂಡುದನ್ನೂ ಸಂಗ್ರಹಿಸಿ ಕೆಲವಂತವನ್ನೂ ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಪ್ರತಿದಿನದ ಮಾತು ಕಥೆಯಲ್ಲಿ ಸಮಾಜದ ಹೆಸರು ಕಿವಿಗೆ ಬೀಳದ ಸುಶೀಲಿತರೇ ದೊರೆಯಲಾರರು ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಆಂದೋ ಲನದ ಈ ದಿನಗಳಲ್ಲಿ ಸಮಾಜವನ್ನು ಕುರಿತು ಆಸ್ಥೀಯುಂಟಾಗದ ಮಾನವರು ವಿರಳ. ಆದರೆ-ಎಷ್ಟರೆ, ಕುಳಿತರೆ, ಸಮಾಜ, ಸಮಾಜವೆಂದು ಮಾತನಾಡುತ್ತಿದ್ದರೂ ಸಮಾಜ ಎಂದರೆನು? ಎಂದು ಪ್ರಶ್ನೆ ಕೇಳಿದರೆ ದಿಗಿಲೇ! ನನಗಿಷ್ಠ ಈ ದಿಗಿಲನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಸಂಪಾದಿಸಿದುದನ್ನು ಇನ್ನುಳಿದವರಿಗೂ ಅದರ ಉಪಯೋಗವು ಆಗುತ್ತಿದ್ದರೆ ಆಗಲೆ, ಎಂಬ ಭಾವನೆಯಿಂದಲೂ ಇದರಲ್ಲಿ ನಿದ್ದರೂ ತಜ್ಞರೂ ಆದವರಿಂದ ಹೆಚ್ಚಿನ ವಿಚಾರ, ವಿಮರ್ಶೆಗಳಿಗೆ ಆರಂಭವಾಗಿ ನನಗೂ ಅವರಿಂದ ನೀರಿವು ದೊರೆತಿತ್ತಿಂದೂ ಇದನ್ನು ಬರೆಯಲು ಮನಸು ಮಾಡಿದ್ದಾಗಿದೆ

ಮೊದಲನೇಯ ಆಧ್ಯಾತ್ಮಿಕ ಬರಿಯ ಪೀಠಿಕೆಯಾಯ್ತು. ಎರಡನೇಯದರಲ್ಲಿ ಸುಮ್ಮನೆ ನಾಲ್ಕು ಮಾತು ಎತ್ತಿ, ಮಾರನೇಯ ಶಾಧ್ಯಾಯದಿಂದ ವಿವೇಚನೆಗೆ ಆರಂಭವಾಗುವದು. ನಾಲ್ಕುನೇಯದರಲ್ಲಿ ವ್ಯಕ್ತಿ ಮತ್ತು ಸಮಾಜದ ಸಂಬಂಧಗಳ ವಿವರಣೆಯಾಗುವದರಲ್ಲಿಯೇ ಪುಸ್ತಕದ ಪರಿಮಿತ ಮುಗಿದುದಕ್ಕಾಗಿ ನಿಲ್ಲಿಸಬೇಕಾಯ್ತು- ಸಂಸ್ಕೃತ, ಸಮಾಜ, ಮತ್ತು ಸಂಘಗಳನ್ನು ಕುರಿತ ಮಹತ್ತತ್ತ್ವದ ಚರ್ಚೆಯನ್ನೂ ಸಮಾಜದ ಇನ್ನುಳಿದ ಹಲವು ಅಂಶಗಳ ವಿವರಣೆಯನ್ನೂ ಮುಂದಿನ ಪ್ರಕಟನೆಯಲ್ಲಿ ಓದಿಕೊಳ್ಳಬೇಕಾಗಿ ಬಿನ್ನುಹ್.

ಅಚ್ಚಿನಲ್ಲಿರುವಾಗ ಇದನ್ನೊಂದಿ ಉಪಯುಕ್ತ ಸಂಭಾಷಣೆಗಳನ್ನು ಕೊಟ್ಟಿ ಶ್ರೀಗಳಾದ ಹೋಳಿಕಟ್ಟಿ, ಚುಳಕಿ, ಆರ್. ವಿ. ಕುಲಕರ್ಮ, ಮುದಗಲ್ಲ ಮೊದಲಾದ ಮಿತ್ರರಿಗೆ ಅಭಿವಂದನೆ ಕೆಲವರು ಬಹಳ ಸಂಕ್ಷೇಪವಾಯಿತೆಂದು ತಿಳಿಸಿದರು. ಆದರೆ ವಿಸ್ತಾರವಾಗಿ ಬರೆದ ಹಿರಿಯ ಹೋತ್ತುಗೆಗಳ ಬೆಲೆ ಸಾಮಾನ್ಯರಿಗೆ ನಿಲ್ಲಿಕೊಂಡು ಗುವದು. ಅಲ್ಲದೆ ಸಂಕ್ಷೇಪವೆಂದರೂ ಆಧ್ಯಕ್ಷ ನಿಲ್ಲಿಸಬೇಕಾಗುತ್ತದೆ. ಕಾಲೇಜಿನ ತರುಣ

ಮಿಶ್ರರೊಬ್ಬರು ಇದರಲ್ಲಿಯ ಪುರಾಣಗಳ ದೃಷ್ಟಾಂತಗಳನ್ನು ಕುರಿತು ಅಪ್ಪೇ ಹಿಸಿ, ಕೇವಲ ಆಧುನಿಕವಾಗಿಯೇ ಏಕೆ ಬರೆಯುವದಿಲ್ಲವೇಂದು ಪ್ರಶ್ನಿಸಿದರು. ಇನ್ನೊಬ್ಬ ಜೆಯ ಮಿಶ್ರರು ಭಾರತೀಯ ದೃಷ್ಟಿಯೇ ಇದರಲ್ಲಿ ಇಲ್ಲವೆಂದು ಹೇಳಿದರು. ಸತ್ಯಕ್ಕೆ ಬೆಲೆಯನ್ನು ಕೊಟ್ಟವನು ಯಾವುದೊಂದೇ ಹಕ್ಕು ವಹಿಸಿ ಬರೆಯುವದಕ್ಕೆ ಅನವುಫರ್ನಾಗುತ್ತಾನೆ ಈ ಕಾರಣದಿಂದ ನವಮತವಾದಿಗಳಿಗೆ ಹಾಗೂ ಸನಾತನಾಭಿಮಾನಿಗಳಿಗೆ ಇಬ್ಬರಿಗೂ ನೆನ್ನು ಬರೆವಣಿಗೆಯಂದ ತೃಪ್ತಿಯುಂಟಾಗದಿರುವುದು ಸಾಮಾನ್ಯವಾಗಿದೆ.

ಇದನ್ನು ಬರೆವಾಗ ಕಣ್ಣಿದುರು ಇರಿಸಿಕೊಂಡ ವಾಚಕ ವರ್ಗಕ್ಕೆ ಬೇಸರವಾಗಬಾರದೆಂದು, ಶಾಸ್ತ್ರೀಯ ಗಂಭೀರ ಚರ್ಚೆಯನ್ನು ತಕ್ಷಿವಿದ್ದವರು ಮಂಬಾಡಲು ಪ್ರಯತ್ನ ಪಟ್ಟಿದೆ. ಆದರೆ ಬರಿ ಹರಟಿಯೇ ಆಗಡಂತೆ ಮಿಶ್ರ ಪದ್ಧತಿಯನ್ನು ಉಪಯೋಗಿಸಿ ವಿವರಿಸಲಾಗಿದೆ

## విషయానుక్రమణికి



	పుట్ట
१ “సమాజ” ఎంబుదు లుంటి ?	३
२ సమాజ-విచార	२७
३ రమాజ-విచార	५६
४ వ్యక్తి మత్తు సమాజ	८८

---

## ಒ ಪ್ಲೈ ೧ ಲೇ

○

ಪುಟ್ಟಿ—ಸಾಲು		ತಪ್ಪು	ಒಪ್ಪು
ಉಲ	ಅ	ಲೊಕ....ಸಂಭಂಧ	ಲೊಕ....ಸಂಭವ
ಇಅ	ಇಎ	ಗಂಡಾಂತರಗಳನ್ನು	ಗಂಡಾಂತರಗಳನ್ನು ಲೈಕ್ಯೂದಿಂದ ಮುಂಗಂಡು ಹೇಳುತ್ತಿದ್ದಾರೆ.
ಇಆ	ಇಬ್ಬ	ಪ್ರಚಾರ	ವಿಚಾರ
ಇಎ	ಇಬ್ಬ	ಮಾನವರಿಗೆ	ವಾನರರಿಗೆ
ಇಉ	ಅಬ್ಬ	barnacles	barnacles
ಇಇ	ಬಿ	ಸಾವಿರ ವರ್ಷಗಳ	ನೂರು ವರ್ಷಗಳ
ಇಈ	ಬಿ	ನೂರು ವರ್ಷ	ಒಂದು ಕ್ಷೇತ್ರವೂ
ಇಉ	ಬಾ	ನೈಯುತ್ತಿಕ್ಕ	ನೈಯುತ್ತಿಕ್ಕ
ಇಇ	ಅಬ್ಬ	ನಾಯ್ಗಳ	ನಾಯ್ಗಳ
ಇಈ	ಅ	ಅತೀತರಾಳ	ಅಂತರಾಳ

---

## ಸಮಾಜದರ್ಶನ

— \* (★) : —

०

“ ಸಮಾಜ ” ಎಂಬುದು ಉಂಟಿ ?

ಸಮಾಜ, ಸಮಾಜ ಎಂಬ ನಾತು ಅಡಿಗಡಿಗೆ ಕೇಳಬರುತ್ತದೆ. ಆದರೆ, ಸಮಾಜವೆಂಬುದು ಎಲ್ಲಿದೆ ? ಸಮಾಜವೆಂಬುದು, ಉಂಟಿ ? ಎಲ್ಲಿ ನೈತಿಕಿದರಲ್ಲಿ ವ್ಯಕ್ತಿಗಳು ಇರುವರೇ ಹೊರತು ಸಮಾಜವೆಂಬುದು ಕಾಣಿದೋರಿಯದು.

ಯಾವುದೇ ಬಗೆಯ ಕೆಲಸವನ್ನಾಗಲಿ, ಈಗ ಸಮಾಜದ ಹೆಸರಿನಲ್ಲಿ ಆರಂಭಿಸುವುದು ಒಂದು ಫ್ರಾಶನ್ ಆಗಿದೆ; ಗೌರವದ್ದೀಂದು ಎಂಬಲ್ಲಿ ದುತ್ತಿದೆ ಸ್ಪೃಹಿತಾರ್ಥಕ್ಕೆ ನಿಟ್ಟಿಸಿದರೆ ಇದೆಲ್ಲವೂ ಮಂಕುಯೆಂದೇ ಕಂಡುಬಾರದೆ ಇರುತ್ತು. ಸಮಾಜಸೇವೆ, ದೀಶಸೇವೆ, ಸಾರ್ವಜನಿಕಕಾರ್ಯ ಎಂಬೀ ಬಗೆಯಾಗಿ ಮಾತನಾಡುವವರಲ್ಲಿ ಎರಡು ವರ್ಗಗಳಿವೆ : ಕೆಲವರು ಆತ್ಮವಾಚಕರು; ಕೆಲವರು ಪರವಂಚಕರು. ಮೊದಲನೇಯ ಬಗೆಯವರು ಪ್ರಮಾಣಿಕರು; ಪ್ರಮಾಣಿಕತೆಯ ಉಬ್ಬಿನಲ್ಲಿ ಹಾನಿಗೆ ಈಡಾದರೂ ಗಮನಿಸದೆ ತಮಗೆ ತಾನೇ ಮಂಕುಹಿಡಿಸಿಕೊಂಡವರು. ಎರಡನೇಯ ಬಗೆ ಇವರು ತಮ್ಮ ಸ್ವಾರ್ಥ-ಪ್ರತಿಪ್ರೇಗಳನ್ನು ಬೆಳಸಿಕೊಳ್ಳಲು ಸಮಾಜ ಸೇವೆ, ಪರೋಪಕಾರಾದಿ ಬಣ್ಣದ ಪೂರ್ವಿಗಳನ್ನಾಡಿ ಜನರನ್ನು ವರುಳುಗೊಳಿಸಿ, ಕೊನೆಯ ವರಿಗೆ ಅವರು ತಮ್ಮ ಅನುಯಾಯಿಗಳಾಗಿರು ವಂತೆ ಹೆರವಂಗೇ ಮಂಕುಹಿಡಿಸುವವರು. ಮೊದಲನೇಯವರು, ತಾಗ ಸೇನೆಯ ಹೆಸರಿನಲ್ಲಿ ತಾನೇ ಆಚನ್ತು ಸುಟ್ಟು ಸುಳ್ಳಿವಾಗಿ ತಮ್ಮ ಮನೆಮಾರು ಹಾಳು ಮಾಡಿಕೊಂಡು ಇನ್ನೊಳ್ಳಿರ ಮನೆ ಬೆಳಗ ಹೊರಟಿವರು. ಎರಡನೇಯವರು, ಜನರಿಗೆ ತಾಗಮಾಡಹೇಳ ಆದರ

ಫಲವನ್ನು ತಾವು ಪಡೆಯುತ್ತಾರೆ. ಸತ್ಯಭಾಮೀಯ ಹಿತ್ತಿಲಲ್ಲಿ ಪಾರಿಜಾತದ ಗಿಡ; ರುಕ್ಷಿಣಿಯ ಹಿತ್ತಿಲಲ್ಲಿ ಅದರ ಹೂವು. ನೀರು ಹಾಕುವವಳು ಅವಳು; ನರುಗಂಪ ಸೋಗಸು ರುಕ್ಷಿಣಿಗೆ! ಸೇವೆಯಿಂದ ಜೀವನವು ಪವಿತ್ರವಾಗುವುದೆಂದು ಉಪದೇಶಿಸಿ ತಾವು ಹೂಡಿದ ಕೆಲಸದಲ್ಲಿ ಅಥವಾ ಸಂಸ್ಥೆಯಲ್ಲಿ ಇಲ್ಲವೇ ಆಶ್ರಮ-ಮರದಲ್ಲಿ ಅಂತಹ ಸೇವಾಕಾರ್ಯಕ್ಕೆ ಆ ಜನಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟು ಅವರ ಮೇಲೆ ಮಹೋಪಕಾರ ಮಾಡುತ್ತಾರೆ!

ಈ ತೀರ್ನಾಡ ಕೆಲವೊಂದು ಅನುಭವದಿಂದ ನೋಂದುಬೆಂದವರು, “ಎಲ್ಲದೆ ಪರೋಪಕಾರ? ಎಲ್ಲದೆ ಸಮಾಜಕಾರ್ಯ? ಎಲ್ಲವೂ ಸ್ವಾರ್ಥ; ವ್ಯಕ್ತಿಗಳ ಚಿನಾಟಿ; ವ್ಯಕ್ತಿಗಳ ಚೆಲ್ಲಾಟ ‘ಸಮಾಜ’ ಎಂಬುದು ಭೂರಂತಿ; ಮಾಯಾಜಾಲ. ನೇಲೆತಿಳಿಯದೆ ವೋಸಹೋಗಿ ಈ ಶಬ್ದವನ್ನು ಬಳಸುವ ಅರೆಮರುಳರು ಕೆಲವರು; ಮೋಡಿಕಾರನಂತೆ ತಿಳದೂ ತಿಳದೂ ಮಾಟ ಮಾಡಃವೃದ್ಧಾಗಿಯೇ ಈ ಶಬ್ದಜಾಲವನ್ನು ಬಿಸುವ ತಂತ್ರಗಾರರು ಹಲವರು,” ಎಂದು ನಿಡುಸುಯ್ಯವುದು ಕೇಳಬಂತ್ತುದೆ.

ವ್ಯಕ್ತಿಯೆಂಬುದೆ ನಿಜ; ಸಮಾಜ ಕಾಲ್ಪನಿಕ. ತನ್ನ ಪಾಡಿಗಾಗಿ ಮಾಡಿದ್ದ ನ್ನೂ ಮಾಡುವುದನ್ನೂ ದೇವರ ಹೇಸರಿನಲ್ಲಿ ಮುಡಿಸಿದುವಂತೆಯೇ ಸಮಾಜದ ಹೇಸರನ್ನು ಜನಗಳು ಉಪಯೋಗಿಸಿಕೊಳ್ಳುತ್ತಾರೆ. ತಮ್ಮ ನಾಲಗೆಯ ಸವಿಗಾಗಿ ಮಾಡಿದ (ಹಬ್ಬದ) ಆಡಿಗೆಯನ್ನು ನಿಮಿತ್ತಕ್ಕೆ ದೇವರ ಮುಂದೊಡ್ಡಿ ತಾವೇ ತಿಂಬುದು ವಾಡಿಕೆ ಮಹಾಕಾರ್ಯದ ಮೇರುಗನ್ನು ಕೊಟ್ಟು ತಮ್ಮ ಕೆಲಸ ಸಾಧಿಸಿಕೊಳ್ಳುವ ಜನದ ಬುದ್ಧಿ ವಂತಿಕೆ ಇದು!

ಉಂರು ಉಪಕಾರವರಿಯಿದು; ಹೇಣ ಶೃಂಗಾರವರಿಯಿದು. ಸಮಾಜ ವೆಂಬುದು ಇಡ್ಡರೂ ಅದೊಂದು ಹೆಣಕ್ಕೆ ಸಮಾನ, ಎಂಬ ಅನುಭವವೇ ಈ ಲೋಕೋಕ್ತಿಯಲ್ಲಿ ಅಡಕವಾಗಿಲ್ಲವೇ? ನಾಡ-ನುಡಿಗಳು ನಾಡಿನ ಜನಗಳ ಅನುಭವದ ಸಾರವು ತಾನೇ? ಹಾಗಾದರೆ ಈ ಬಗೆಯಾದ ಗಾದೆಯ ಹಿನ್ನೆಲೆಯೇನು? ಉಂರು-ಸಮಾಜ ಎಂಬುವು ಕಲ್ಪನಾಗಮ್ಯ-ಅವ್ಯಕ್ತ-ಅಪ್ರತ್ಯಕ್ಷವಿಷಯ. ಒಂದು ಬಗೆಯಿಂದ ನಿಜರುವಾಗಿದ್ದೆಂತೆ. ಜೀವಂತ

ಒಂದು ವ್ಯಕ್ತಿಗೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಆ ವ್ಯಕ್ತಿಯಿಂದ ಏನಾದರೂ ನೇರವನ್ನು ಕೋರಬಹುದು. ಆದರೆ ಉರಿಗೆ ಅಥವಾ ದೇಶಕ್ಕೇ ಸಹಾಯ ಮಾಡಬೇಕಾರಟಿವರ ಲೀಕ್ಟ್ ಯಾರಿಗೂ ಹತ್ತುವುದು ಕಷ್ಟ. ಇಂತಹರು ಯಾರೂ ದಿಕ್ಕಿಲ್ಲದವರಾಗಿ ಕೂಳು-ಕೂಳು, ನೀರು-ನೀರೆಂದು ಸಾವುದೇ ಹೆಚ್ಚು. ಹೆಚ್ಚಿದರೆ, ಇಂತಹರಣ್ಣ ಒಬ್ಬಿಬ್ಬರ ಶಣ್ಣತ್ವರ ಪಾಲಿಗೆ ಲೋಕಮಾನ್ಯತೆಯ ಮಹಾತ್ಮೆನ್ನು ಒಂದರೂ ಇವರನ್ನು ಜನ ಬಾಯ್ತುಂಬ ಹೊಗಳಿ, ಕೃತಿಯ ಹೊತ್ತು ಬರುತ್ತಲೇ ನೇರವಾಗದಲೇ ದೂರ ಹೊಗುತ್ತಾರೆ. ಅವರಿಗಾಗಿ ತಾವು ದುಡಿಯಬೇಕು, ಕೃತಜ್ಞರಾಗಿರ ಬೇಕು ಎಂಬ ಆಂತರಿಕ ಒತ್ತಾಯವು ಅವು ಬಲವಂತವಾಗಿರುವುದಿಲ್ಲ. ಪ್ರತ್ಯೇಕ ತನಗೇ ಅನ್ನ-ವಕ್ತು ಕೊಟ್ಟು ಅಥವಾ ಸಂಕಟ ಸಮಯದಲ್ಲಿ ನೇರವಾದ ವ್ಯಕ್ತಿಯ ಹಂಗನ್ನೆ ಸೆನೆಯಲು ತಪ್ಪಿಕೊಂಬ ಆಸಾಮಿಗಳರು ವಾಗ ಅಭ್ಯರ್ಥಕ್ಕೆ ಉಪಕಾರಿಯ ಪಾಡೇನು ?

ಸಮಾಜವೆಂಬುದು ಕೃತಿವು. ನಿಜವಾಗಿ ಸೋಡಿಡರೆ ಗಂಡು-ಹೆಣ್ಣು, ಬಳಿಕ ಮಕ್ಕಳು. ಆಯ್ತು; ಇಷ್ಟೇ, ಸ್ವಾಭಾವಿಕವಾದ ಒಂದು ಕುಟುಂಬ. ಇದಕ್ಕೆ ವಿಷಯದುದೆಲ್ಲ ಕೃತಿವು. ಮಾನವ ಕುಟುಂಬ ಇತ್ಯಾದಿ ಮಾತುಗಳಲ್ಲ ಕೇವಲ ಅಭಾಸ. ಬುದ್ವಿಲ್ಲದುವು. ಮನೆಯ ಹೊರಗಿನ ಬಾಂಧವ್ಯವೆಲ್ಲ ಬಲವಂತ ನ ಮಾಫಿಸ್ತಾನ. ಜೀವನದ ಒತ್ತಾಯದ ಮೂಲಕ ಉಂಟಾದುದು. ಒಳಗಳೆಂದ ಬಂದುದ್ದಿ; ಹೊರಗಳ ಲೇಪ. ಬದುಕಿಕೊಂಡಿ ರಲು ಅಥವಾ ತನ್ನ ಕೆಲಸ ಸಾಧಿಸಲು ಮಾನವನು ಮಾಡುವ ನಲ್ಲಮೆಯು, ಒಲುಮೆಯ ನಟಿನೆ. ಆದುದರಿಂದ ಕೇವಲ ಕೋರಿಕೆಯದು. ತಾತ್ಕ್ವತ್ವಕ. ಸಮಾಜದಲ್ಲಿ ಅಥವಾ ಮನೆಯ ಹೊರಗೆ ಉಂಟಾದ, ಅಥವಾ ತೊರಿ ಬರುವ ಸ್ವೀಕ-ಮಿಷಾನಿಂಬಂಧಗಳಿಲ್ಲವು ಸಿನೆಮಾ ಸೃಷ್ಟಿಯಂತೆ ಹೊರ ಸೋಟಕ್ಕೆ ತುಂಬ ಮೋಹಕವಾಗಿದ್ದರೂ ಒಳಗೆ ಏನೂ ಹುರುಳಿದುವು. ಕಾಂಚನ ಮೃಗದ ಬೆಂಬಳಿಸಿ ಹೋದಂತೆ ಹೊರಗಿನ ಹೆಸರಿಗೆ ಹರಿದಾಡಿ ಕೆಟ್ಟಿನೆಂದು ಸಿಡಿಮಿಡಿಗೊಳ್ಳತ್ತ, ಮಿಡುಕುತ್ತ, ಮನ್ಮೂಲನೆ ಮರಗುತ್ತ ಕೊನೆಗೆ ತನ್ನ ಮನೆಯನ್ನೇ ಹುಡುಕಿಕೊಂಡು ಮರಳಿದವರ ಕರೆಗಳಿಂದ

ಸಮಾಜವೆಂಬುದು ಮುರುಳ್ಳಲ್ಲದ ಮಾತೆಂದು ವಾನವರಿಕೆಯಾಗುವಂತಿದೆ. ಸಾರ್ವಜನಿಕ ಸೇವೆಯೆಂದು ಹೊರಟ್ಟು ಈ ತೀರ್ನಾಡ ಅನುಭವವು ಬಾರದ ಸರಲ ಸ್ವಭಾವದ ಸಜ್ಜ ನರೀ ವಿರ್ಚ ಇದಕ್ಕೆ ಹೊರತಾಗಿದ್ದ ವರಲ್ಲಿ ಕೆಲರು ‘ಬಿದ್ದರೀನಾಯ್ತು ? ಮಿನೆಗೆ ಮಣ್ಣು ಕ್ರತ್ತಿತೆ’ ? ಎಂದು ತಮ್ಮ ಸೋಲನ್ನೇ ಒಪ್ಪದ ಜಗಟ್ಟಿ ಜನ. ಅಥವಾ ಪರೋಪಕಾರ, ಸಾರ್ವಜನಿಕ ಸೇವೆಯು ಉದ್ದೇಶಿಗದಿಂದ ಬದುಕುವವರೂ ಬದುಕುಮಾಡುವವರೂ ತಮ್ಮ ತಮ್ಮ ಕಟ್ಟಿ ಅನುಭವವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು ಶಕ್ಯವೇ ? ನಾಜ್ಯಯವೇ ?

ಈ ಮಟ್ಟಿದಲ್ಲಿ ಆರಂಭವಾದ ‘ಪಾಡಿನೆ’ ಗಡಿ ಏನು ? ಅಪಗಡಿ. ಇದು ವಿ.ರಾಗದ ಪಾಡು. ‘ಯಾರಿಗೆ ಯಾರೋ ಪುರಂದರ ವಿಶಲಾ’ ! ಎಂಬುದೇ ಇದರ ಪ್ಲಾವಿ. ಯಾರೋಡನೆಯೂ ಮೇಳವಿಲ್ಲ. ಅದುದರಿಂದ ಇದರ ಶಾಳನ್ನೋ ? ಬೇತಾಳ. ಅಲ್ಲಿಯೇ ಲಯ. ಇದು ನಿರಾಕೀಯ ಸಾಫ್ತಾಯ್ತಿಭಾವದಲ್ಲಿ ತಲೆದೊರಿದ ವಿರಸದ ಸೂರು, ನಿಟ್ಟಿಸಿರು.

ಮಾನವ-ಜೀವನದ ವಿಷಯದಲ್ಲಿ ಸರಿಯಾದ ಕಲ್ಪನೆಯಿಲ್ಲದ್ದರಿಂದ ಮೇಲಣ ಬಗೆಯ ಉದ್ದಾರಗಳು ಹಲವರ ಬಾಯಿಂದ ಹೊರಬಿಳುವು ದುಂಟ್ಟಿ. ವಿಚಾರದೊಷ ಅಥವಾ ಸಂಸ್ಕಾರವಿಹೀನಶೈಯೆ ಇಂತಹ ಮನೋವೃತ್ತಿಯ ಮೂಲ ಕಾರಣ. ಉದಾಹರಣಾರ್ಥವಾಗಿ, ಸಮಾಜವು ಕೃತ್ರಿಮ; ಕುಟುಂಬವು ಸ್ವಭಾವಿಕ ಎಂಬ ಅಭಿಪ್ರಾಯವನ್ನೇ ವಿಮರ್ಷಿಸಬಹುದು. ಕುಟುಂಬದಲ್ಲಾದರೂ ಸ್ವಭಾವಿಕತೆ ಏನಿದೆ ? ಅದನ್ನೂ ಮಾಯೆಯಿಂದು ಹೇಳುವ ಭಗವಧ್ಯಕ್ತರು ಉಂಟಿಲ್ಲ ! ತಾಯ್ತುಂದಿಗಳು ಮಕ್ಕಳನ್ನು ತಮ್ಮ ಜೀವಜೀವಾಳವೆಂದು ಬಗೆಯುತ್ತಿರಬಹುದು. ಆದರೆ ಮಕ್ಕಳ ಎಳಿತವು ದೊಡ್ಡವರಾದ ಹಾಗೆ ಎತ್ತ ಕಡೆಗೆ ? ತಮ್ಮ ನಲ್ಲಿಯತ್ತು ! ಮಕ್ಕಳತ್ತ ! ಮದುವೆನಿಂದೊಡನೆ ಮಕ್ಕಳು ತಮ್ಮ ಸ್ವತಂತ್ರ ಸಂಸಾರ ಹೂಡಬಯಸುವರು. ಮನೆತನಗಳು ಬೇರೆಯಾಗುವವು. ಮಿಸ್ಟಿನ ಕಾಲಕ್ಕೆ ಮಕ್ಕಳು ತಮ್ಮನ್ನು ಮರಿತರೆಂದು ಹೆಲಬುವ ತಾಯ್ತುಂದಿಗಳು ಎಷ್ಟಿಲ್ಲ ?

ಇನ್ನು ಲಿಯತು, ಗಂಡ-ಹೆಂಡತಿಯ ಸಂಬಂಧ. ಇದರಲ್ಲಿ ದರ್ಶಾ ಸ್ಥಿರ್ಯವೆಲ್ಲಿದೆ? ಕೇವಲ ಹೌಸಿಕ ಅಪಕ್ರೀತಿಯ ಹೆದರಿಕೆ ಅಥವಾ ರೂಢಿಯ ಒತ್ತಾಯವೇ ಅನೇಕ ಕುಟುಂಬಗಳನ್ನು ಇಡಿಯಾಗೋಡಿ ಒಡಿಯಗೊಡಿ ಉಳಿಸಿದೆ ಅನಿವಾರ್ಯವಾದ ನಿರ್ಗತಿಕ ಪರಿಸ್ಥಿತಿಯ ಮಾಲಕವಾಗಿಯೋ ಧಾರ್ಮಿಕ ಇಲ್ಲವೇ ಪಾರಲೌಕಿಕ ಭೀತಿಯಿಂದಲೇ ಮನೆಮನೆಗಳಲ್ಲಿ ಗಂಡು-ಹೆಣ್ಣು ಒಗೆತನ ನಡೆಸಿನೆಯಲ್ಲದೆ, ಒಲುಮೆಯಿಂದ ನಲುಮೆಯಿಂದ ಒಂದುಗೂಡಿನೆಯೆಂಬುದು ಕಷ್ಟ

ಹೀಗಾದಲ್ಲಿ ಕೊನೆಗೆ ..... ಏನು?

ಕೊನೆಗೆ - ನಾನು ಒಬ್ಬನೇ! ..... ನಾನು ಒಬ್ಬನೇ?

ಈ ಸಂದರ್ಭದಲ್ಲಿ ಗಾಂಧಿಜಿಯವರ ಅನುಭವದ ವಚನವೊಂದು ನೇನಿಂದಿಗೆ ಬರುತ್ತುದೆ: ಲೋಕದಿಖಿ ನನಗೆ ಎಲ್ಲರೂ ಗೆಡಿಯರೆ ಅಲ್ಲವಾದರೆ ಯಾರೂ ಅಲ್ಲ. ಬಾಳನಲ್ಲಿ ಸತ್ಯದೊಡನೆ ನಡೆಸಿದ ಪ್ರಯೋಗಗಳಲ್ಲಿ ಮಹಾತ್ಮರಿಗೂ ಮನವರಿಕೆಯಾದ ವಾಾತಿದು. ಆತ್ಮಚಂತ್ರಯಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ ಹಾಗಾದರೆ ಈ ವಚನದ ಅರ್ಥ ಏನು? ಈ ಲೋಕದಲ್ಲಿ ನಾನು ಒಬ್ಬನೇ, ಎಂದೋ? ಗಾಂಧಿಜಿಯವರ ನಡೆವಳಯಾ ಇದನ್ನು ಪುಷ್ಟಿಕರಿಸುವುದೆಂದು ಹೇಳಬಹುದೋ?

ಮನೆಯಲ್ಲಾಗಲಿ, ಮನೆಯ ಹೊರಗಾಗಲಿ, ತಮ್ಮ ಆವೇಕ್ಕೆಗಳನ್ನು ವಾಸ್ತವವನ್ನು ಲೆಕ್ಕಿಸಿ ಪ್ರಮಾಣಾದ್ವಾಗಿ ಇರಿಸಿಕೊಳ್ಳಲು ಆಗದ ವ್ಯಕ್ತಿಗಳಿಗೆ ಜೀವನದಲ್ಲಿ ಅಡಿಗಡಿಗೂ ನೀರಾತೀಯು ಭೀಷಿಸಿಯಾಗದೆ ಇದ್ದರೆ ಸೋಜಿಗ. ಮಕ್ಕಳು ತಮ್ಮನ್ನು ಕಡೆಗಣಿಸಿ, ಹೆಂಡಿರು-ಮಕ್ಕಳಲ್ಲಿ ಮೈಮಾರಿತರಿಂದು ಗೊಣಗುವ ತಾಯ್ಯಂದಿಗಳು ಸೃಷ್ಟಿಕ್ರಮವನ್ನು ಒಂದರಗಳಿಗೆ ಅವಲೋಕಿಸಬೇಕು. ಮನುಷ್ಯೀಶರ ಪ್ರಾಣಿಗಳಲ್ಲಿ ಕಾಣಿವ ರೀತಿಯಾವುದು? ಮನುಷ್ಯನೂ ಒಂದು ಪ್ರಾಣಿಯೇ. ಆದರೆ ವಿಜಾರ-ಸಂಸ್ಕಾರಗಳಿಂದ ಸಂಸ್ಕೃತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ಮಕ್ಕಳು ಆ ಸಂಸ್ಕೃತಿಯನ್ನು ಪಡೆದುಕೊಂಡು ತನ್ನ ಪರುಗಳಿಗಂತಲೂ ಸುಧಾರಿಸಿದವರಿಂದು ಕೃತಿಯಿಂದ ಸಿದ್ಧಪಡಿಸಬೇಕೆತ್ತು. ಶದರೆ ಆ ಸಂಸ್ಕೃತಿಯನ್ನು ಅವರು ಪಡೆದುಕೊಂಬುವುದಕ್ಕೆ ಅಥವಾ ತಾಯ್ಯಂದಿಗಳು ಆವಂಗ ಕೊಡುವದಕ್ಕೆ

ಅಸಮಾಧಿರಾದುದು ಇದರಿಂದ ಸಿದ್ಧವಾಗುತ್ತದೆ. ತಪ್ಪಿನ ಪ್ರಾಯಃ್ಕ್ಷಿತ್ತ ವಿದು. ಅಥವಾ ಮಕ್ಕಳಿಂದ ಮಿತಿಗಂತಲೂ ಹೆಚ್ಚಿನ ಆವೇಶೇವಡುವುದು, ಆನೇಕ ತಾಯ್ತಂಡೆಗಳು ತಮ್ಮ ಹಕ್ಕು ಎಂದೇ ಬಗೆದಿರುತ್ತಾರೆ. ಗಂಡಿಗೆ ಹೆಣ್ಣಿನ ಆಕರ್ಷಣ; ಹೆಣ್ಣಿಗೆ ಮಕ್ಕಳ ಹುಣ್ಣಿ; ಇದು ಸೃಷ್ಟಿಕ್ರಮ. ಇದಕ್ಕೆ ವಿವರಿತವಾಗದಂತೆ ಏನನ್ನು ಹಾರ್ಯೇಸಲಿಕ್ಕಾದೀತೋ ಅನ್ವೇ ಲೇಸು. ಇದನ್ನು ಮೀರಿ ಮಾಡಬಯಸುವ ಕಸರತ್ತು ಅಸ್ವಾಭಾವಿಕ. ಅದು ಸಹಜ ಮಧುರ ಕಾರ್ಯವೇನಿಸಲಾರದು. ಇಂತಹ ಸಂದರ್ಭಗಳಲ್ಲಿ ನಿರಾಶೀಯು ನಿಶ್ಚಿತ.

ನಿರಾಶೀಯ ಪರಮಾವಧಿಯಾಗಿ, ‘ನಾನು ಒಬ್ಬನೇ’ ಎಂಬ ನಿಧಾರಕ್ಕೆ ಬಂದ ವ್ಯಕ್ತಿಗಳಲ್ಲಿ ಎರಡು ಅಂದಗಳವೇ. ಬಡತನದಲ್ಲಿ ಸಿಲುಕಿದವ ರಾಗಿದ್ದರೆ ಇಂತಹರ ಬಾಲನ ಬಗೆಯು ವೈರಾಗ್ಯಪರವಾಗಿ ಬೆಳೆದು ಅವರು ದೈವವಾದಿಗಳಾಗುವರು. ಇಂತಹರು ಓಡಿಹೊಗಿ ಕಾಡುಸೇರಬಹುದು. ಆತ್ಮಹತ್ಯೆ ಮಾಡಿಕೊಳ್ಳಬಹುದು. ಅಥವಾ ಸನ್ಮಾಸಿಗಳಾಗಿ ಅಲೇಯ ಬಹುದು. ಹಾಗೆ ಅಲೇಯತ್ತಿರುವಾಗಲೇ ದೈವಯೋಗದಿಂದ ‘ಲಂಗೋಣಿ ಸಂಸಾರಕ್ಕೆ’ ಆರಂಭವಾಗಿ ಹಿರಿಯ ಮತಗಳನ್ನು ಕಟ್ಟಿ ಬಂದು ದಿಕ್ಕಿನಲ್ಲಾದ ಮುಖಭಂಗವನ್ನು ಇನ್ನೊಂದು ದಿಕ್ಕಿನಲ್ಲಿ, ಆಧ್ಯಾತ್ಮದ ಹೆಸರಿನಲ್ಲಿ ಬಡ್ಡಿ ಸಹಿತ ತುಂಬಿಕೊಳ್ಳಬಹುದು. ಇದು ಬಂದು ಬಗೆ.

ಇನ್ನೊಂದು ಬಗೆಯವರಲ್ಲಿ ಸಂಪಾದನಾಶಕ್ತಿಯು ಜೆನ್ನಾಗಿರುತ್ತದೆ. ಇಂತಹರಲ್ಲಿ ವೈರಾಗ್ಯಭಾವವೇ ವಿಶೇಷ ತಲೆಯಿತ್ತುವುದಿಲ್ಲ. ಹಲವು ಬಗೆಯ ಕಟ್ಟಿ ಆನುಭವಗಳಿಂದ ಮನದಲ್ಲಿ ವಜ್ರಲಿಖಿತವಾದ ‘ಸಂಸಾರದ್ವಯಾರಿಗೆ ಯಾರೂ ಅಲ್ಲ. ನನಗೆ ನಾನೇ’ ಎಂಬ ಕಹಿ ನೇನಹೆನ್ನು ಮಾತ್ರ ಮರೆಯಲು ಆವರು ಎಂದೂ ಸಮಾಧಿರಾಗಬೇಕಿಲ್ಲ. ಇವರ ವೈಭವ ದೊಂದಿಗೆ ಸುತ್ತಲೂ ಬೆಳೆಯತ್ತಿರುವ ಬಳಗಕ್ಕೆ, ‘ಗಂಟಿರುವನಕ ನೆಂಟಿರು’ ಎಂದು ನಿಮ್ಮರೇವಾಗಿ ಸುಡಿಯುವುದಕ್ಕಾಗಿ ಹೇಳಿಸು. ವಿವರಿತ ದೈನಾಂತಿಕ್ಯ ವಸ್ತೇಯ ವಿವಮ ಪರಿಸ್ಥಿತಿಯಲ್ಲಿ ಮೂಡಿದ ‘ನಾನು ಒಬ್ಬನೇ’ ಎಂಬ ಭಾವವೇ ದೈವಿಕವಾದ ಮೇಲೆ ‘ನಾನೇ ಒಬ್ಬನು’ ಎಂದು ಮಾರ್ಪಡಲು ತಡವಾಗುವುದಿಲ್ಲ.

ಶಕ್ತಿವಂತರಲ್ಲಿ ‘ನಾನೇ ಒಬ್ಬನು’ ಎಂಬ ಭಾವವು ದೃಢವಾಗಿ ಬಲಿತು ಕೊಂಡಂತೆ ಆಸುರೀನ್ಯತ್ವಿಯ ಕೇಡಾಳಗಳಾಗುವುದು ಖಚಿತ. ಲೋಕದ ಎಲ್ಲ ಸೂತ್ರಗಳೂ ತಮ್ಮ ಕೈಯಲ್ಲಿಯೇ ಬರಬೇಕೆಂಬ ಲೋಭವು ಬೇಗನೇ ಇವರನ್ನು ಕವಿಯುವುದು. ಇದರಿಂದ ಬೇಳಿಯುವ ಸೀಳಗೆಯೋಳಗಿನ ಗುಣಿಗಳಿಗೆ ಇಂತಹರ ಅಹಂಕಾರ, ಆಧ್ಯತ್ಮಿಗಳಿಂದ ಹಲವು ಬಗೆಯಾದ ಅಡಿತಡಿಗಳುಂಟಾಗುವವು. ಇಂತಹ ಹೆನ್ನೆಯನ್ನು ತಗ್ಗಿಸದೆ ಸುಮ್ಮನಿದ್ದಲ್ಲಿ ಇವರು ತಮ್ಮ ಇಷ್ಟಸಿದ್ಧಿಗಾಗಿ ಬೇಕಾದ ಅಧಮ ಉಪಾಯಗಳನ್ನೂ ಉಪಯೋಗಿಸಿ ಲೋಕಕಂಟಕರಾಗುವರು.

‘ನಾನು ಒಬ್ಬನೇ’ ಎಂಬ ನಿರಾಶೆಯು ಆವರಿಸಲು ಸಾಮಾನ್ಯ ಕೆಲವೇ ಕಾರಣಗಳನೇ : ಹೆರವರ ಮೇಲೆ ಆವಶ್ಯಕತೆಗಿಂತ ಹೆಚ್ಚು ನೇಮಿ ಬಾಳುನ ಪ್ರಸಂಗವು ಬಂದಾಗ ಅಥವಾ ತಂದುಕೊಂಡಾಗ ಆ ಜನಗಳು ಕಾರಣಾತರ ದಿಂದ ಸರಿದು ಬದಿಗಾಗುತ್ತಲೆ, ಈಗ ತನ್ನ ಕಾಲಮೇಲೆ ತಾನು ನಿಲ್ಲದಿಗೆಯಿಲ್ಲವೆಂಬ ಕಲೋರ ಸತ್ಯದ ಮನವರಿಕೆಯಾಗುವುದು. ತನ್ನ ವೈಯಕ್ತಿಕ ಯೋಗ್ಯತಾ ವಿಶೇಷದಿಂದ ಅಥವಾ ಕೈಕೊಂಡ ಕಾರ್ಯದ ಹಿರಿಮೆ ಹೆಚ್ಚಿಳಿಗೆ ಮೂಲಕ ಜನರ ಸಹಕಾರವನ್ನು ಪಡೆದು ತನ್ನ ಕೆಲಸ ವನ್ನು ಹೆಸರು ಮಾಡಿಕೊಳ್ಳುವ ಹದವನ್ನು ಅರಿಯದವರಿಗೆ ಮೇಲಣ ತೀರನಾದ ನಿರಾಶೆಯು ತಪ್ಪಿದ್ದಲ್ಲ. ದೇಶಕಾರ್ಯ, ಸಾಹಿತ್ಯಸೇವೆ, ಧರ್ಮಕಾರ್ಯದ ಬಣಗುಮಾತಿನ ಆಟಹೊಡಿ, ಐಂದ್ರಜಾಲಿಕ ವಿದ್ಯೆಯಿಂದ ಅಶಿ ಆಮಿನಗಳನ್ನು ಒಡ್ಡಿ, ಜನಗಳನ್ನು ತಮ್ಮ ಬಲೆಯಲ್ಲಿ ಹಿಡಿಯುವ ಹೊಂಚು ಬಹಳ ದಿನಗಳ ವರಿಗೆ ಸಾಗುವುದು ಶಕ್ಯವಿಲ್ಲ. ಯಾವನ ಬಳಿಯಲ್ಲಾದರೂ ‘ನಾನೇ ಒಬ್ಬ; ನನ್ನಿಂದಲೇ ಇದೆಲ್ಲ’, ಎಂಬೀ ತೀರನಾದ ಮಾತಿನ ನಾತವು ಬರುತ್ತಲೇ ಹತ್ತಿರದವರ ಉಸಿರುಗಟ್ಟಿವುದು. ಆರಂಭಕ್ಕೆ ‘ನಿಮ್ಮಲ್ಲಿ ನಾನೂ ಒಬ್ಬ’ನೆಂದು ನಂಬಿಸಿ, ಕೆಲಸವು ಉಜ್ಜಿತ ಸ್ಥಿತಿಗೆ ಬಂದಂತೆ, ‘ಇದನೆಲ್ಲ ಮಾಡಿದವ ನಾನೇ ಒಬ್ಬ’ ಎಂಬಂತೆ ಹತ್ತಿರದವರ ತಲೆಮೆಟ್ಟಿ ನಿಂತು ನಂಬಿಸಿ ತಿಂಬವರ ನೆರಳಿಗೆ ನಿಷ್ಳಲಿಕ್ಕೂ ಜನ ಹೇಸಿ ಕೊಳ್ಳುವರು.

ಆದುದರಿಂದ ‘ನಾನು ಒಬ್ಬನೇ’ ಎಂಬ ಉಗ್ರ ಕಲ್ಪಿತ ಅನುಭವಕ್ಕೆ ಲೋಕವೈ ನಿಶೇಹ ಕಾರಣವಲ್ಲ; ಅಯಾ ವೃಕ್ಷಿಗಳ ಪ್ರಮಾಣ ಮೀರಿದ ಅಪೇಕ್ಷೆಗಳು, ಅವರ ಹಡಗೀಡಿ ನಡೆವಳ ಇವೆ ಮುಖ್ಯ ಕಾರಣ. ಆದರೂ ‘ನಾನು ಒಬ್ಬನೇ?’ ಅಥವಾ ‘ನಾನೇ ಒಬ್ಬನು’ ಎಂಬುದು ಸತ್ಯವೇ? ಯುಕ್ತವೇ?

‘ಸಂಸಾರನೆಂಬುದಿದು ನಾಲ್ಕು ದಿನನ ಸಂಕೀ;’ ‘ಸಂಗಡ ಯಾರೂ ಬಾಹೋರಿಲ್ಲ;’ ಆದುದರಿಂದ ‘ಅತ್ಯಾಧೀಕ್ಷಿ ಪ್ರಥಿವಿಂ ತ್ಯಜೀತಾ.’ ಸರಿ; ಪ್ರಥಿವ್ಯ ಯನ್ನು ತ್ಯಜಿಸಿ ಹೋಗೋದೆಲ್ಲಿ? ದೇಹತ್ವಾಗ ಮಾಡಿದ್ದಲ್ಲದೆ ಪ್ರಥಿವ್ಯಯನ್ನು ಬಿಟ್ಟು ಕಡಲಲು ಸಾಧ್ಯವೇ ಇಲ್ಲ. ಆದುದರಿಂದ ಈ ದಾರಿಯಲ್ಲಿ ಹೊಟ್ಟಿ ವರಿಗೆ ಜಲಾಶಯ, ವಿನ ಇಲ್ಲವೇ ಹಗ್ಗವೇ ಯಾವುದು ಮೊದಲು ಗತಿ. ಆದರೆ ಜೀವತ್ತೊರೆವೈದಕ್ಕೂ ಎದೆಗಾರಿಕೆ ಬೇಕಾಗುತ್ತೇದೆ. ಸತ್ಯಲ್ಲವೆಂದು ಬಹು ಕಿರುವ ಈ ಜನ, ಬೇಗ ಭೂಭಾರ ಕಡಿಮೆ ಮಾಡದೆ ಹೇಡಿತನದಿಂದ ಸೇಲದ ಆಶ್ರಯ ಪಡೆಯುವರು; ನಿಂತ ಸೇಲವನ್ನೇ ಹಿಯಾಳಿತ್ತ ದಿನ ನೂಕು ವರು. ಇದು ನಾನ್ಯಾಯವೇ? ಧರ್ಮವೇ? ಉಂಟಾದ ನಿರಾಶೆಗೆ ಯಾರೋ ಕೆಲರು ಕಾರಣರಾಗಿರುತ್ತಾರೆ. ಹಾಗಿರುವಾಗ, ನಿರಾಶೆಯ ಭರದಲ್ಲಿ ಕಣಾಗಟ್ಟಿ ಲೋಕವೇ ನೀಜವೆಂದು ತೆಗಳುವುದು ಸಭ್ಯತೆಗೆ ಕೋಭಿಸುವುದೇ? ತನ್ನ ಕಣಾಕೆಟ್ಟಿ ಕಾಣದಾಯ್ತಿಂದು ಲೋಕವೆಲ್ಲ ಅಂಥಃಕಾರಮಯ ವಾಯ್ತಿಂದು ಕಿರಚುವವನ ತಲೆ ಸಮನಾಗಿದೆಯೆನ್ನ ಲಾದಿತೆ?

ವಿವಾದದ ಪರಮಾವಧಿಯಲ್ಲಿ ವೃಕ್ಷತಯು ಭಾವಿಸಿಕೊಳ್ಳುವವು ಅದು ಏಕಾಕಿ—ಎಂದರೆ ಬೇರೆ ಯಾರಿಗೂ ಯಾವೈದಕ್ಕೂ ಸಂಬಂಧವಿಲ್ಲದ, ಒಂದೇ ಒಂದು ಅಕ್ಷ್ಯಂತಿಕ ಭಿನ್ನವಷ್ಟು ವಾಗಿದೆಯೇ?

ಒಬ್ಬರೆ ಇದ್ದರೆ ಸಮಾಧಾನವೇ? ಯಾರ ಕಾಟವೂ ಬೇಡ, ಎಂದು ದೂರ ದೂರ—ಬಹುದೂರ ಹೋಗಿ ಏಕಾಂತ ಸೇರಿದರೂ ತನ್ನೊಳಗೆ ತಾನು ಇನ್ನೊಂದರೊಡನೆ ಸಹ-ಗಮನ ವಾಡವ ಶಕ್ತಿಯಲ್ಲದೆ ಕಟ್ಟಿ ಕಾಂತವನ್ನು ಸೇರಿಯೂ ವೃಥ್ತ. ಎರಡನ್ ಹಿನ್ನೆಲೆಯಲ್ಲಿ ಅಖಂಡವಾಗಿ ಸಾಪ್ತಿಭೂತವಾಗಿರುವ ಮೂರನೆಯ ವರ ಅರಿವು, ಅನುಭಾವವುಂಟಾಗುವನ್ನುಕೂರ ಏಕಾಂತದ ಅನಂದವು, ಸ್ವಾನುಭವಸಂಖರಸಾಯನವು

ದೊರೆಯದು. ಹಾಗಾದರೆ, ಯಾರೂ ಬೇಡನೆಂಬುದು ಬರಿಯ ಭ್ರಮೆ ಯಲ್ಲವೇ? ತನೆನ್ನಾಳಿಗೆ ತಾನು ಹೊಂದಿಕೊಳ್ಳಲಿಕ್ಕಾಗಿದವನು ಉಳಿದವರೀಡಿಡನೆಯೂ ಹಾಗೆಯೇ ಸರಿ; ಅತನಿಗೆ ಅಡವಿಯಲ್ಲಿದ್ದರೂ ಏಕಾಂತವಿಲ್ಲ. ಅಂಶರಂಗದಲ್ಲಿ ಮೇಳಿವಿದ್ದವನು ಸಂತೋಷಲ್ಲಿದ್ದರೂ ಏಕಾಂತವನ್ನು ಅನುಭವಿಸಬ್ಬಾನು. ನೇರಹೊರೆಯವರ ಮೇಲೆ ಮುನಿದು, ಸೆಡವಿನಿಂದ, ಹೆಮ್ಮೆಯ ಬಿಂಕದಿಂದ, ಜಾಗುಸ್ವಯಿಂದ ದೂರ ಸಿದ್ಧವನರು, ಇನ್ನುಳಿದವರೀಡನೆ ಹೊಂದಿಸಿಕೊಳ್ಳಲಿಕ್ಕಾಗಿದೆ ಇರುವ ತಮ್ಮ ಅಯೋಗ್ಯತೆಯ ಪ್ರದರ್ಶನವನ್ನೇ ಮಾಡುತ್ತಾರೆ. ಏಕಾಂತದ ಆನಂದಕ್ಕಾಗಿ ಇವರು ಬೇರೆಯಾಗಿ ನಿಂತಿರುವುದಿಲ್ಲ. ಏಕಾಂತದ ಆನಂದಕ್ಕಾಗಿ ಸಮ್ಮಾನಂಗದಲ್ಲಿದ್ದವನು ತನ್ನಲ್ಲಿ ಲೋಕವನ್ನೈ ಕಾಣಬಲ್ಲವನಾಗಿರುತ್ತಾನೇ ಈ ಕಾರಣದಿಂದ ತಾನು ಒಬ್ಬನೇ ಎಂಬುದು ಅಲ್ಪವಿಚಾರದ, ಸಂಕಾಚಿತ ಮನದ, ತನ್ನ ನೇಲಿ ತನಗರಿಯಾದ ಅಲ್ಪರ ಕುತ್ತಿಸಿರು; ನಿಟ್ಟಿಸಿರು.

ವ್ಯಕ್ತಿಯು ತನ್ನ ಭಾವ-ಬುದ್ಧಿಗಳನ್ನು ವಿಕಾಸಪಡಿಸಿಕೊಂಡು ಸ್ತ್ರೀಯ ತನ್ನಯತೆಯಿಂದ ತನ್ನಿಂದ ಬೇರೆಯೆನಿಸುವ ಹಲವಾರು ವ್ಯಕ್ತಿ-ವಸ್ತುಗಳೊಡನೆ ಒಂದಾಗಿ ತಾದಾತ್ಮಕವನ್ನು—ಅಭಿನ್ನತೆಯ ಅನುಭವವನ್ನೂ ಪಡೆಯಬಲ್ಲನು. ತನ್ನಫರುವ ಈ ಸಹಜ-ತಕ್ಷಿಯನ್ನು ವ್ಯಕ್ತಿಯು ಅತ್ಯಾವಿಕಾಸಕ್ಕಾಗಿ ಸರಿಯಾಗಿ ಉಪಯೋಗಿಸಿಕೊಳ್ಳುವ ಹದವನ್ನು ಅರಿತುಕೊಳ್ಳದೆ ಇದ್ದರೆ ಆದು ಆತನ ದುದ್ದೀವ. ಮಾನವನು ಭಾವ-ಬುದ್ಧಿಗಳ ಯೋಗದಿಂದ ತನ್ನ ಜೀವಾಳದ ಅಂಶವನ್ನೇ ಇನ್ನೊಂದರಲ್ಲಿ ಎರಿಯಬಲ್ಲನು. ಈ ‘ಎರಕ’ಕ್ಕೆ ಸ್ತ್ರೀತಿ ಎಂಬ ಹೆಸರು. ಈ ಬಗೆಯಾಗಿ ವ್ಯಕ್ತಿಯ ಅತ್ಯಾವುಹಿಗಳು ಹಂಬಲಿಸುತ್ತಿದೆ. ಹಿಗ್ಗಿವಳ್ಳಿ-ಹಿರಿದಾಗುವಲ್ಲಿಯೇ ಆದಕ್ಕೆ ಹಿಗ್ಗಿ (ಆನಂದ) ಉಂಟು. ಭೂ ಮಾ ವೈ ಸುಖಂ ಎಂಬುದು, ‘ಹಿಗ್ಗಿ’ ಎಂಬ ಕಂನುಡಿಯ ಆಳನಾದ ಅರ್ಥಕ್ಕೆ ಶಂಕ್ಷಿತಭಾವ್ಯ.

ನಲ್ಲಿಯ ಹಿಗ್ಗಿಗಾಗಿ ನೆಲ್ಲನು ಯಾವ ತ್ಯಾಗಕ್ಕೂ ಸಿದ್ಧನಾಗುವನು; ಆ ಕಷ್ಟವು ಕಷ್ಟವೇನಿಸದು. ಸ್ತ್ರೀಮಿಗಾಗಿ ಮಾಡುವ ಶ್ರಮದಲ್ಲಿ ಆನಂದದ

ಅನುಭವವು ಬರುವುದು. ಮತ್ತೊಳ್ಳು ಉಂಡರೆ ತಾಯಿಗೆ ತಾನು ಉಂಡಪ್ಪು ಸಂತೋಷವೇಕೆ? ತನ್ನ ಮೆಚ್ಚಿನ ಪೆನ್ನು - ನಿಜೀವವಸ್ತು ನೋಡಿದರೆ! - ಕಳಿದರೆ ತನ್ನ ದೇಹದ ಒಂದು ಅಂಶವೇ ಹೋದಪ್ಪು ವ್ಯಾಘೆಯೇ? ಒಬ್ಬರಿಗೆ ಬಿದ್ದ ಪೆಟ್ಟಿನ ನೋಪು ಇನ್ನೊಬ್ಬರಿಗೆ ಆಗುವುದು ವಿಚಿತ್ರವಲ್ಲವೇ? ಗಾಂಧಿಜಿ ಮಂಡಿದರೆ ಲೋಕಕ್ಕೆಬ್ಲಾ ಕಣ್ಣೀರೆ! ಗಾಂಧಿಜಿಯು ಮಹಾ-ಆತ್ಮನಾಗಿ ಆತ್ಮವಿಕಾಸಗೊಳಿಸಿಕೊಂಡು ಲೋಕದೊಡನೆ ಸಮರಸರಾಗುತ್ತಿದ್ದ ರಿಂಬುದರ ಪ್ರತ್ಯೇಕ ಪ್ರಮಾಣವೇ ಅಲ್ಲವೇ ಇದು? ಯಾರ ತಪಸ್ಸಿನ (ಪ್ರಯತ್ನದ) ಸಾಮಧ್ಯವು ಎಷ್ಟೇ ಅಷ್ಟು ಅವರು ತಮ್ಮ ಆತ್ಮವನ್ನು ಹಿಗಿಸಬ್ಬಾರು; ಮಹತ್ವಾಗಿಸಬ್ಬಾರು. ಈ ಅನುಭಾವವು ಪುಟ್ಟಗೊಂಡಂತೆ ಆಗಲೆ 'ಸಮಾಜ' ಎಂಬುದರ ವಿರಾಟ್ ಸ್ವರೂಪವು ಕಣ್ಣಿಂದು ನೀళ್ಲಿವುದು.

ಕುಟುಂಬವು ಸಮಾಜದ ಸ್ತಾಫಮಿಕ ರೂಪ; ವ್ಯಕ್ತಿಯ ವಿಕಾಸ ದೊಳಗಿನ ನೋಡಲ ಫಟ್ಟ. ಹಿಗ್ಗು ವ್ಯಕ್ತಿಯ ಹುಟ್ಟಿಗುಣ. ಅದರ ಪ್ರತ್ಯೇಕ ಅನುಭವವು ಲೋಕಸಂಬಂಧದಲ್ಲಿ ಬರುವುದು ಇಂತಹ ಹಲವು ಬಗೆಯ ಮಾತ್ರಕ್ಕೂ ಸಂಬಂಧಗಳಿಂದ ಹೆಚ್ಚಿದುಕೊಂಡ ತಮ್ಮತನದ ವಾತಾವರಣವೇಕ್ಕ ಸುಸಂಬದ್ಧ ಗುಂಟಿಗೆ 'ಸಮಾಜ'ವೆಂಬ ಹೆಸರು.

ಕುಟುಂಬ ಅಥವಾ ಕುಲ, ಮತ್ತು ಸಮಾಜ ಎಂಬ ಪದಗಳು ಸಮಾಜಶಾಸ್ತ್ರದ ಚರ್ಚೆಯಲ್ಲಿ ವಿಶಿಷ್ಟಾರ್ಥದಲ್ಲಿ ಉಪಯೋಗಿಸಲ್ಪಡುತ್ತವೆ. ಒಂದು ಪ್ರದೇಶದಲ್ಲಿ ವ್ಯಾಪಿಸಿರುವ ಮನೆತನಗಳು ಸೇರಿ ಕುಟುಂಬವೇನಿ ಸುವುದು. ಓಟಿ, ಕೇರಿ, ಹಳ್ಳಿ, ದೇಶಗಳಷ್ಟು ಕುಟುಂಬವು ವಿಸ್ತಾರವಾಗಬ್ಲಾದು. ಮಾನವ ಕುಟುಂಬವೇ ಇದರ ಪರಮೋಚ್ಚ ವಿಕಾಸವು. ಆದರೆ ಒಳಗೆ ಎಂಬ ಅರ್ಥದಲ್ಲಿಯೇ ಕುಟುಂಬವೆಂಬುದು ಹೆಚ್ಚು ಉಚಿತ. ಉಟ್ಟ-ಉಡಿಗೆ ವಿವಾಹಾದಿಗಳಿಂದ ಬೆಳೆಯುತ್ತಿರುವ ಒಳಗವೇ ನಿಜವಾದ ಕುಟುಂಬವಾಗಬಲ್ಲದು. ಕುಟುಂಬ ಅಥವಾ ಕುಲವು ಸ್ಥಳಿ: ಆದು ಒಳಗೆ. ಆಂತರಿಕ ಸಂಬಂಧಗಳೇ ಅಲ್ಲಿ ಮುಖ್ಯ. ಆದರೆ ಸಮಾಜದಲ್ಲಿ ಆಂತರಿಕ ಸಂಬಂಧಗಳಿಗಿಂತ ಬಾಹ್ಯ ವ್ಯಾವಹಾರಿಕ ಕಾರಣಗಳು ಆದರ ಸ್ಥಿರ್ಯಕ್ಕೆ ಕಾರಣವಾಗಿರುತ್ತವೆ. ಮಾನವ ಕುಟುಂಬ

ಅಥವಾ ಕುಲ; ಆದರ್ಲೀ ಯುರೋಪಿಯ ಸಮಾಜ; ಅಮೇರಿಕೆಯ ಸಮಾಜ; ಭಾರತೀಯ ಸಮಾಜ ಮುಂ. ಇದರಂತೆ ಧಾರ್ಮಿಕ, ರಾಜಕೀಯ, ಅಥವಾ ಜಾತೀಯ ಸಮಾಜಗಳೆಂದೂ ಹೇಳಲವಕಾಶವಿದೆ. ಇಡೀ ಮಾನವ ಸಮಾಜವೆಂದರೂ ಆಗಬಹುದಾಗಿದೆ. ಆದರೆ ಅದು ಇನ್ನೂ ನಿರ್ವಾಣವಾಗಬೇಕಾಗಿದೆ. ಕುಟುಂಬ ಅಥವಾ ಕುಲದ ಸಂಬಂಧಗಳು ಹುಟ್ಟಿನಿಂದಲೇ ಬಂದುವು. ಸಮಾಜದ್ವಾರಾ, ನಮ್ಮ ನಡೆವಳಿಯಿಂದ ಸಂಸ್ಕೃತಿಯಿಂದ ನಿರ್ವಾಣ ಮಾಡಿಕೊಂಡಂತಹವು. ಆದುದರಿಂದ ಕುಟುಂಬವು ಹುಟ್ಟಿನಿಂದ ಬಂದುದು. ಸಮಾಜವು ನಾವು ಮಾಡಿಕೊಂಡುದು.

ಭಾರತದಲ್ಲಿ ‘ಸಮಾಜ’ ಎಂಬುದು ಇನ್ನೂ ನಿರ್ವಾಣವಾಗಬೇಕಾಗಿದೆ. ಅದುದರಿಂದಲೇ ನಮ್ಮ ದೇಶದಲ್ಲಿ ಸಾಮಾಜಿಕತೆ ಇನ್ನೂ ತೀರ್ಪಾತ್ರವಿರುತ್ತಿರುತ್ತಿದೆ. ನಮ್ಮಲ್ಲಿ ಜಾತಿಗಳು ಬೆಳೆದಿದ್ದವೇ; ಧರ್ಮಗಳು ವಿಕಾಸಗೊಂಡುವು ರಾಜ್ಯಗಳು ಪ್ರವರ್ಧನಮಾನ ಸ್ಥಿತಿಗೆ ಬಂದುವು ಆದರೆ ‘ಸಮಾಜ’ ಎಂಬುದು ಆರೋಗ್ಯಕರವಾಗಿ ಬೆಳೆಯಲೇ ಇಲ್ಲ. ಏಕೆಂದರೆ ಅದು ಹಾಗೆ ಬೆಳೆಯಲು ಅವಕ್ಯಕವಾದ ವಾತಾವರಣವು, ಈ ವರೀಗೆ ಇಲ್ಲಿ ಸಿಕ್ಕಲೇ ಇಲ್ಲ. ಆದುದರಿಂದ ಸಮಾಜದ ಸರಿಯಾದ ಅರಿವು ನಮ್ಮಲ್ಲಿ ಬಹು ಜನರಿಗೆ ಇಲ್ಲ.

ಪರಲೋಕ-ಸಾಧನವೇ ಜೀವನದ ಹಿರಿಗುರಿಯಾದ ಭಾರತೀಯರು, ನಿರ್ವಾಹಕವಿಲ್ಲದೆ ಎಷ್ಟೊ ಅಪ್ಪಕ್ಕಿಂತ ಹೆಚ್ಚು ಗಮನ ಈ ಲೋಕಿಕ ವ್ಯವಹಾರಗಳಿಗೆ ಕೊಡದೆ ಇದ್ದರೆ ಸೋಜಿಗವಿಲ್ಲ. ಮುಂದಿನ ಶಾರಿಗೆ ಹೊರಟ ಯಾತ್ರಿಕರು ಧರ್ಮಸಾಲೆಯಲ್ಲಿ ತಂಗುವಂತೆ, ನಮ್ಮವರ ಈ ಲೋಕದ ಜೀವನ ಯಾತ್ರೆ; ಇಲ್ಲಿಯ ಇರುವು. ಹೊಟ್ಟೆ ಕೇಳುವುದಿಲ್ಲ— ಅದಕ್ಕಾಗಿ ಹೇಗೊ ದುಡಿಯುವುದು; ಜೀವ ಕೇಳುವುದಿಲ್ಲ— ಅಂತೂ ಮಾಡುವೆಯಾಗುವುದು; ಮಾಡುವೆಯಾದ ತಪ್ಪಿಗೆ— ಮಕ್ಕಳು ಗಂಟು ಬೀಳುವುವು ಅಪ್ಪರೋಳಗೆ ಈ ಮಾಯಾ ಸಂಸಾರದೊಳಗಿಂದ ಅಥವಾ ಸಂಸಾರ ಮಾಯೆಯೊಳಗಿಂದ ಒಮ್ಮೆ ಪಾರಾಗಿ ಮುಕ್ತಿಯ ದಾರಿಯನ್ನು ಹಿಡಿವ ಅವಸರವೇ ಅವಸರ! ‘ಸಮಾಜ’ ಎಂಬುದರ ಅವಕ್ಯತೆ ನಮ್ಮ ಜೀವನದ ದಾರಿಯಲ್ಲಿ ಎಲ್ಲಿಯಾದರೂ ಉಂಟಿ? ಈ ಕಾರಣದಿಂದಲೇ

ಭಾರತೀಯ ಸಮಾಜ ಅಥವಾ ಹಿಂದೂ ಸಮಾಜವೆಂಬುದು ಕೂಡ ಇನ್ನೊಂದು ಬಾಲ್ಯವನ್ನೇಯನ್ನು ಮಿರಿ ಮುಂದೆ ಬೆಳೆದಿಲ್ಲ

ಸಮಾಜ ಮತ್ತು (ಜಾತಿ) ಧರ್ಮದ ಕಲ್ಪನೆಗಳು ಒಂದರೊಳಗೆ ಹೊಂದು ಬೆರಿತುಕೊಂಡೇ ಬೆಲೆದು ಬಂದುದರಿಂದ ಈಗನ ಕಾಲಕ್ಕೆ ಲಾಭ ಕ್ಷಿಂತ ಹಾನಿಯೇ ಹೆಚ್ಚಾಗಿದೆ. ಕಾತ್ಯೇರವಿಂದ ರಾಮೇಶ್ವರದ ವರಿಗೆ ಪ್ರವಾಸ ಮಾಡುವ ಸಂಪ್ರದಾಯ ಬಹಳ ಪೂರ್ವಕಾಲದಿಂದಲೂ ಕಂಡು ಬರುವುದು ಆದರೆ ಅದು ಯಾತಕಾಗಿ? ಹೀಗೆ ಲಾಭ ಆಶೀರ್ಯಂದ; ಸಾಮಾಜಿಕ ರಾಯರ್ಕಾಗಿ ಅಲ್ಲ. ಗುಡಿ-ಗುಂಡಾರಗಳನ್ನು ಕಟ್ಟಿ, ಭಕ್ತರ ಗಳನ್ನಿಟ್ಟು ಆಗಣಿತ ದಾನಕೊಟ್ಟಿ, ವರುಂಟು; ಈಗಲೂ ಅನ್ನದಾನಿಗಳಿನಿಂದ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುತ್ತಿದ್ದಾರೆ. ಇಂತಹಕಾಗಿ? ತಮ್ಮ ಜಾತಿಯವರ ಸಲುವಾಗಿ—(ಭಾರತೀಯ) ಸಮಾಜಕಾಗಿ ಅಲ್ಲ.

ಕುಟುಂಬ➡➡➡ಸಮಾಜ➡➡➡(ದೇಶ)➡➡➡ಮಾನವ್ಯ.

ಇಂತಿದು ಇಲ್ಲಿಯ ಬಾಳನ ನೇರವಾದ ದಾರಿ. ಆದರೆ,

ಸತ್ಯಮೇಲಿನ ಸ್ವರ್ಗ, (ವಿಜ್ಞಾನ, ಹೀಗೆ ಅಥವಾ ನೈಕುಂತ)



ಕುಟುಂಬ➡➡➡ಜಾತಿ (ಧರ್ಮ)

ಹೀಗೆ ಜಾತಿಧರ್ಮದಿಂದ ಘರ್ಕುನ್ನೇ ಸ್ವರ್ಗದ ಲೆಕ್ಕವೇ. ಆದಾರಿಯಂದ ಹೊರಟಿಲ್ಲ ದೇಶ, ಸಮಾಜ ; ಇವಾವುವೂ ಸಾಲವಾಗಿ ಸಿಕ್ಕುವುದಿಲ್ಲ. ಭಾರತದ (ಅಥವಾ ಮಾನವ ಕುಟುಂಬದ) ಹೊಟ್ಟೆಯಲ್ಲಿ ಹಲವು ಜಾತಿ (ಧರ್ಮ)ಗಳ ಬೇರೆ ಬೇರೆ ಗಂಟ.ಗಳು ಬೆಳೆದು ನಿಂತವೆ. ಇವುಗಳು ಪ್ರತಿಯೊಂದೂ ಸುಂಬದ್ಧವಾಗಿ ಏಕಜೀವವಾಗಿ ಹೊಂದಿಕೊಂಡು ಕಾಯರ ಮಾಡುತ್ತದ್ದಾರೆ. ಅದೊಂದು ಮಾತೇ ಬೇರೆ, ಆದರೆ ಇವುಗಳು ಪ್ರತಿಯೊಂದೂ ಒಂದೊಂದು ಸ್ವತಂತ್ರ (ಲೋಕ)! ಅದುದರಿಂದ ಭಾರತದಲ್ಲಿ 'ಸಮಾಜ' ಎಂಬುದು ಉಂಟಿ? ಎಂಬ ಪ್ರಶ್ನೆ ಇನ್ನೊಂದು ಬಗೆಯಾಗಿ ತಲೆದೊರುತ್ತದೆ.

## ಸಮಾಜ-ವಿಚಾರ

ಸಮಾಜದ ರಚನೆ ಮತ್ತು ಅದರ ಸ್ಥಳವನನ್ನು ಕುರಿತು ಪ್ರತಿಯೊಂದು ಸ್ಪಂಡತ್ತರು ರಾಷ್ಟ್ರದಲ್ಲಿಯಲ್ಲಿಯೇ ವಿದ್ವಾಂಸರು ತುಂಬ ಆಧಾರದ ಅಭ್ಯಾಸಮಾಡಿ ಗ್ರಂಥಗಳನ್ನು ಪ್ರಕಟಿಸುತ್ತಿದ್ದಾರೆ. ಅವೆಲ್ಲವುಗಳ ಸಾರವು ನಮ್ಮ ಭಾಷೆಯಲ್ಲಿ ಎಂದು ಒರುವುದೇ! ಕೆಲವೊಂದು ಸ್ಥಳಲ ಪರಿಜಯದಿಂದಲೇ ‘ಹಾಗೆ ಎಂತೋ ಸಮಾಧಾನವಟ್ಟಿಕೊಳ್ಳಬೇಕಾಗಿದೆ. ನಿಜವಾಗಿ ಇದಿಷ್ಟೇ ಸಾಲದಾ; ಯಾರೋದರೂ ತಮ್ಮ ಹೆಚ್ಚಿನ ಅಭ್ಯಾಸ, ಸಂಶೋಧನಗಳ ಲಾಭವನನ್ನು ಜನಕ್ಕೆ ಮಾಡಿಕೊಟ್ಟಿರೆ, ನಾಡಿನ ವಿಚಾರ ಇಕಾಸದ ಕಾರ್ಯಕ್ರಮ ನೀರವಾದ ಶ್ರೀಯಸ್ಸು ಸಲ್ಲುವುದು. ಹರಿಭಾಷೆಯು ನಿತ್ಯತವಾಗಿ ಗೊತ್ತಾಗುವ ವರೀಗೆ ಇದರ ಶಾಸ್ತ್ರೀಯ ವಿವೇಚನವು ಅಪ್ಪು ಸಮಾಧಾನಕರವಾಗಿ, ವಿಸ್ತೃತವಾಗಿ ಆಗುವುದು ತೊಂದರೆಯದಾಗಿದೆ. ಸಮಾಜದೊಳಗಣ ಹಂಗಡಗಳನ್ನು ಹಲವರು ಹಲವು ತೆರನಾಗಿ ವರ್ಗೀಕರಿಸಿದ್ದಾರೆ. ಸಮಾಜದ ವಿಸ್ತಾರವು ಬಹಳ ಸೂಕ್ಷ್ಮ ಮತ್ತು ಗಹನ ವಾಗಿರುವುದರಿಂದ ಎಲ್ಲವನನ್ನು ಸಮರ್ಪಕವಾಗಿ ಅಳವಡಿಸಿ ಹೇಳುವುದಕ್ಕೆ ತೊಂದರೆಗಳನೇ. ಆದರೂ ಸ್ಥಳಲವಾಗಿ ಎರಡು ದೊಡ್ಡ ಗುಂಬುಗಳನ್ನು ಮಾಡಿ ಕೆಲವನ್ನು ಸಂಸ್ಥಿಗಳಿಂದೂ ಕೆಲವನ್ನು ಸಂಘ ಸಮಿತಿಗಳಿಂದೂ ಕರೆಯಬಹುದು.

ಸಂಸ್ಥಿಗಳಿಂದರೆ, ತಲೆಮಾರಿನಿಂದ ತಲೆಮಾರಿಗೆ ಸ್ಥಿರವಾಗಿ ಉಳಿದು ಕೊಂಡು ಬಂದುವು. ಉದಾಹರಣಾರ್ಥವಾಗಿ ವಿವಾಹ ಸಂಸ್ಥೆ; ಜಾಕ್‌ಸಂಸ್ಥೆ; ಮುಂ.

ಸಂಘ ಸಮಿತಿಗಳಿಂದರೆ, ಯಾವುದೊಂದು ವಿಶಿಷ್ಟ ಉದ್ದೇಶವನನ್ನು ಇಟ್ಟಿಕೊಂಡು ಅದರ ಸಾಧನೆಗಾಗಿ ರಚಿಸಿದುವುಗಳು.

ಕುಟುಂಬವು ಸ್ವಾಭಾವಿಕವಾದುದು. ಹೃದಯಂಥನವು ಅದರ ಸ್ಥಿರತೆಗೆ ಕಾರಣವಾಗಿರುತ್ತದೆ. ಎಲ್ಲಿರ್ಗೂ ಸಾಮಾನ್ಯವಾದ ಒಂದು ಸಂಕಲ್ಪವು ಅದರ ಜೀವನದ ಆಳದಲ್ಲಿ ಹುದುಗಿದ್ದುದು ಗೋಚರವಾಗುತ್ತದೆ. ಅದಕ್ಕೊಂದು ತನ್ನದೇ ಆದ ವಾತಾವರಣವಿರುತ್ತದೆ.

ಅದರೆ ಸಮಿತಿಯು ಕೃತ್ರಿಮು. ಯಾವೈದೀಗೂ ಮಾತನ್ನು ನೇನೆಡು ಅಥವಾ ಒಂದು ಗುರಿಯನ್ನಿಟ್ಟುಕೊಂಡು ಕೂಡಿದ ಗುಂಪು ಇದು. ಉದ್ದೇಶಪೂರ್ವಕವಾಗಿ ಸೇರುವುದುಂಟು. ಧ್ಯೇಯ ಸಾಧನೆಗಾಗಿ, ಬುದ್ಧಿಪೂರಸ್ವರವಾಗಿ ನಿರ್ಣಯಗಳನ್ನು ಕೈಕೊಂಡು ಕೆಲಸಕ್ಕೆ ತೊಡಗುವುದು ವಾಡಿಕೆ. ಕುಟುಂಬವು ಸಜೀವ ವ್ಯಕ್ತಿಯಂತೆ; ಸಹಜ-ಸ್ವಾಭಾವಿಕ ರೀತಿಯಲ್ಲಿ ಅಂತಃಪ್ರೇರಣೆಯಿಂದಲೇ ಕಾರ್ಯಪ್ರವೃತ್ತವಾಗುವುದು ವಾಡಿಕೆ. ಸಮಿತಿಯು ಯಾಂತ್ರಿಕ. ಅಲ್ಲಿ ಸಹಜತೆ ಕಡಿಮೆ; ಹಕ್ಕುಬಾಧಕ್ಕಿಗಳ ಆಷಕ್ತಿ-ಆಕಾಂಕ್ಷೆಗಳು ಜನರನ್ನು ಎಳೆದು ತರುವುವು. ಇಲ್ಲಿ ತಮ್ಮ ದನ್ನ ಸಾಧಿಸಲು ಈರ್ಜೆ-ಸ್ವರ್ಥಗಳಿಂದ ವ್ಯಾಪಾರ, ಹೊರಾಟ ನಡೆಯುವುದು.

ಕುಟುಂಬ ಮತ್ತು ಸಂಸ್ಥೆಗಳು ಒಂದು ನಾಡಿನ ದೃಷ್ಟಿಕೋನವನ್ನು ಸೂಚಿಸುವುವು; ಸಮಿತಿಗಳು ಆ ನಾಡಿನ ಆಕಾಂಕ್ಷೆ-ಆಷಕ್ತಿಯು ಯಾತರಲ್ಲಿ ಎಂಬುದನ್ನು ಧ್ವನಿತಮಾಡುವುವು.

ಎಲ್ಲಿರ್ಗೂ ಸಮಾನ-ಸಾಮಾನ್ಯ ಆಷಕ್ತಿಯಿದ್ದಲ್ಲಿಯೇ ಸಮಾಜವು ಭದ್ರವಾಗಿ ಉಳಿಯಬಲ್ಲದು. ಒಂದೊಂದು ಪಂಗಡದ ಭಿನ್ನಭಿನ್ನ ಆಷಕ್ತಿಗಳಿಳ್ಳಿ ಸಾಮಾನ್ಯ ಸಂಕಲ್ಪವು ನಿಷ್ಪನ್ನವಾಗಲಾರದು. ಸಾಮಾನ್ಯ ಸಂಕಲ್ಪ ಅಥವಾ ಕ್ರಿಯಕ್ಕಿಯು ಇಲ್ಲದ ಜನಗಳ ಗುಂಪು ನೆರವಿಯಲ್ಲದೆ ಸಮಾಜವಲ್ಲ, ಮೇಲ್ಮೈಯಿಂದ ಎಲ್ಲ ಅಂದದ ಪಂಗಡಗಳನ್ನೂ ಒಳಗೊಂಡ ಸಮೃದ್ಧಿ ರೂಪಕ್ಕೇ ಸಮಾಜವೆಂಬ ಹೇಬರು. ಇದರೊಳಗಿನ ಯಾವೈದೊಂದು ಅಂಶವು ಅಥವಾ ಅಂಗವು (ಇಡೀ) ಸಮಾಜವೆಂಬ ಹೇಬರಿಗೆ ಅನಹರಣವಾಗಿದೆ.

ಸಮಾಜವನ್ನು ಇನ್ನೊಂದು ಒಂದು ಅಂದದಿಂದ ವರ್ಗೀಕರಿಸುವುದುಂಟು.

## ಅನುರಾಜಮುದ್ರಿರ

### ಗುಂಪುಗಳು

ನೃತ್ಯಕ್ಕೆ ಸ್ಥಾಫಲ (ಹೈಯುಕ್ಟ್ ರ) ಸಂಬಂಧ ಉಂಟಾಗಬೇಕು

ಅನೃತ್ಯಕ್ಕೆ ಅಥವಾ ಸ್ಟೋಟ ಸಂಬಂಧವಿಲ್ಲವೇ.

ಬಳಗದಂತಹ ಸ್ಥಾಫಲ-  
ಸದ ಸಂಬಂಧ ಇವರು:  
ಮನೀತನ, ಸೇರಿಹೆಡ  
ರಿಯ ಆಸ್ಟ್ ಭಾಬಂಧವು  
ದುತಕ್ ನೃಥವಿಕ  
ಕೊಟ್ಟಿ ೦ ೪ ಕ  
ಸಂಬಂಧಗಳು.

ತಾತ್ಲೇಷಿಕ ಸಂಬಂಧ  
ಖಾರಣೆ ಸಂತ್ತೇಷ  
ಯಾತ್ರೆ ಸಂತ್ತೇಷ  
ರಿಯ ಆಸ್ಟ್ ಭಾಬಂಧ  
ಸಂಬಂಧ ಖಾರಣೆ  
ಯಾತ್ರೆ ಸಂತ್ತೇಷ  
ರಿಯ ಆಸ್ಟ್ ಭಾಬಂಧ  
ವಾರಸೆಂದು ನಮತ  
ರಿಕ, ರಾಷ್ಟ್ರೀಯ, ಸಂಸ್ಕೃ  
ತಿಕ, ರಾಜಕೀಯ ಕುಣಿಂಗು  
ದಂಡ ಸೇರಿದ ಗುಂಪ  
ಗಳಲ್ಲಿ ಉಂಟಾಗಬೇಕು.  
ಸ್ಟೋಟ ಸಂಬಂಧ.

ನೃತ್ಯಕ್ಕೆ ಚಾರ್ಚ್ ಅಥವಾ  
ಕೌರಾ ಗಳಿಗಾಗಿ ಬರುವ  
ಸಂಬಂಧ. ನಾಗ  
ಸಂಬಂಧ. ಶಾಸನ  
ಶೈಕ್ಷಣಿಕ,  
ಹಿಂದ್ರೀಕರ್ಚೆ, ಕಲಾ  
ಸಮಾಜಿಕ ಮೂಲಕ  
ಉಂಬಿ ಕುಗುವಿನ ವ  
ಸಂಬಂಧಗಳು.

## ಇನ್ನೂ ಕೆಲವು ಗುಂಪುಗಳಿನಿಸಬಹುದಾದ ವರ್ಗಗಳು

‘ಸಾರ್ವಜನಿಕರು’; ‘(ಉಳಿ) ಹಿರಿಯರು’; ‘ದೈವದವರು’; ಅಟಿವಾಟಿ ಅಥವಾ ಸಮಾಜ ಸುಧಾರಣೆಗಳಿಂತಹ ನಿರ್ಮಿತ್ತದ ಎಲ್ಲರಿಗೂ ಸಾಮಾನ್ಯ ಅಸ್ತಿತ್ವಯೀರುವ ಗುಂಪುಗಳು : ‘ಅಟಿಗಾರರು’, ‘ಸುಧಾರಕರು’, ‘ಸರ್ವಾಶಾಸನಿಗಳು’ ಮುಂತಾದವುಗಳು.

## ಬಾಹ್ಯಕಾರಣದಿಂದ ಉಂಟಾದ ವರ್ಗಗಳು ಅಥವಾ ವಿಭಾಗಗಳು

ಬಂಡವಾಳಗಾರಿಕೆ, ಜರ್ಮನಾದ್ವಾರಿ; ಜಹಗೀರ್ದಾರಿ, ಸಂಸ್ಥಾನಿ; ಅಥವಾ ಸಾಂಸ್ಕೃತಿಕ (ಇಸ್ಲಾಂ, ಬೌದ್ಧ, ಕ್ರಿಸ್ತಿ ಮುಂತಾದ) ಪ್ರದೇಶಗಳು.

ಇವೆಲ್ಲ ವರ್ಗಗಳ ಜನಗಳ ವ್ಯವಹಾರ, ಸಂಬಂಧಗಳು ಹಾಸು ಹೊಕ್ಕಾಗಿ ನಡುವೆ ಯಾವ ಉಸ್ತೀನ ಗೋಡೆಗಳ ತಡೆಯಿಲ್ಲದೆ ನಡೆಯು ಶ್ರದ್ಧರೀ ಮಾತ್ರ. ಆ ಸಮಾಜವು ಸಚ್ಚಿವಾಗಿದ್ದುಕೊಂಡು ಬಾಳಬಲ್ಲದು; ಬೆಳೆಯಬಲ್ಲದು. ದೇಹದೊಳಗಿನ ರಕ್ತಸಂಚಲನವು ಅಂಗಾಂಗಗಳಲ್ಲಿ ಅಸುತ್ತಿದ್ದರೇ ಆ ಶರೀರದಲ್ಲಿ ಪ್ರಾಣವು ಉಳಿದು ಜೀವನ ವ್ಯಾಪಾರವು ನಡೆಯುವುದು. ಒಂದೊಂದು ಪಂಗಡಗಳ ವ್ಯವಹಾರಗಳು ಆಯಾ ಪಂಗಡಗಳ ಮಟ್ಟಿಗೇ ಉಳಿಗಳೇ, ಅಂಗಾಂಗಗಳ ಜೀವಂತ ಸಂಬಂಧವು ತಪ್ಪಿ ಹೊಡಂತಿಯೇ ಸರಿ. ಧಾರ್ಮಿಕ ಪಂಗಡಗಳು, ಇನ್ನುದಿಂದ ಒಂದ ಜಾತಿಗಳು, ರಾಜಕೀಯ ಪಕ್ಷಗಳು, ಆರ್ಥಿಕ-ಟೆಕ್ನಿಕಲ್‌ಗಳ ವರ್ಗಗಳು, ಕಲಾವಂತರ ತಂಡ, ಇವೆಲ್ಲ ಸ್ವತಂತ್ರ ಲೋಕಗಳೇ ಆಗಿರುವ ಪ್ರದೇಶವು ರಾಷ್ಟ್ರವಾಗಿ ತಲೆಯಿತ್ತಿ ವೇರಿಯಲು ಸಾಧ್ಯವಿಲ್ಲ. ಒಂದು ಕುಟುಂಬ ವಾಗಲು ಇರುವ ಅಡ್ಡಿ ಆತಂಕಗಳು ದೂರವಾಗದೆ ಜೀವಂತ ಸಮಾಜವು ನಿರ್ಮಾಣವಾಗಲಾರದು; ಜೀವಂತ ಸಮಾಜವು ಇಲ್ಲದ ರಾಷ್ಟ್ರವು ಭಾಗೀಯೀಲಿಕ ಪ್ರದೇಶವೆ ಹೊರತು ಪ್ರತ್ಯೇಕ ರಾಷ್ಟ್ರವೆಂಬ ಗೌರವಕ್ಕೆ ಅಪಾತ್ರವೆಂದು ಸಿದ್ಧವಾಗಲು ಬಹಳ ಕಾಲ ಬೇಕಾಗಿಲ್ಲ.

ಸಮಾಜ ಸ್ವಾಸ್ಥ್ಯವು ಕೆಡಬಾರದಾಗಿದ್ದರೆ, ಸಮಾಜದೊಳಗಿನ ಪ್ರತಿಯೊಂದು ವ್ಯಕ್ತಿಗೂ ತನ್ನ ಇಷ್ಟದಂತೆ ತನ್ನ ಏಕೀಯನ್ನು ಮಾಡಿ ಕೊಂಬ ಸ್ವಾತಂತ್ರ್ಯವಿರಬೇಕು. ಜನ್ಯಮೂಲಕ ಅಥವಾ ಸಂಪತ್ತಿನ ಮೂಲಕ ಯಾವ ತೋಡಕು ತೋಂದರೆಗಳನ್ನೂ ಒಡ್ಡು ಲಾಗದು. ಗುಣಕ್ಕೇ ಮನ್ಯಜೀಯಿರಬೇಕು. ಆಸ್ವಾಭಾವಿಕವಾದ ವಿಶೇಷ ಹಕ್ಕುಗಳನ್ನು ಪಡೆದು ಕೊಂಡ ಪಂಗಡಗಳು ಉಳಿದ ವರ್ಗಗಳ ಅಸೂಯೆಗೆ ಆಮಂತ್ರಣ ಕೊಡುತ್ತವೆ.

ಸಮಾಜವು ತನ್ನದೇ ಆದ ಒಂದು ವಿಶಿಷ್ಟ ವಾತಾವರಣವನ್ನು ನಿರ್ವಹಿಸಿಕೊಂಡಿರುತ್ತದೆ. ಸಮಾಜದೊಳಗಿನ ಒಂದೊಂದು ವರ್ಗ, ಸಂಸ್ಥೆ, ಸಮಿತಿಗಳೂ ಈ ವಾತಾವರಣ ನಿರ್ವಾಣಕ್ಕೆ ಪ್ರೋಷಕವಾಗಿರುತ್ತವೆ. ರೂಢಿ, ಸಂಪ್ರದಾಯಗಳು, ಸ್ನೇಹಿತಕ ಕಲ್ಪನೆಗಳು, ಧಾರ್ಮಿಕ ವಿಚಾರಗಳು ಪುರಾಣ ಕಥೆಗಳು, ಕಲಾ-ಸಾಹಿತ್ಯ, ಶಾಸ್ತ್ರ, ಇಂತಿವೆಲ್ಲವೂ—ಇವು ಯಾವುದೇ ಪಂಗಡ, ಪಕ್ಷ, ಪಂಥದ್ವಾರೆ ಇದ್ದರೂ ಆವೆಲ್ಲವು ಏಕಮುಖ ವಾಗಿ ಸಾಮಾಜಿಕ ಒಟ್ಟಿನ ವಾತಾವರಣದ ಏಕತಾನಾತ್ಮಿಕೆ ಸಹಕಾರಿಯಾಗಿರ ಬೇಕಳ್ಳದೆ ಪರಸ್ಪರ ವಿರೋಧಕ, ಮಾರಕವಾಗಿರಬಾರದು. ಹಿಂದೂ-ಇಸ್ಲಾಮುದ ಮತವಿಚಾರ, ನಾರಸಿಂಹ-ಕರ್ಬಾವತಾರದ ಕಥೆಗಳು, ವೈದಿಕ-ಬೌದ್ಧಾದಿಗಳ ದೃಷ್ಟಿಕೋನ ಇಂತಹ ಹಾಸ್ಯ-ಮುಂಗಲಿಗಳ ಮನೋಭಾವವು ವ್ಯಕ್ತವಾಗುತ್ತಲಿದ್ದು. ಈ ವರ್ಗಿನ ಈ ಹಿನ್ನೆಲೆಲೀಯಲ್ಲಿ ಅಖಿಂಡ, ಅವಿಭಾಜ್ಯ, ಏಕಜೀವ ಒಂದು ಸಮಾಜವು ತಲೆಯೆತ್ತುವುದು ಹೇಗೆ ತಾನೆ ಸಾಧ್ಯ? ಒಂದು ಕುಟುಂಬವಾಗಿ ಬೆಳೆಯಲು ಅಡ್ಡಬರುವ ನಡುವಿನ ಎಲ್ಲ ಅಡಿತಡಿಗಳನ್ನೂ ನಿರ್ಮಾಳಗೊಳಿಸದೆ ಯಾವ ಜನವು ಒಂದು ಸಮಾಜವೆಂಬ ಮರ್ಯಾದೆಗೆ ತಕ್ಷದಾಗಲಾರದು. ಒಂದು ಕುಟುಂಬವಾಗಿ ವಿಕಾಸವಾಗಲು ಪಜನವಾಗದೆ ಉಳಿದ ಪಕ್ಷ, ಪಂಗಡ-ಜನವು ‘ಸಲ್ಲ’; ಅದು ಒಡಲಲ್ಲಿ ಬೆಳೆವ ಗಂಟು. ಶಕ್ತಿಕ್ಕಿರುವುದು ಅದನ್ನು ಕತ್ತಲಿಸಿಯಾದರೂ ಹೊರಡಿಗೆಯಬೇಕು. ಇಲ್ಲವೇ ಅರಗಿಸಿಕೊಳ್ಳಲು

ಅವಕ್ಷೇಪವಾದ ಜೀಷಧೋಪಚಾರಗಳನ್ನಾದರೂ ಕೂಡಲೇ ಕೈಕೊಳ್ಳಬೇಕು. ಮಲ್‌ಕ್ಕೆ ಮಾಡಿದರೆ ಆರಂಭದಲ್ಲಿ ಉಗುರುವಿನಿಂದ ಹೊಗುವುದಕ್ಕೆ ಶಸ್ತ್ರವನ್ನು ಉಪಯೋಗಿಸುವ ಪ್ರಸಂಗವು ಬರುವುದು. ಇಲ್ಲವಾದರೆ ಅದು ಜೀವದ ಮೇಲಿಂದ ಗಂಡಾಂತರವಾಗುವುದು ನಿಶ್ಚಯ.

ಸಮಾಜದ ಕಲ್ಪನೆಯು ಮಾನವರಿಗೆ ಆತ್ಮರಾತನೆ ಶಾಲದಿಂದಲೇ ಹೊಳೆದಿದ್ದರೂ ಶಾಸ್ತ್ರೀಯ ಪನ್ನತಿಯಿಂದ ಅದರ ಆಳವಾದ ಸಂಶೋಧನೆ ಮತ್ತು ಅಭ್ಯಾಸಕ್ಕೆ ಆರಂಭವಾಗಿ ಬಹಳ ಕಾಲವು ಸಂದಿಲ್ಲ. ಹತ್ತೊಂಬತ್ತು ನೇಯ ಕರ್ತವ್ಯಾನದ ಕೊನೆಯ ಭಾಗದಲ್ಲಿ ಈ ಶಾಸ್ತ್ರವು ತಲೆದೊರಿತೆನ್ನು ಬಹುದು. ಇದರ ಉಗಮವು ಮೊದಲು ಫ್ರಾನ್ಸ್‌ದಲ್ಲಾಯಿತು. ಇಂಗ್ಲಣ್ಢ ಜರ್ಮನ್‌ ಧೀಮಂತರು ಈ ಶಾಸ್ತ್ರದ ವಿಕಾಸಕ್ಕೆ ನೇರವಾದರು. ಈಗ ಅಮೇರಿಕೆಯಲ್ಲಿ ಈ ವಿಷಯದ ವಿಶೇಷ ಅಸ್ಥಿಯು ಕಂಡುಬರುತ್ತದೆ.

ಈ ವಿಷಯವು 'ಶಾಸ್ತ್ರ' ವೇ ಎಂಬ ಬಗೆಗೆ ಹಲವರು ಸಂದೇಹಪಟ್ಟಿ ಕೊಂಡು ಆಯ್ದು. ಈಗ ಸಮಾಜ ಶಾಸ್ತ್ರದ ಅಧಿಕಾರವನ್ನು ಒಷ್ಣಿಕೊಂಡರೂ ಇದರ ಪ್ರೇತವು ಎಪ್ಪು ಎಂಬ ಬಗೆಗೆ ವಾದವಿದೆ. ಸಮಾಜ ಶಾಸ್ತ್ರವು ಬಳಿಸಿ ಕೊಳ್ಳಬೇಕಾದ ಆಧವಾ ಸಮಾಜ ಶಾಸ್ತ್ರದೊಡನೆ ಸಂಬಂಧಬಾರದ ಶಾಸ್ತ್ರವಿಲ್ಲ. ಮನುಷ್ಯ ಶಾಸ್ತ್ರವು (Anthropology) ಬೆಳಕುಕೊಡಿದ್ದರೆ ಸಮಾಜಶಾಸ್ತ್ರದ ಪ್ರಗತಿಯೇ ಸಾಧ್ಯವಿದ್ದಿಲ್ಲ. ಇತಿಹಾಸ-ಭಾಗೋಲಿಗಳಂತೂ ಮುಖ್ಯಾ-ಧಾರ. ಮನುಷ್ಯ ಶಾಸ್ತ್ರವು ಕೈಬಿಟ್ಟಿದ್ದನೆ ಇತಿಹಾಸದ ನೇರವನ್ನು ಕೋರಬೇಕಾಗುವುದು. ಶುರಾಜಕತೆ, ಲೋಕಕಥೆ, ಲೋಕಗೀತ, ಭಾಷಾಶಾಸ್ತ್ರ, ಧರ್ಮಶಾಸ್ತ್ರ, ನೀತಿಶಾಸ್ತ್ರ, ತತ್ತ್ವಜ್ಞಾನಗಳ ನೇರವಂತೂ ಸರಿಯೆ; ಭಾತ ಶಾಸ್ತ್ರದ ಸಿದ್ಧಾಂತಗಳ ಉಪಕಾರಗಳೂ ಆಷ್ಟಿಪ್ಪಲ್ಲ. ಡಾರ್ವಿನನ ವಿಜಾಯ ವಾದವು ಸಮಾಜ ಶಾಸ್ತ್ರದ ವಿಕಾಸಕ್ಕೂ ಕಾರಣವಾಗಿದೆ. ಏನ್ವರಿಂಗ್‌ನ ಸಾನೇಕ್ಸ್ ಸಿದ್ಧಾಂತದ ಪರಿಣಾಮಗಳೂ ಮಹತ್ವದುವುಗಳಾಗಿವೆ. ಜೀವನ ರೀತಿಯ ಮೇಲೆ ಪರಿಣಾಮ ಮಾಡುವ ಪ್ರತಿಯೋಂದು ಹೊಸ ಸಂಶೋಧನವೂ ಸಮಾಜ ಶಾಸ್ತ್ರಕ್ಕೆ ತನ್ನನ್ನು ಲೇಕ್ಕೆಸಲು ಬಂದು ವರದಿಯನ್ನು ಕೊಡುತ್ತದೆ. ಇವಲ್ಲದೆ ಇತ್ತೀಚೆಗೆ ಅರ್ಥಶಾಸ್ತ್ರವೇ ಸಮಾಜ ಶಾಸ್ತ್ರದ ಮುಖ್ಯಾಂಗವಾದಂತಾಗಿತ್ತು. ಆದರೆ ಮಾನಸ ಶಾಸ್ತ್ರದ ಆಗಮನದಿಂದ

ಅರ್ಥಕೂಶಲ್‌ದ ಮಹತ್ವನು ಪೂರ್ವ ಕಡಿಮೆಯಾಗದಾದರೂ ಅದರ ಹೆನ್ನೆಲ್ಲ ಸ್ವಲ್ಪ ಕುಗ್ಗಿದಂತಾಗಿದೆ. ಯಾವನನು ಮನಸಿನ ಕೈದೊಂಬೆ. ಆದುದರಿಂದ ಯಾನಸ ಶಾಸ್ತ್ರಕೈ ಇರುವ ಗೌರವವೇ ಅದೊಂದು ಬೇರೆ.

ಸಮಾಜದ ಭದ್ರತೆಯ ಉಪಾಯಗಳನ್ನು ಕಂಡುಹಿಡಿವ ಹಲವಾರು ಪರಿಯತ್ವಗಳಾಗಿನೆ ಅವೆಲ್ಲಪ್ರಗತಿ ಇತಿಹಾಸವು ಸ್ವತಂತ್ರವಾದ ಒಂದು ಮನೋರಂಜಕ ಗ್ರಂಥವೇ ಆದೀತು ಮನುಷ್ಯನು ಸಾಮಾಜಿಕರಾಯಣನು. ಆತನ ಸಾಮಾಜಿಕಾವವನೇ ಎಲ್ಲ ದುಃಖಗಳಿಗೂ ಮೂಲ; ಸಾಮಾಜಿಕ ತಾಯಿಗ ಯಾಡಿ ಪಾರಲೋಕಿಕ ದೃಷ್ಟಿಯವನಾದರೆ ಸಮಾಜದಲ್ಲಿ ಸುಖ-ಶಾಂತಿಗಳು ನೇಲಿಸುವುದು, ಎಂಬ ವಿಚಾರವು ಲೋಕವನ್ನು ಹಲವು ದಿನಗಳ ವರೆಗೆ ಅಳತು. ಆಹಾರ-ನಿದ್ರಾ-ಭಯ-ಮೈಥುನಗಳು ಪಶುವಿಗೂ ಉಂಟು; ಮನುಷ್ಯನಿಗೂ ಉಂಟು. ಮನುಷ್ಯನ ಮಹಿಮೆ ಯಾತರಲ್ಲಿ? ಇವನ್ನೂ ಅಲ್ಲಿಗಳಿವಲ್ಲಿ ತಾನೇ? ಈ ಆತಿವಾದವು ತಲೆಗೇರಿ ಉಪವಾಸದ ಮಹಾತ್ಮೆಯ ಬಂತು. ಶಾರೀರಕ ಕಷ್ಟಗಳನ್ನು ಅನುಭವಿಸುವುದು, ಮುಳ್ಳಹಾಸಿಗೆಯ ಮೇಲೆ ಮಲಗುವುದು ಮೊದಲಾದ ಪ್ರಕಾರಗಳು ಪ್ರಕ್ರಿಯೆಂದು ಗ್ರಹಿಕೆ ಯಾಯ್ಯು. ನಾರಿಯೆ ಹೇಮಾರ್ಥಿ. ಸಂಸಾರ ಯಾಯಾಪಾಠಗಳ ಮೂಲ ಸಾಫಾನೆ ಅದುಂದ ಭಿಕ್ಷು-ಭಿಕ್ಷುಣಿಗಳ ಯೋಗ-ಯೋಗಿನಿಯರುಗಳ ಸಂತಾನವು ಅಭಿವೃದ್ಧಿಗೆ ಬಂದಿತು.

ತನ್ನ ಮೇರೆ ವಿಂರಿ ಪಾರಲೋಕಿಕಭಾವನೆಯೂ ಅಸಾಮಾನಿಕವಾಗಿ ಜನರನ್ನು ಬಿಗಿಹಿಡಿದು ಇಡಲಾರದು. ಧರ್ಮದ ಹೆಸರಿನಲ್ಲಿಯೇ ಅಧಾರ್ಯಿಕ, ಅನಿತಿಯ ಕೃತ್ಯೆಗಳು ಆರಂಭವಾಗುವುವು ಎಂಬ ಅನುಭವವೇ ಜನರ ಕಣ್ಟೆಲೆದಿತು. ಯುರೋಪಿನಲ್ಲಿ ಧಾರ್ಯಿಕ ವಿಚಾರಪಲ್ಪಟಿದ ಆಂದೋಲನವು ತಲೆಯೆತ್ತಿತು. ರಾಜರ ಅನ್ಯಾಯದ ಆಳಕೆಗೆ ಕಸಿನಿಗೊಂಡು, ಸಾಮಾಜಿಕ, ಸಮತ್ವ, ಬಂಧುಭಾವದ ಉದ್ದೇಶಿಸದೊಡನೆ ಫಾರ್ಮನ್ ರಾಜ್ಯ ಶಾಂತಿಯಾಯ್ಯು(ಗಳಿಗೆ). ರಾಸೋನಂತಹರ ಲೇಖನಗಳಿಂದ ‘ಸಮಾಜ’ದ ವಿಚಾರವು ಪ್ರಮುಖತೆಯನ್ನು ಪಡೆದಿತು. ರಾಜ್ಯ ರಾಜರಿಗಾಗಿ ಅಳ್ಳಿ; ಜನತೆಯ ರಾಜ್ಯ. ಜನರು ಬುದ್ಧಿಪೂರ್ವಕವಾಗಿ ತಮ್ಮ ವೈಯಕ್ತಿಕ

ಸ್ವಾತಂತ್ರ್ಯವನ್ನು ಪರಿವಿತಗೊಳಿಸಿ ‘ಸಮಾಜ’ಕ್ಕೆ ಅಸೀನಿದ್ದಾರೆ ಆ ಸಮಾಜವು ರಾಜ್ಯದ ಒಡಿತನಕ್ಕೆ ಅಧಿಕಾರಿ. ಎಂಬೀ ಶೇರನಾದ ವಿಚಾರ ಪ್ರಕಾಲಿಯ ಮುಂದೆ ಬಂದಿತು. ಹೊಸ ವಿಚಾರ ಸರಣಿಯಿಂದ ಹೊಸ ಯುಗದ ಉದಯವಾಯ್ತು.

ಭೋತಿಕ ಸಂಶೋಧನಗಳಿಂದ ವಿಚಾರಕ್ಕಾಗಿ ಇನ್ನಿಷ್ಟು ಪುಟ ದೊರೆತಿತು ಧಾರ್ಮಿಕ ವಿಚಾರ ಶ್ಯಂಖಲಿಗಳಿಂದ ಮುಕ್ತವಾದ ವಿಚಾರ ಕಕ್ಷೆಯು ತನ್ನ ಪ್ರಭಾವವನ್ನು ಬಿರಿತು. ಬುದ್ಧಿವಾದಿಗಳು ವಿವಿಧ ಜ್ಞಾನ ಶಾಖೆಗಳಲ್ಲಿ ಅಭಿಪ್ರಾಯ ಹೊಸ ಶೋಧಗಳನ್ನು ಮಾಡಿದರು. ಉಗಿಯ ಯಂತ್ರಗಳು ಆರಂಭವಾಗಿ ಟೈದ್ವೋಗಿಕ ಕಾರ್ಯಾಯವನ್ನು. ಸಮಾಜದ ಜುಟ್ಟಿಗಳು ಸಿರಿವಂತರು, ಬಂಡವಾಳಗಾರರ ಕ್ಷೇಗೆ ಬಂಡವು. ಆಧ್ಯಾತ್ಮಿಕ ಪರಿಸ್ಥಿತಿಯೇ ಜೀವನಕ್ಕೆ ಮೂಲಃಧಾರವೆಂಬ ಸಿದ್ಧಾಂತವು ಮುಂದೆ ಬಂತು.

ಭೋತಿಶಾಸ್ತ್ರದ ಸಂಶೋಧನಗಳಿಂದ ಬುದ್ಧಿವಾದಿಗಳ ಆತ್ಮವಿಶ್ವಾಸವು ಮುಗಿಲಿಗೆ ಮುಟ್ಟಿತು. ನಿರೀಕ್ಷಾರವಾದವು ಪ್ರಾತಸ್ತ್ಯವನ್ನು ಪಡೆದಿತು. ದೈಬಲ್ಯನಲ್ಲಿ ಹೇಳಿದ ಸೃಷ್ಟಿಯ ಉತ್ಪತ್ತಿ-ಸ್ಥಿತಿ-ಲಯಾದಿಗಳ ವಿಚಾರಗಳಲ್ಲಿ ಕೇವಲ ಕಟ್ಟು ಕಡೆಗೆಲೆಂದು ಶಾಸ್ತ್ರೀಯ ಶೋಧಗಳಿಂದ ಮನವರಿಕೆಯಾಯ್ತು. ಜಿಬ್ರಾಲ್ಪುರನ ಆಚೆಗೆ ಮುಗಿಲು ಕಡಲಿಗೆ ಅಂಟಿದೆ; ನೆಲವೇ ಇಲ್ಲವೆಂಬ ಗ್ರಹಿಕೆಯು ಕೋಲಂಬಸನ ಕಡಲಪಯಣದಿಂದ ನಿರಾಧಾರ ವೆಂದು ಸಿದ್ಧವಾಯ್ತು. ಪೃಥ್ವೀಯ ಸುತ್ತ ಸೂರ್ಯನು ತಿರುಗುತ್ತಿರುವ ನೆಂಬ ಕ್ರೂರು ಮರಪತಿಗಳ ಹರವಾದವು ಶಿಳಗೇಡಿತನದ ಪರಮಾವಧಿಯೆಂದು ಕಂಡುಬಂತು. ಭೋತಿಶಾಸ್ತ್ರಗಳ ಸಹಾಯದಿಂದ ಪ್ರತಿಸೃಷ್ಟಿಯನ್ನೇ ನಿರ್ಮಿಸಬಹುದೆಂಬ ಸ್ವರ್ವತ್ತಿ ಉತ್ಪಾಹಗಳು ಸಂಶೋಧಕ ವರ್ಗದಲ್ಲಿ ಉಂಟಾದವು. ಜೀವವೂ ಭೋತಿರೀರದ ಒಂದು ಅಂಶ. ಮನಸ್ಸು ಅಥವಾ ಬುದ್ಧಿಗೆ ಸ್ವತಂತ್ರ ಸ್ಥಾನವಿಲ್ಲ. ಈ ಶರೀರದಲ್ಲಿರುವಾಗ ಎನ್ನುವು ವಿವಿಧ ಫೋರ್ಮೆಲಾಸಾದಿ ಅನುಭವಗಳನ್ನು ಪಡೆಯಲು ಸಾಧ್ಯವೇ ಆದೆ ಒಂದು ಗುರಿ; ಎಂಬ ಈ ವಿಚಾರಕ್ಕೆ ಪ್ರಾಯಿಂದನ ಮಾನಸಶಾಸ್ತ್ರದ ಸಂಶೋಧನಗಳಿಂದ ಇನ್ನಿಷ್ಟು ಕಡೆಕಟ್ಟಿತು. ಲೈಂಗಿಕ ಆಕಣಣವೇ ಎಲ್ಲ

ಕರ್ಮ-ಪ್ರವೃತ್ತಿಯ ಮೂಲ. ಲ್ಯಾಂಗೆ ಆಕಾಂಕ್ಷೆಗಳನ್ನು ಒಳಗೊಳಿಸಿ ದಬ್ಬಿ ಬಿಗಿದುವದರಿಂದ ಮಾನವನ ಜೀವನದಲ್ಲಿ ಕಗ್ಗತ್ತಲು ಕವಿಯು ತ್ತದೆ. ಎಂಬೀ ಒಗೆಯ ವಿಚಾರಗಳ ಪ್ರಕಾರದಿಂದ ಸಂಯುಕ್ತ ಅಸ್ವಾಭಾವಿಕವಾದ ಕಾರ್ಯವೆಂಬ ಭಾವನೆಯು ಬಲಿತು ಕಾಮುಕತೆ, ವಿಲಾಸಕ್ಕೆ ಪರಮಾವಧಿ ಉತ್ಪಂಥ. ಸಾಮಾಜಿಕ ಸಂಬಂಧ, ನಿರೀಕ್ಷಣೆಯ ಮಾಡಿಗಳಲ್ಲಿ, ನಡೆವಳಿಗಳಲ್ಲಿ, ಉದುರುತ್ತೊಡಪ್ಪ, ಉಟ್ಟಿಉಡಿಗೆ ನೋಡ ಲಾದವುಗಳಲ್ಲಿ ಈ ದೃಷ್ಟಿಯಿಂದ ವಿವರಿತ ಮಾರ್ಪಾಟಿಗಳಾದುವು.

ಭೌತಿಕಶಾಸ್ತ್ರಗಳ ಸಹಾಯದಿಂದ ಬೈದ್ಯೋಗಿಕ ಕಾರಣಾನಿಗಳ ಹೊಸ ಪ್ರಕಾರಗಳು-ತಾಂತ್ರಿಕ ಶೈಕ್ಷಿಧಿಗಳಾಗುವುವು. ಹೊಸ ತಂತ್ರಗಳ ಶೈಕ್ಷಿಧಿಗಳ ಸಹಾಯದಿಂದ ಆರ್ಥಿಕ ಸುಸ್ಥಿತಿ ಪ್ರಾಪ್ತವಾಗುವದು ಆರ್ಥಿಕ ಸ್ಥಿತಿಯ ಮೇಲೆಯೇ ಎಲ್ಲ ಸಾಮಾಜಿಕ ಸಂಬಂಧಗಳೂ ಅವಲಂಬಿಸಿವೆ. ಎಂದು ಮಾರ್ಕೆಟನ ಮಹಾಸಿದ್ಧಾಂತ. ಧನವೇ ಸಮಾಜದ ಅಡಿಗಲ್ಲು ಎಂದು ಮಹಾ ಗ್ರಂಥಬರೆದು ಸಿದ್ಧಮಾಡಿದನು. ಆ ಕಾಲದ ನಿರೀಕ್ಷರ ವಾದದ ಮನಃಪ್ರವೃತ್ತಿಯು, ಆತನ ಸಿದ್ಧಾಂತವು ನಿಜವೆಂದೆನಿಸುವುದಕ್ಕೆ ಇನ್ನಿತ್ತು ಸಹಾಯಕವಾಯಿತು. ನಿರೀಕ್ಷರವಾದದ ಹಿನ್ನೆಲೆಯಲ್ಲಿ ತಿಂಡಿಗಳ ಉಜ್ಜ್ವಲವಾಗಿ ಕಾಣಬಲ್ಲದು.

ನೇರ್ಮಾಲಿಯನನ ಅಳಗಾಲದನಂತರ ಯುರೋಪಕ್ಕೆ ಲಭಿಸಿದ ಶಾಂತಿಯ ಕಾಲದಲ್ಲಿ ೧೯೬೪ರ ವರ್ಷಗೂ ಅದು ಏಹಿಕ ಸುಖದ ಪರಮಾವಧಿಯನ್ನು ಅನುಭವಿಸಿತು. ನಿರೀಕ್ಷರವಾದಿ ಸುಖವಾದದಿಂದ ಇದು ವಿಲಾಷದ ಅಸ್ವಾದನದಲ್ಲಿ ಯಾವ ಕೊರತೆಯೂ ಏನಿಸಲು ಕಾರಣವಿದ್ದಿಲ್ಲ. ಜೀವನ ಕೆಲಹಡಲ್ಲಿ ಬಲಶಾಲಿಯಾದವನೇ ಬಾಳಬಲ್ಲನು; ಎಂಬ ಸಿದ್ಧಾಂತವು, ಡಾರ್ವಿನನ ಸಂಶೋಧನದ ನಂತರ ಯುರೋಪದ ಜೀವನ ಸೂತ್ರವಾಗಿತ್ತು. ಭೌತಿಕ ಸಂಶೋಧನಗಳ ನೀರವಿನಿಂದ ತಾಂತ್ರಿಕ ಸೈವ್ಯವನ್ನು ಸಂಪಾದಿಸಿ ಬಲಶಾಲಿಯಾಗತಕ್ಕೆದ್ದು. ಬಲಶಾಲಿಯಾಗಿ ಸಾಮಾರ್ಚ್ಯಗಳನ್ನು ಸ್ಥಾಪಿಸಿ ಕಕ್ಷೆವಿದ್ದವು ಹೆಚ್ಚಿನದರಲ್ಲಿ ಹೆಚ್ಚಿನ ಸುಖವನ್ನು ಪಡೆಯತಕ್ಕೆದ್ದು ಇದು ಯುರೋಪಿಯ ರಾಷ್ಟ್ರಗಳ ಗುರಿಯಾಯಿತ್ತು. ಆರಂಭದಲ್ಲಿ ಈ ತತ್ವವ್ಯಾಙಾಲಿ ಯೋಳಿಗಳ ದೋಷವು ಯಾರ ಗಮನಕ್ಕೂ ಬರಲಿಲ್ಲ. ಬಲಿವ್ಯಾರಾಗುವ

ಒಗೆಗೆ ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ರತ್ನಯಗಳಲ್ಲಿ ಸ್ವಫ್ತಿ ನಡೆದಿತು. ಅದರ ಫಲವೇ ಗೋಳರ ಫೊನ್‌ಫೊರೆ ಸಂಗ್ರಹ !

ಸಮಾಜವು ಯಾವ ತತ್ವದ ಮೇಲೆ ನಿಂತಿದೆ ? ಆಥವಾ ಯಾವ ತತ್ವಗಳ ಆಧಾರದ ಮೇಲೆ ನಿಂತರೆ ಲೇಖು ? ಎಂಬ ಬಗೆಗೆ ನಡೆದ ಸಂಶೋಧನಗಳು ಸಾಮಾಜಿಕ ಸ್ವಾಸ್ಥ್ಯಕ್ಕೂ, ಸಮಾಜ ಸೌಖ್ಯಕ್ಕೂ ಕಾರಣವಾಗಬಲ್ಲವೆಂದು ಈ ದಾರಿಯಲ್ಲಿ ಅನೇಕ ದ್ರಷ್ಟವರೂ ವಿದ್ವಾಂಶರೂ ಪರಿಶ್ರಮಪಡುತ್ತಿಲಿದ್ದಾರೆ. ದುಡ್ಡೇ ಎಲ್ಲಕ್ಕೂ ಮೂಲ; ಬಲಶಾಲಿಯೆ ಬಾಳಬಲ್ಲ; ಎಂಬವುಗಳ ಜೊತೆಗೆ ಇನ್ನೂ ಕೆಲವು ವಿಚಾರಗಳೂ ಮಾಂಡಿ ಬಂದುವು. ಹುಟ್ಟಿದಾಗ ಯಾರೂ ದುಡ್ಡು, ಹೊಲ, ಮನೆ ಕಟ್ಟಿಕೊಂಡು ಬಂದಿರುವುದಿಲ್ಲ. ಸಾಯಂವಾಗ ಒಯ್ಯಾವುದಿಲ್ಲ. ಕೆಲವರಲ್ಲಿ ಸಂಪತ್ತು ಕೂಡಿಬಿದ್ದ ಸಮಾಜದಲ್ಲಿ ಉಳಿದವರಿಗೆ ಹುಟ್ಟಿಗೆಲ್ಲದೆ ಬಳಿಯೇಕಾಗುತ್ತದೆ. ಆದ್ಕಾರಣ ದೇಶದಲ್ಲಿಯ ಸಂಸತ್ತನ್ನು ಎಲ್ಲಿರಿಗೂ ಸಮಾನವಾಗಿ ಹೊಚಿದರೆ ಸಮಾಜ ಸ್ವಾಸ್ಥ್ಯವು ಉಳಿದು ಲೋಕವು ಸುಖಿಯಾಗುವುದು. ಎಂಬ ವಿಚಾರವು ಪ್ರಬಲವಾಗಿ ಇಂದು ಇದು ಲೋಕವನ್ನೇಲ್ಲ ವೋಹಿಸಿದೆ. ಈ ತತ್ವಗಳು ನಿಜವಾಗಿಯೂ ಅನುಸರಣೀಯವೆಂಬಲ್ಲಿ ಸಂದೇಹವೇ ಇಲ್ಲ. ಆದರೆ ಯುರೋಪದೋಳಿಗಳನ್ ಇದರ ಮೂಲ ಪ್ರತಿಪಾದಕರೂ, ಆದರ ಇಂದಿನ ಪ್ರಚಾರಕರೂ ಮುಖ್ಯವಾಗಿ ಸಾಧನ ಶಾಂತಿಯ ವಿಷಯದಲ್ಲಿ ವಿನೇಕವನ್ನು ಇಟ್ಟಿಲ್ಲವಾದ್ದರಿಂದ ಈ ತತ್ವವು ಲೋಕದ ಅಶಾಂತಿಗೆ ಕಾರಣವಾಗುತ್ತದ್ದುದೇ ಕಂಡು ಬರುತ್ತಿಲಿದೆ. ಆದರೆ ಗಾಂಧಿಜೀಯವರಿಂದ ಸ್ವಾತಿತ್ವಹೂಡಿದ ಶ್ರೀಜಯಪ್ರಕಾಶ ನಾರಾಯಣರ ಪಂಗಡವೇ ಈ ಮಾತಿಗೆ ಅಪವಾದವಾಗಿದೆ. ಸಾಧನಕುದ್ದಿಯ ಅವಶ್ಯಕತೆಯ ಮನವರಿಕೆಯಾಗಿ ಅವರು ಈ ತತ್ವವನ್ನು ಈಗ ಸಾರಿ ಸಾರಿ ಹೇಳುತ್ತಿಲಿದ್ದಾರೆ.

ಜಾತಿ-ಜನಾಂಗಗಳ ಅಭಿಸಿಗಳಲ್ಲಿ ಕೆಲವರು ಇದಕ್ಕೆ ಬೇರೆ ವಿಚಾರ-ದತ್ತ ಸಾಗಿದ್ದು ಕಂಡು ಬರುತ್ತಿದೆ. ಮಾನವ ವಂಶಗಳಲ್ಲಿ ಎಲ್ಲವೂ ಸಮಾನವಾದ ಶಕ್ತಿಸಾಮರ್ಥ್ಯಗಳನ್ನು ಪಡೆದುವಾಗಿಲ್ಲ. ಕೆಲವು ತೀರ್ಪಾರ್ಥಿಗಳ ಸ್ಥಿತಿಯಲ್ಲಿನೇ. ಕೆಲವು, ಕೇವಲ ಭಾವನಾಪ್ರಧಾನವಾಗಿನೇ.

ಅವರಲ್ಲಿ ವಿಚಾರ ಶಕ್ತಿಯು ಕಡಿಮೆ. ಇಂತೇ ಬಗೆಯಾದ ವಿಭೀದಗಳಿಗೆ ಎರಡು ಕೆರನಾದ ಕಾರಣಗಳುಂಟು: ಮೂಲ ಬೀಜದಲ್ಲಿಯೇ ಭೀದ ವಿದ್ದುದು. ಮಂಗಗಳಿಂದ ಮನುಷ್ಯನಾದುದು ನಿಜ. ಆದರೆ ಯುರೋಪದ ಬಿಳಿ ಜನಾಂಗಕ್ಕೆ ಜನ್ಮಕೊಟ್ಟಿ ಮಂಗಗಳ ಶಳಿಯು ಬೇರೆ; ನಿಗ್ರೋಗ್ ಇಂತಹ ಕುಲದ ಮೂಲ ಪುರುಷರು ಹುಟ್ಟಿದ ಮಂಗಗಳ ಜಾತಿ ಬೇರೆ. ಇದರಂತೆ ಆಯಾ ಜನಾಂಗಗಳು ಎಂತಹವೇ ಎಂಬುದು, ಅವು ವಾಸಿಸುವ ಭೂಮಿ (ಎಲ್ಕ್ರೋ, ತಗ್ಲ್ರೋ, ಪರ್ವತ ಪ್ರದೇಶವೇ, ಸಮುದ್ರ, ತೀರವೇ), ಅಲ್ಲಿಯ ಹವಾಮಾನ, ಕಟ್ಟಿಂಥ. ಮಳಿ, ಬೆಳವ ಸಸ್ಯಾದಿಗಳು, ಆಹಾರ ವಿಹಾರಾದಿಗಳು ಇವೇ ಮೊದಲಾದ ಸಂಗತಿಗಳನ್ನು ಅವಲಂಬಿಸಿರುತ್ತದೆ. ಶೀತಕಟ್ಟಿಬಂಧದಲ್ಲಿ ಬೆಳಿದವರು ಬಲಿಷ್ಠರು, ಉಷ್ಣವಲಯದ ಜನರ ಶರೀರವು ದಃರ್ಬಳಿ. ಎಂದು ಮುಂತಾದ ಕಾರಣಗಳನ್ನು ತೋರಿಸಿ ಕೆಲವೇ ರಾಷ್ಟ್ರದ ಜನರು ಈ ಲೋಕದಲ್ಲಿ ಒಡೆತನವನ್ನು ನಡೆಸುವುದಕ್ಕಾಗಿಯೇ ಹುಟ್ಟಿದ್ದಾರೆ; ಇನ್ನು ಕೆಲವು ಗೇರದ ಜನಗಳು ದಾಸರಾಗಿ ದುಡಿಯುವುದಂಂದಲೇ ಅವರು ಬಾಳಬಾಳಿಯಲ್ಲಿರು; ಸ್ತ್ರೀ ರಚನೆಯಲ್ಲಿ ಅವರಿಗೆ ಇದಕ್ಕಿಂತ ಬೇಕೋಂದ ಸಾಫನವಿಲ್ಲ; ಎಂದು ಪ್ರತಿಷಾದಿಸಿದ್ದುಂಟು.

ಹಗ ಗಣಿತಶಾಸ್ತ್ರದ ಮಹಿಮೆಯು ಬೇಕಿಯುತ್ತಿಲಿದೆ ಸಂಖ್ಯಾಶಾಸ್ತ್ರದ: ಬೆಂಬಲವಿಲ್ಲದ ಯಾವ ಸಿದ್ಧಾಂತವೂ ಬಲ್ಲಿದರ ಒಪ್ಪಿಗಿಯನ್ನು ಪಡೆಯಲಾದು. ಆಧುನಿಕ ಯಂತ್ರಯುಗವನ್ನೇ ಮೂದಲಿಸಿ ಅದರ ಮರ್ಯಾದೆಗೆ ಕೇಡುತ್ತಂದ ಖಾದಿಗೂ, ತನ್ನಿಂದಲೇ ನಿಜವಾದ ಲೋಕಕಲ್ಯಾಣವಾಗಬಲ್ಲಿದೆಂದು ಸಿದ್ಧಿಪಡಿಸಲು ಸಂಖ್ಯಾಶಾಸ್ತ್ರದ ನೇರವನ್ನು ಕೊರೆಬೇಕಾಗುತ್ತದೆ ಸಂಖ್ಯಾಶಾಸ್ತ್ರ-ಗಣಿತಶಾಸ್ತ್ರದಲ್ಲಿ ಸಂದಿಗ್ತ ತೆಗೆದೆಯಿಲ್ಲ. ತತ್ವಜ್ಞಾನ, ತತ್ವಜ್ಞಾನಕ್ಕಿಂತಲೂ ಸಾಹಿತ್ಯ, ಸಾಹಿತ್ಯಕ್ಕಿಂತಲೂ ಸಂಗೀತ ಇವೆಗಳಲ್ಲಿ ಗಣಿತದಂತೆ ನಿಶ್ಚಿತವಾದ ಗೆರೆಕೊರೆದು ಮಾತ್ರ ಇಲ್ಲ. ಅರ್ಥದಲ್ಲಿ ತರಲತೆ, ವ್ಯಂಗ್ಯ, ಧ್ವನಿ ಹೆಚ್ಚು ಹೆಚ್ಚಿಗುತ್ತ ಹೇಗೆನುವುದು. ಬರ್ಬರಾಂಡ ರಸೀಲಿನು ಮೊದಲು ತತ್ವಜ್ಞಾನದಲ್ಲಿ ಆಸಕ್ತಿಯಿದ್ದ ಸತ್ಯ ಜಜ್ಞಾನ ಮುನ್ವ. ಆದರೆ ಗಣಿತದಿಂದಲೇ ಸತ್ಯದ ನಿಶ್ಚಿತ ಜ್ಞಾನವು ಸಾಧಿಸೆಂದು ಆ ಶಾಸ್ತ್ರದಲ್ಲಿ ಪ್ರವೇಶಿಸಿದನು ಕೊನೆಗೆ, ಗಣಿತದಿಂದಲೂ ಸತ್ಯದ

ನೆಲೆಹತ್ತು ಪ್ರದು ಕಪ್ಪವೆಂಬ ಅನುಭವವು ಬಂದಿತೆಂದು ಒಂದೆಡಿಗೆ ಆತನು ಒಸ್ಪಿಕೊಂಡಿದ್ದಾನೆ.

ಸತ್ಯವನ್ನು ಅರಿಯಲು ಎಲ್ಲ ಶಾಸ್ತ್ರಗಳ ನೇರವೂ ಅಶ್ಯಗತ್ಯ. ಆದರೆ ತಮ್ಮ ಒಂದು ಉಪಾಯದಿಂದಲೇ ಲೋಕದ ದುಃಖಗಳಲ್ಲಿ ಪರಿಹಾರ ವಾಗುವುದು. ಉಳಿದವುಗಳಲ್ಲಿ ನಿರಧರ್ಮ ಎಂದು ಹುಮ್ಮೆ ಸಗ್ಗೊಂಡ ಒಂದೊಂದು ಸಿದ್ಧಾಂತದ ಆಶಿವಾದಿಗಳೂ ಆವರ ಏಕಾಂತಿಕ ಭಕ್ತರೂ ತಮ್ಮ ನೆಡೆನುಡಿಗಳಿಂದ ಹಲಕೆಲವು ಬಾರಿ. ಸಮಾಜದ ತೂಕತಪ್ಪಿಸುವುದುಂಟು. ಸಮಾಜದೊಳಗಿನ ವೈವಿಷ್ಣು-ದೋಷನಿವಾರಣೆಗೆ ಆವರಿಂದ ಆರಂಭದಲ್ಲಿ ನೇರವು ದೊರಿಯುವುದು; ಆಫ್ವಾ ದೊರಿತಂತೆ ಸಮಾಧಾನ ಪಟ್ಟಿಕೊಳ್ಳುವವ್ಯವರಲ್ಲಿ ಆವರ ವಿಚಾರ ಸರಣಿಯಲ್ಲಿ ವೋದಲು ಅಜ್ಞಾತ ವಾಗಿನ್ನೆ ಕುಂಡುಕೊರತೆಗಳು ಕಂಡುಬಂಂದಂತೆ ಆ ವಿಚಾರದ ಆಶಿರೀಕರ ಭಾವನೆಯು ಉಕ್ಕು ತಗ್ಗುವುದು. ಸಮಾಜವು ಆ ವಿಚಾರವನ್ನೂ ಪಜನ ಮಾಡಿಕೊಂಡು ಮುಂದಿ ಸಾಗುವದು.

ಸಮಾಜವೆಂದರೆ ಜೀವಂತ ಜನರ ಸಂಸ್ಥೆ. ಹಿಗ್ಗಿ-ತಗ್ಗಿ ಜೀವಂತ ತನದ ಕುರುಹು. ಹಿಗ್ಗಿ-ಕುಗ್ಗಿ ಎಂದರೆ ಮಾರ್ವಾಟಿ; ಬದಲಾವಣಿ-ಅದು ಏಕ್ಕಿಯಾಗಿರಬಹುದು; ಆಫ್ವಾ ಇಳಿಗೆಯಾಗಿರಬಹುದು. ಮಾರ್ವಾಟಿವು ಜೀವಂತತನದ ಸೂಚಕವಾಗಿದೆ. ಸಮಾಜವು ತಿಳಿದೊ ತಿಳಿಯ ದೆಯೋ ಯಾವಾಗಲೂ ಮಾರ್ವಾಟಿ ರುವುದುಂಟು ಆದರೆ ಕೆಲರು ತಾವು (ತಮ್ಮ ಜಾತಿ ಪಂಗಡವು) ಸನಾತನವಾಗಿ ಏನೂ ಬದಲಾಗದೆ ಬಂದಿರುವೆ ವೆಂಬ ಭಾವಂತಿಯಲ್ಲಿರುವರು. ಮಾರ್ವಾಟಿದ ಕೆಲವು ಕಾರಣಗಳನ್ನಿಲ್ಲಿ ಅರಿತುಕೊಳ್ಳಬಹುದು.

೧ ಶಿಕ್ಷಣದಲ್ಲಿ ವ್ಯಾಪ್ತಾಸ :— ವೇದ, ಪುರಾಣಗಳ ಅಧ್ಯಯನ ದಿಂದ ತಮ್ಮ ಆದರ್ಶಗಳನ್ನು ಕಂಡುಕೊಂಡವರ ಬಾಳನ ರೀತಿಗೂ, ಪಕ್ಷಿಮ ದೇಶಗಳ ವಿಚಾರಗಳನ್ನು ಆಭ್ಯಾಸಮಾಡಿ ಜೀವನದ ಆರ್ಥವನ್ನು ತಿಳಿದುಕೊಂಡವರ ನಡೆವಳಿಯ ರೀತಿಗೂ ಹೊಂದಿಕೊಂಡ್ದಿಲ್ಲದ್ದನ್ನೇ ಅಳರೂರಿಗೂ ಕಾಣದೊರಿಯುತ್ತದೆ.

**೩ ಸುಖಚೀನನದ ಕಲ್ಪನೆ:**— ತ್ಯಾಗದಲ್ಲಿಯೇ ಸುಖವಿದೆ, ಎಂದು ನೇಮೈದವರ ಇರುವು ಬೇರೆ; ಪ್ರತಿಯೊಂದು ಇಂದ್ರಿಯ ತ್ವರಿತ ಯಲ್ಲಿಯೇ ಜೀವನದ ಸೋಗಷುಂಟಿಂದು ನೇರಿನೆಮೈದವರ ನಡೆವಳಿ ಬೇರೆ. ಒಂದೊಂದು ನೆಚ್ಚಿಕೆಯವರ ನಡೆವಳಿ ಬೇರೆ ಬೇರೆಯಾದರೆ ಸೋಜಿಗವೇನು?

**೪ ಅರೋಗ್ಯಸಾಧನಯೆ ರೀತಿ:**— ನೈಸರ್ವಿಕ ಖಪಚಾರ ಗಳೇ ಮಿಗಿಲೆಂದು ಭಾವಿಸಿದವರು, ಪಟ್ಟಣಿಗರ ಚಾಳನಿಂದ ಹೇಣಿಕೊಂಡು ದೂರವಿರುವರು; ಅಥವಿಕ ಶಾಸ್ತ್ರೀಯ ಶೋಧಗಳ ಲಾಭ ಪಡೆದು ಅರೋಗ್ಯಸುಖ ಬಯಸುವವರು ಪಟ್ಟಣವನ್ನೇ ಹಾರಯಿಸುವರು.

**೫ ನಾಗರಿಕತೆಯ ಹೆಚ್ಚಣಿ:**— ಪಟ್ಟಣಗಳ ಬೆಳೆವಣಿಗೆಯು ಇದಕ್ಕೆ ರಾರಣ; ರಾಜಧಾನಿಸ್ಥಾನ, ಅಥವಾ ಬ್ರಿಡ್ಲ್ಯೂರಿಕ ಕೇಂದ್ರವಾಗಿ ಇಲ್ಲವೇ ಬೇರೊಂದು ಕಾರಣದಿಂದ ನವನಾಗರಿಕತೆಯು ಆಗರವೇನಿಸಿದ ಪಟ್ಟಣಗಳ ಹೆಚ್ಚಣಿದಿಂದ ಸಮಾಜದ ಜೀವನ ರೀತಿಯಲ್ಲಿ ವ್ಯತ್ಯಾಸವಾಗುವುದು.

**೬ ರೂಢಿ ಪೆಲ್ಲಟಿ:**— ಮೊದಲಿನ ಜಾತಿ, ಬಗೆ, ಅಥವಾ ಕುಲ ಗಳು ಬುಡಮೇಲು ಆಗುವುದರಿಂದ ಹೊಸ ವರ್ಗಗಳು ಮೇಲಕ್ಕೆ ಬರುವವು. ಹೆಚಬರು ಮೂಲೆಗುಂಪಾಗುವರು.

**೭ ಪ್ರಜಾಸಂಸ್ಥಿಗಳ ನಿರ್ವಾರಣೆ:**— ಲೋಕ ಪ್ರಾತಿನಿಧಿಕ ಸಮಿತಿ, ಸಂಸ್ಥಿಗಳು ತಲೆಯೆತ್ತಿದಂತೆ ಹಳೆಯ ಏಕತಂತ್ರಾಧಿಕಾರದ ಸಮಿತಿ, ಸಂಸ್ಥಿಗಳು ನಿರ್ಜೀವವಾಗುವವು; ರಾಜರ ಬದೆಲು ‘ಜಾನಪದ’ ಗಳು ಮುಂದೆ ಬರುವವು. ವಿವಾಹ ಸಂಸ್ಥೆಯ ಸ್ವರೂಪವು ಮಾರ್ಫದು ಪ್ರಾದು ಸ್ವಯಂ-ವರಗಳ ಪ್ರತಿಷ್ಠೆ ಬೆಳೆಯುವುದು. ಸಂಯುಕ್ತ ಕುಟುಂಬ ಪದ್ಧತಿ, ಜರ್ಮಾನಾದ್ವಾರಿ ಪದ್ಧತಿಗಳು ಹೀಗೆ ಬಿಂಳುವವು. ಜರ್ಮನ್, ವಿಚಾರ ವಿನಿಮಯದಿಂದ ನಿರ್ಣಯ ಮಾಡಿಕೊಳ್ಳುವ ಪ್ರಮೃತ್ತಿ ಹೆಚ್ಚಿ, ಬುದ್ಧಿ-ವಾದಕ್ಕೆ ಪ್ರಾರ್ಥಸ್ತುವುಂಟಾಗುವುದು. ಸರ್ವಾಧಿಕಾರಿತ್ವ, ಏಕತಂತ್ರದ ಬಗೆಗೆ ಜುಗುವ್ವೆ ಹೆಚ್ಚಿದ್ದು. ಇನ್ನೊಬ್ಬರ ಕ್ರೇಗೊಂಬೆಯಾಗಿರುವುದು ತಮ್ಮ ಮನುಷ್ಯತ್ವಕ್ಕೆ ಅಪರೂಪವೆಂಬ ಭಾವವು ಸಮಾಜದಲ್ಲಿ ಬಲಿಯುವುದು.

**೩ ಸ್ವಾತಂತ್ರ್ಯೋದಯ :**— ಪರದಾಸ್ಯದಲ್ಲಿರಬೇಕಾದಾಗ ಆನಿ ವಾಯ್ರವಾಗಿ ಬಂದ ಕೆಲವು ರೂಢಿಗಳು ಬದಲಾಗುವುದು. ದಾಸ್ಯಭಾವದ ಮಹಿಮೆ ತಗ್ಗುವುದು. ದಾಸ್ಯಭಾವದಿಂದ ಹಿಂದಕ್ಕೆ ಇದ್ದ ಲಾಭಗಳು ಈಗ ದೊರೆಯದೆ, ದಾಸನೀಂದು ಅವಮಾನಕೊಂಡಬೇಕಾದುದರಿಂದ ದಾಸ್ಯತ್ವದ ಬಿರುದು ಬಿಡುವಲ್ಲಿಯಿ ಗೌರವ. ‘ತವದಾಸೋಽಹಂ’ ಎಂಬ ವೃತ್ತಿ ನಷ್ಟವಾಗಿ ಸ್ವಾಭಿಮಾನ ಜಾಗ್ರತ್ತಿಯಾಗುವುದು. ದಾಸೋಽಹದವರ ಸಮಾಜವೈ ಕಿರುಕುಳರದೆಂದು ಭಾವನಯಾಗುವುದು.

**೪ ಸ್ತ್ರೀ ಸ್ವಾತಂತ್ರ್ಯ :**— ‘ಮನುಷ್ಯ’ ಎಂದರೆ ಗಂಡಸು ಮಾತ್ರ ಎಂದೇ ಭಾವನೆ ನಡೆದುಕೊಂಡು ಬಂದಿದೆ. ಮನುಷ್ಯನು ಎಂಬಲ್ಲಿ ಅದು ಸ್ವಷ್ಟವಾಗುತ್ತದೆ. ‘ಹೆಂಗಸರಿಗೆ ಆತ್ಮವಿಲ್ಲ’ ಎಂಬ ಪುರಾತನ ವಚನಗಳೂ ಉಂಟು. ಹೆಣ್ಣನ್ನು ಲೆಕ್ಕಕ್ಕೆ ಹಿಡಿಯದೆ ಈ ವರಿಗಿನ ಎಲ್ಲ ಸಮಾಜದ ರಚನೆಯಿತ್ತು. ಇನ್ನು ಹೆಣ್ಣ ತನ್ನ ಹಕ್ಕನ್ನು ಪಡೆದುಕೊಳ್ಳಲು ಮುಂದೆ ಬರುತ್ತಲೆ, ಕುಟುಂಬ ಸಂಸ್ಥೆ, ಸಾರ್ವಜನಿಕ ಸಂಸ್ಥೆ, ಸಮಿತಿಗಳ ರಚನೆಗಳಲ್ಲಿ ಬದಲಾವಣೆಯಾಗುವುದು ಆನಿವಾರ್ಯ. ಭಾಷೆಯ ರೀತಿಯಲ್ಲಿ ಕೂಡ, ಮಾವಾಟಿವಾಗಲೇಬೇಕು. ‘ಬಳಿ ಇಟ್ಟಿ ಕೊಳ್ಳುವುದು’ ಹೇಡಿತನದ ಲಕ್ಷಣವೆಂಬ ಪಡೆಸುಡಿ ಬದಲಾಗದೆ ಇದ್ದರೆ ಹೆಣ್ಣನುಕ್ಕಳು ಬಳಿ ಹಾಕಿಕೊಳ್ಳುವೆದನ್ನು ಬಿಡುವುದಾಗಿ ಸಾರಬಹುದು!

**೫ ಧಾರ್ಮಿಕ ವಿಚಾರದಲ್ಲಿ ಪರಿವರ್ತನ :**— ಶಿಕ್ಷಣ, ಪ್ರವಾಸ, ಭಿನ್ನ ಧರ್ಮ-ಸಂಸ್ಥಾತಿಯ ಜನಾಂಗಗಳ ಸಂಪರ್ಕ ಮೊದಲಾದ ಕಾರಣ ಗಳಿಂದ ಸಮಾಜದ ದೃಷ್ಟಿಕೋನದಲ್ಲಿ ಬದಲಾವಣೆಯಾಗುವದುಂಟು. ತುಲಕಾತ್ಮಕ ಅಭ್ಯಾಸದಲ್ಲಿ ಧಾರ್ಮಿಕ ವಿಚಾರಗಳ ವಿಷಯಕ್ಕೆ ಹೊಸ ದೃಷ್ಟಿಯ ಪ್ರಾಪ್ತವಾಗುವುದು. ಪರಿಸ್ಥಿತಿಯ ಒತ್ತಾಯದಿಂದ ತಮ್ಮ ಹೆಣಿಯ ಆಚಾರಗಳು ಆಘಿನಿಕ ಯುಗಕ್ಕೆ ನಿರುಪಯುಕ್ತವಾಗಿವೆಯೆಂಬ ಅನುಭವವು ಅಡಗಡಿಗೆ ಬರುವುದು. ಇಂತಹ ಸಂಧಭಗಳಲ್ಲಿ ಧಾರ್ಮಿಕ ನಡೆನಳಿಯು ಎಂದಿನಂತೆ ಇಷ್ಟಕಿಡ್ಡ ಹಾಗೆಯೆ ಉಳಿಯುವುದು ಆಕಶ್ಯವಾಗುವುದು. ಕಲಿಯಗಾದಿ ನಿರ್ವಿಶ್ವಗಳನ್ನು ಮುಂದೆ ಮಾಡಿ ಸಣ್ಣತನ್ನ ಗಳಿಗೂ ಕೂಡ ಬದಲಾವಣೆಗೆ ತಲೆವಾಗಲೇಬೇಕಾಗುತ್ತದೆ !

ಯುರೋಪ ಅಮೇರಿಕೆಗಳಲ್ಲಿ ಸಮಾಜಶಾಸ್ತ್ರದ ವಿಶಾಸವು ಆತಭರದಿಂದ ವಿವಿಧ ರೀತಿಯಲ್ಲಿ ಸಾಗಿರಲು ಈ ವಿನಯಕ್ಕೆ ಹಿಂದುಸ್ಥಾನದ ಪ್ರಕ್ರಿಯೆಗಳೇನು ?

ಪಕ್ಕಿನು ದೇಶಗಳ ಎಲ್ಲ ಬಗೆಯ ತಾಂತ್ರಿಕ ಸ್ಥಗತಿ, ಅಧಿಕ ಉನ್ನತಿ, ಸಾಮಾಜಿಕ ಅಭ್ಯಾಸದಯಿದ ಕಾಲಕ್ಕೆ ಭಾರತವು ಇನ್ನೂ ತನ್ನ ಯೋಗ-ಸಿದ್ಧಿಯನ್ನು ಪೂರ್ಣ ಮುಗಿಸಿರಲಿಲ್ಲ. ಪಾರತಂತ್ರ್ಯದ ಪಾಶಗಳಿಂದ ಮುಕ್ತವಾಗಿದ್ದಿಲ್ಲ. ಸಮಾಜವು ಜೀವಂತವಿದ್ದರೆ ತಾನೇ, ರಾಷ್ಟ್ರಕ್ಕೆ ಸ್ವತಂತ್ರ್ಯ ? ಅಖಿಂಡ ಏಕಾತ್ಮಕ ಸಮಾಜವು ಭಾರತದಲ್ಲಿ ತಲೆಯೆತ್ತದಂತೆ ಬ್ರಿಟಿಷ ಆಡಳಿತಗಾರರು ಏನು ಮಾಡಬೇಕೊ ಅದೆಲ್ಲವನ್ನೂ ವಾಡಿದ್ದರು. ಭಾರತದಲ್ಲಿ ನಾಲ್ಕುತ್ತೊಟಿ ಜನಗಳಿದ್ದು ದೇನೋ ನಿಜ. ಆದರೆ ಎನ್ನು ಜನಗಳೂ ಅನ್ನ ಸ್ವತಂತ್ರಲೋಕಾಳಿ; ಒಬ್ಬರೊಬ್ಬರ ಹತ್ತಿರ ಇರಬೇಕಾದುದು ಅನಿವಾರ್ಯವೆಂದು, ಒಬ್ಬರೊಬ್ಬರ ನೇರೆಯಲ್ಲಿ ವಾಸವಾಗಿರುವರು ಇವ್ಯೆ. ಪ್ರಯಾಣದೋಷಗೆ ದೈತಿನಲ್ಲಿ ಅಥವಾ ವೋರ್ಟಾರನಲ್ಲಿ ತೊಡೆ ಸೋಂಕಿ ಕುಳ್ಳಿರಬೇಕಾಗುವುದೆಂದು ಅವರೇನು ಅಪ್ತ-ಬಾಂಧವರಾಗಬಿಡ್ಲರೆ?

ಕೆಲವರು ಕೈಲಾಸ ಲೋಕದವರು; ಕೆಲವರು ವೈಕುಂಠ ಲೋಕದವರು; ಕೆಲವರ ಹಂಚಪ್ರಾಣಗಳು ಮಕ್ಕಾದಲ್ಲಿ. ಇಂತಹರ ಒಟ್ಟೆ ಕೇರಿಗಳೂ ಬೇರೆ ಬೇರೆಯೆ ಅವರವರ ಸಮಾಜವೇ (?) ಬೇರೆ; ಅವರವರ ದೈವ(ತ), ದೈವದವರೂ ಬೇರೆ. ಒಂದೊಂದು ಜಾತಿಯವರ ಕಾನೂನುಗಳೂ ಬೇರೆ. ಇಷ್ಟೇ ಅಳ್ಳ; ಸತ್ತುಬಳಿಕ ಸೇರುವ ಸುಧುಗಾಡೋಹುಗಿವ ಕಾಡೊ ಅಡೂ ಕೂಡ ಬೇರೆ! ಇದೇನು ಏಕಾತ್ಮಕ ಅಖಿಂಡ ಸಮಾಜದ ಲಕ್ಷಣವೇ ?

ಈ ಬಗೆಯಾಗಿ ಸಮಾಜವು ಭಿನ್ನವಿಷ್ಟಿನ್ನು ವಾಗಿರಿಕ್ಕೆ ಬ್ರಿಟಿಷರೇ ಕಾರಣ ರೀಂದು ಹೇಳುವುದು ಸಂಶೋಧನೆ ಸತ್ಯವೇನಿಸದು. ಅವರು ಬಂದಾಗ ಹೇಗೆಕೊಂಡು, ಹಾಗೆಯೇ ಇರುವಂತೆ ಅದಕ್ಕಾಗಿ ಸ್ವಲ್ಪ ಹೆಚ್ಚಾಗಿಯೇ ಅಸಂಬಧಿ ವಾಗುವಂತೆ ಹಂಚಿಕೆಗಳನ್ನು ಕೂಡಿದರು; ಹೊರತು ಅಖಿಂಡ, ಏಕಾತ್ಮಕ ವಾಗಿದ್ದುದನ್ನು ಬ್ರಿಟಿಷರು ತುಂಡರಿಸಿ ವಿಭಾಗಿಸಿದರೆಂಬುದು ತೀರ ಸುಳ್ಳ.

ಅಖಂಡ, ಏಕಾತ್ಮಕ ಸಮಾಜವು ಇದ್ದು ದಾಗಿದ್ದರೆ ಬ್ರಹ್ಮಿಕರಿಗೆ ಭಾರತದಲ್ಲಿ ಕಾಲೂರಿ ನಿಲ್ಲುವುದೇ ಸಾಧ್ಯವಿಲ್ಲ. ಬ್ರಹ್ಮಿಕರಿಗೆ ಏಕೆ ಮುಸಲ್ಮಾನರಿಗೂ ಕೂಡ ಭಾರತದಲ್ಲಿ ಪ್ರವೇಶದೊರೆಯುವುದೇ ದುಸ್ತರವಾಗುತ್ತತ್ತು.

ಭಾರತೀಯರಲ್ಲಿ ಅಖಂಡ ಏಕಾತ್ಮಕ ಸಮಾಜದ ಕಲ್ಪನೆಯು ವೇದ ಕಾಲದನ್ನು ಪುರಾತನವಾಗಿದೆ. ಆದರೇನು? ಮಗ್ನೋದದ ‘ಪುರುಷ’ ಸೂಕ್ತದಲ್ಲಿ ಹಾಡಿದ್ದನ್ನೇ ಇಂದಿನ ವರೀಗೂ ಮತ್ತೆ ಮತ್ತೆ ಹೆಚ್ಚು—ಅಲ್ಲ; ಕಡಿಮೆ ಮಾಡುತ್ತ ಹೇಳುತ್ತ ಬಂದಿದ್ದೇನೇ. ಹಾಡಿದ್ದನ್ನೇ ಹಾಡುವ ದಾಸರಿಗಂತಲೂ ಹೆಚ್ಚಿನ ಬೆಲೆಯೇನು ಇಂತಹರಿಗೆ ಲೋಕದಲ್ಲಿ? ಜಗದ್ರಂಗದಲ್ಲಿ ಬಂದಿರುವ ಬೆಲೆಯೇ ಇದಕ್ಕೆ ಪ್ರಮಾಣ.

ಇಂದು ಸುಧಾರಿಸಿದುವೆಂದು ಹೆಮ್ಮೆಬಡುವ ನಾಯಿಗಳಲ್ಲಿ ಜನ ಇನ್ನೂ ಕಾಡಾಡಿಗಳಾಗಿದ್ದರು. ಶ್ರೀಸ್ತಾಂಬ್ರದ ಮೌದಲು ನಾಲ್ಕುಸಾವಿರ ವರುವ; ಅಪ್ಪ ಪ್ರಾಚೀನ ಕಾಲದಲ್ಲಿ ಭಾರತೀಯರಿಗೆ ಹೊಳೆದ ‘ಸಮಾಜ’ ವಿಜಾರವು ಅಪ್ರಾರ್ಥಿಕವಾಗಿದೆ. ಕೌತುಕಾಸ್ಪದವಾಗಿದೆ. ಅಂದಿನವರ ಪ್ರತಿಭೆ, ಮೇಧಾಶಕ್ತಿಯ ತೇಜಸ್ಸಿನ ನಿಡರ್ಶನವದು. ಸಮಾಜವನ್ನು ಅನಂತ-‘ಪುರುಷ’ನಿಗೆ ಹೊರಿಸಿದ್ದುದು ತುಂಬ ಉಚಿತವಾಗಿದೆ. ಸಮಾಜ ಪುರುಷನಿಗೆ ಅನಂತತಲೆ; ಅನಂತಕಣ್ಣಿ; ಅನಂತಕಾಲು....; ಎಂಬುದೆ ‘ಸಹಸ್ರ ಶೀರ್ಫಃ ಪುರುಷಃ’ ಎಂಬ ವರ್ಣನೇ. ಈ ಅನಂತ, ಅವ್ಯಕ್ತ (ಸಮಾಜ) ಪುರುಷನು ಚಾಕುವರ್ಣಾಯಿದ ರೂಪದಲ್ಲಿ ನಿಶ್ಚಯರೂಪದಿಂದ ಕಾಣಿಸಿಕೊಳ್ಳುತ್ತಾನೆ. ಚಾಕುವರ್ಣಾಯಿ ಶ್ರಮವಿಭಾಗದ ತತ್ವವನ್ನು ನ ಉಂಟಿಸಿದೆಯಾದೆ ಜನ್ಮನನ್ನು ಸರ್ವಧಾ ಅಲ್ಲ. ‘ಚಾಕುವರ್ಣಾಯಿ ಮಯಾ ಶೃಷ್ಟಂ ಗುಣ ಕರ್ಮವಿಭಾಗಕಃ’ ಎಂಬ ಗೀತಾವಚನದಿಂದಲೂ ಈ ಮಾತಿಗೆ ಪುಸ್ತಿದೊರೆಯುತ್ತದೆ. ಭಾರತದಲ್ಲಿಯೇ ನಾತ್ರವಲ್ಲ; ಲೋಕದೊಳಗಿನ ಯಾವ ಸಮಾಜವೇ ಆಗಲಿ, ಶ್ರಮವಿಭಾಗದ ತತ್ವದ ಮೇರಿಗೆ ಸ್ಥಳವಾಗಿ ನಾಲ್ಕು ವಿಭಾಗಗಳಲ್ಲಿ ವರ್ಗೀಕರಣದುದಾಗಿದೆ ಆದುದ ರಿಂದ ಚಾಕುವರ್ಣಾಯಿ ಕೇವಲ ಭಾರತೀಯರ ವೈಶಿಷ್ಟ್ಯವೆಂಬುದು ಒಟ್ಟ ಹೆಮ್ಮೆ. ಮೂಲ ಉದ್ದೇಶವನ್ನು ಕಡೆಗಣಿಸಿ ಜನ್ಮದಿಂದ ವರ್ಣಗಳನ್ನು

ನಿಶ್ಚಯಿಸುವ ಪ್ರಾಜ್ಯಪರೀಕ್ಷೆ ಕರ್ತೃವು ಮಾತ್ರ ಭಾರತೀಯರ ವೈಶಿಷ್ಟ್ಯ, ಅದರ ಮೂಲ ಉಜ್ಪಲ ರೂಪವನ್ನು ಮನುಳಿಸಿದ್ದ ಭಾರತೀಯರ ಕರ್ತೃ.

ಪುರುಷಸೂಕ್ತದ ಈ ಕಲ್ಪನೆಯ ಬೇಳಕಿನಲ್ಲಿಯೆ ಪುರಾಣಗಳು ಇನ್ನೊಂದು ಸ್ವಲ್ಪ ಮುಂದುವರಿದು ಒಂದು ಹೊಸ ಬಗೆಯ ರೂಪಕವನ್ನು ಚಿತ್ರಿಸಿವೆ. ಅದೂ ಇಷ್ಟೇ ಮನೋಹರವಾಗಿದೆ. \*ಅನಂತನ ನಾಭಿಕಮಲದಿಂದ ಜತು ಮುರುಖ ಬ್ರಹ್ಮನು ಜನ್ಮತಾಳುವನು. ಬಳಿಕ ವೃತ್ತಸ್ವಂಪಿಗೆ ಆರಂಭ ವಾಗವುದು. ವೇದಗಳಲ್ಲಿ ನಾಭಿಯಿಂದ ಬ್ರಹ್ಮನು ಮುಟ್ಟಿದ ವರ್ಣನೆಯು ದೊರೆಯುವುದಿಲ್ಲ. ಪುರುಷಸೂಕ್ತವಂತೂ ಅನಂತನ ವರ್ಣನೆಯೆಂಬಲ್ಲಿ ಸಂದೇಹವೇ ಇಲ್ಲ. ಸಹಸ್ರಶಿಂಹ ಪುರುಷನಿಂದ ಜನ್ಮತಾಳದುವೆಂದು ಪುರುಷಸೂಕ್ತದಲ್ಲಿ ವರ್ಣಿಸಿದ ಚಾತುವರ್ಣಗಳನ್ನೇ, ‘ಅನಂತನ’ ಚಿತ್ರೆ ಶಿಲ್ಪಿಯು ಆತನ ನಾಭಿಕಮಲದಲ್ಲಿ ಜತುಮುರುಖ ಬ್ರಹ್ಮನನ್ನು ಕಲ್ಪಿಸಿ ತನ್ನ ಪ್ರತಿಭೀಯ ಹೊಚ್ಚು ಹೊಸತನವನ್ನು ಮನಗಾಣಿಸಿಕೊಟ್ಟಿದ್ದಾನೆ. ಇಲ್ಲಿ ‘ನಾಭಿ’ ಎಂದರೆ (ಮನುಷ್ಯನ) ಹೊಕ್ಕಾಳು ಎಂದು ಯಾರಾದರೂ ಗ್ರಹಿಸಿದರೆ ಅದು ಆವರ ಅಲ್ಪಬುದ್ಧಿಯ ಲಕ್ಷಣ; ‘ನಾಭಿ’ ಎಂದರೆ ಕೇಂದ್ರ ಎಂದರ್ಥ. ‘ಆರಾ ಇವ ರಥ ನಾಭೋ’ ಎಂಬ ಉಪನಿಷದಪ್ರಕೃತಿದಲ್ಲಿ ಈ ಅರ್ಥವನ್ನು ಮನಗಾಣಬಹುದು. ಅನಂತ (ಸಮಾಜ) ಪುರುಷನ ನಾಭಿಯಿಂದ (ಎಂದರೆ ಮಧ್ಯದೊಳಗಿಂದ) ನಾಲ್ಕು ವರ್ಣಗಳು ವೃತ್ತವಾಗುವುದು. ಸಂಸಾರ-ವೃತ್ತವರಹಾರಗಳಿಗೆ—ಎಂದರೆ ವೃತ್ತಸ್ವಂಪಿಗೆ ಇಲ್ಲಿಂದಲೇ ಆರಂಭ.

ಕಂನಾಡವರಲ್ಲಿ ಸಮಾಜಕ್ಕೆ ‘ದೈವದವರು’ ಎಂದು ಹೇಳುವ ವಾಡಿಕೆ ಯುಂಟು. ಅದು ಅತ್ಯಂತ ಅರ್ಥಪೂರ್ಣವಾಗಿದೆ. ಇಲ್ಲಿ ದೈವ, ಎಂದರೆ ‘ವಿಧಿ’; ‘ದೈವದವರು’ ಎಂದರೆ ವಿಧಿಸುವವರು; ತತ್ವಗಳನ್ನು ನಿರ್ಧರಿಸಿ ವೃತ್ತಿಗಳ ಹಣೆಬರಿಹ ಬರೆವವರು. ಪಂಚಮುಖ ಪರಮೇಶ್ವರ. (ಆಂಜಾಂಮುಖೀ ಪರಮೇಶ್ವರ ಎಂಬ ಗಾದ ಮಾರ್ತಿಯಲ್ಲಿಂಟು). ಉನಿರ ಪಂಚರು ಆ ಉನಿರ ಈಶ್ವರರೇ; ಈಶನೆಂದರೆ ಆಳುವವನು. ರಾಜನು

\*ಉಗ್ನ ವಿದ್ಯುತ್ತ. ೪೩.೫೦ ‘ಅನಂತನ ಸಾಕ್ಷಾತ್ಕಾರ’ ನೋಡಿ.

ಈಕ್ಕೆರಾಂತನೆಂಬ ಭಾವನೆಯಲ್ಲಿ ಈ ಅರ್ಥನೇ ಉದಗಿದೆ. (ಅದು ಪ್ರಾಣ ಅದಗಿ ಕಾಣದಾದುದು, ನಾವು ಕಣ್ಣ ಕಳಿದುಕೊಂಡ ಕಾಲದ ನಿದರ್ಶನ).

ರಾಜನು ಈ ತನೆಂಬುದು, ‘ನಾವಿನ್ನಾಃ ಪೃಥಿವೀ ಪತಿ?’, ಎಂದು-  
ಉಷುರುವುದು; ಸಮಾಜಕ್ಕೆ ‘ದೈವದವರು,’— ದೇವರೆಂದು ಬಗೆಯುವುದು;  
ಇದೆಲ್ಲ ಈ ಯುಗದಲ್ಲಿ ಹೇಗೆ ತಾನೆ ಸಮರ್ಪನೀಯ? ರಾಜನೇ ದೇವರೆಂದು  
ಗ್ರಹಿಕೆಯಾಗಿ ಇನ್ ವಿರೋಧಿಸದೆ ಅರಷರ ಶಾಸಾರಗಳನ್ನು ಸಹಿ  
ಕೊಂಡರು; ಅದರಿಂದ ಇನರೆ ಹಾನಿಯಾಯ್ತು. ರಾಜಕಂಸ್ತೇಯ ಇ  
ಅಧಿಕೀಗರಿಗೆ ಇಳಿದಿತು. ದೈವದವರ ಕಟ್ಟು, ಕಟ್ಟಿಗಳಿಂದರೆ  
ಅದೊಂದು ಸಮಾಜ-ಪುರುಷನಿಗೆ ಹಾಕಿದ ಉಕ್ಕನ ಪಂಚರವಾಗಿ  
ಪರಿಣಮಿಸಿ ಜೀವನ ವಿಕಾಸವೆ ಕಟ್ಟಾಯಿತು ರೂಢಿ-ಸಂಪ್ರದಾಯಗಳು  
ಪ್ರಗತಿಸಫಲದಲ್ಲಿ ಕಾಲ್ಯಾಂಡಕಾದುವು. ಇದನ್ನು ತಿಳಿದೂ ತಿಳಿದೂ ಮತ್ತೆ  
ಸಮಾಜಕ್ಕೆ ‘ದೈವ’ವೆಂದು ಭಾವಿಸುವುದು ಯುಕ್ತವಾದಿತಿ?

ಅಲ್ಲದೆ ಹಿಂದಿನ ಅಧ್ಯಾಯದ ಅರಂಭದಲ್ಲಿ ಎತ್ತಿದ ಪ್ರಶ್ನೆಗೆ ಇನ್ನೊಂದು  
ಪ್ರಾಣ ಉತ್ತರವು ದೊರಕಂತಾಗಿಲ್ಲ. ಆ ಪ್ರಶ್ನೆಯಲ್ಲಿ ಏರಡು ಭಾಗ  
ಗಳಿಂದುವು : ಸಮಾಜವೆಂಬುದು ಉಂಟಿ, ಸ್ವಾರ್ಥಿಗಳಾದ ವ್ಯಕ್ತಿಗಳ  
ಆಟ ಇದೆಲ್ಲ; ಇದರಲ್ಲಿ ಸಮಾಜವು ಉಂಟು, ಎಂಬುದು ಒಪ್ಪಿಗೆ  
ಯಾದರೂ. ಸ್ವಾರ್ಥಿಗಳಿಂದ ತುಂಬಿದ ಈ ಸಮಾಜಕ್ಕೆ ‘ದೈವ’ ಇನತಾ  
ಜನಾರ್ಥನ, ಪಂಚಮುಖ ಪರಮೇಶ್ವರ ಎಂದು ಮುಂತಾಗಿ ಗ್ರಹಿಸಿರುವುದು  
ಸಮಂಜಸನೆ? ಎಂಬೀ ಈ ಪ್ರಶ್ನೆಯು ಹಾಗೆಯೆ ಉಳಿದಿದೆ.

ಆಧುನಿಕ ಯಂತ್ರಯುಗದಲ್ಲಿ ದೇವರ ಸ್ವತಂತ್ರವಾದ ಬಿಡಾರಷ್ಠ  
ಎಲ್ಲಯೂ ದೊರೆಯಾದೆ ನಿರಾಶರಾದ ಜಂವರು ಸಮಾಜಕ್ಕೆ ದೇವರೆಂದು  
ಕಾಣಿದು ತಮ್ಮ ಜೀವಕ್ಕೆ ಸ್ವಲ್ಪ ಸಮಾಧಾನ ತಂಡಕೊಳ್ಳುತ್ತಾರೆ. ಮುಗಿ  
ಲಳ್ಳ ಎನ್ನು ಎತ್ತರಕ್ಕೆ ಹೋದರೂ ಕೈಲಾಸ-ವೈಕುಂಠ ಒಂದೂ ಕಾಣಲಿಲ್ಲ.  
ಎನ್ನು ಸಾಗರಪರ್ಯಾಟನ ಮಾಡಿದರೂ ‘ಕಡಲಕಯನ ಶೇಷತಾಯ’ಯ  
ಫುಳವು ಹತ್ತಲಿಂಜ. ನೆಲ ಅಗಿದು ಒಳಹೊಕ್ಕು ನೋಡಿದರೂ ಲಾವಾಶರದ  
ಫೀರ ಉಷ್ಣತೆ; ಪಾತಾಳಲೋಕ ದೊಡೆಯಲಿಲ್ಲ. ಅಣಿ ಬಗೆದು ನೋಡಿ  
ದರೂ ಕಂಭದಲ್ಲಿ ತಂಡ ನರಗಿಂಜನ ಭಾಯೆಯು ಕೂಡ ಗೊಚಿಂಸಲಿಲ್ಲ.

ಆದರಿಂದ ದೇವರ ಕಲ್ಪನೆಯನ್ನೇ ಬದಲಿಸಿಕೊಳ್ಳಲೇ ಗಡಿಯಲಿಲ್ಲ. ಈ ಕೀರಣಾಗಿ ಆಧಃನಿಕರಿಳ್ಳಿ ಹಲಕೆಲರು ಸಮಾಜಕ್ಕೆ ದೇವರೆಂದು ಹೇಳ ಹುತ್ತಿದರು.

ಮಂಗನಿಂದಾದ ಮಾನವ; ಈತನ ಮೂಲಗುಣ ಮಂಗಾಟ ವೆಂದಂತಾಯಿತು. ಆದಕಾರಣ ಇವನ ಮಂಗ-ತತ್ವಜ್ಞನ ನದಲ್ಲಿ ಕಿಳ್ಳಿ, ಕಿಡಿಗೇಡಿತನ, ಪ್ರೋಲಿಕನದ ಮಂಡನವೆ ಇರಬೇಕಷ್ಟೇ? ಮಂಗವಿಜ್ಞಾನಗಳು ಮೋಹಕವಾಗಿಕಾಣಲು ಅವಕ್ಕೆ ಸದ್ವಿಚಾರದ ಮೇರುಗುಕೊಳುವಲ್ಲಿಯೇ ಈತನ ಪ್ರತಿಭೆಯ ವೈಶಿರಿ. ಒಣ್ಣಿಬಳಿದು ಅಂದವಾಗಿ ಕಾಣುವ ಕಿಟ್ಟಿದ ಚೊಂಬಿಯಂತಿಯೇ, ಮಾನವನ ನಡೆಸುತ್ತಿ! ಪೂರ್ವ ಭಾಗವನ್ನು ಒಸ್ಪಿದರೂ ಈ ಕೊನೆಯ ಮಾತನ್ನು ಸರಿಯೆಂದು ಗ್ರಹಿಸಲು ಯಾರ ವಿನಿಸಿಗೂ ಸಂತೋಷವೆನಿಸುವಂತೆ ಕಾಣುವುದಿಲ್ಲ. ಏಕೇ?

ಫಾರ್ಯಿಡ್ ಮೊದಲಾದ ಕೆಲವು ಮನೋವಿಜ್ಞಾನಿಗಳು ಮಾನವನ ಸೆಲೆ ಕಂಡು ಹೇಳುವ ಮಾತುಗಳೂ ಮಂಗ ಮತವನ್ನು ನಿರಾಕರಿಸುವುದಿಲ್ಲ. ಸ್ವಾರ್ಥ, ಅಹಂಕಾರ, ಕಾಮುಕತೆ.... ಇಂತಿವು ಮೂಲಭೂತ ಗುಣಗಳು ಇವುಗಳನ್ನು ಶಕ್ತಿವಿದ್ದಷ್ಟು ಉದಾತ್ಮಮಟ್ಟಿಕ್ಕೆ ಒಯ್ಯಿಸುವೇ ಮಾನವ್ಯದ ಗುರಿ ಎಂದು ಈ ಪಥದ ವಾದ ಆದರೆ ಏನೀಂದರೂ ಮಾನವನು ಒಣ್ಣಿ ಬಳಿದ ಕಿಟ್ಟಿದ ಚೊಂಬಿಯೆಂಬುದೇ ನಿಜವನ್ನೇ? ಲೋಕಸ್ವಾಭಾವವು ನಾಯಬಾಲ, ಎಂಬ ಒಂದು ವಚನವಿದೆ. ಆದು ನಿಜವೆಂದಂತಾಯಿತು!

ಈ ತತ್ವವು ನಿಜವಾದರೆ, ಅನಾಚಾರವೈ ಅಪರಾಧವಲ್ಲ. ಏಕೆಂದರೆ ಅದು ಮಾನವನ ಕುಟ್ಟಿಗುಣವಾದ ಮಂಗತನದ ಸಹಜ ಪ್ರವೃತ್ತಿ. ಈ ಕಾರಣದಿಂದಲೇ ಸನಾತನವಾದಿಗಳು ತಮ್ಮ ಪದಪಟ್ಟಿಯೋಳಿಗಿಂದ ಅನಾಚಾರ-ಅನೀತಿ ಎಂಬೀ ಕೆರದ ಮಾತುಗಳನ್ನು ತೆಗೆದು ಹಾಕಿದ್ದಾರೆ. ಆಂದರಿಂದ ಈ ಪಂಥದವರನ್ನು ಅಧಾರಿಸಿರು, ಅನಾಚಾರಿಗಳು ಎಂದು ಕರೆಸ್ತಂದು ತಪ್ಪಿ. ಅವರು ತಮ್ಮ ಶಕ್ತಿಪ್ರಕಾರಿಗೆ ಅನುಸರಿಸಿಯೇ ನಡೆದು ಕೊಳ್ಳುತ್ತಿದ್ದಾರೆ.

ಈಗ ಮುಖ್ಯ ಪ್ರಶ್ನೆಯಾಗಿರುವುದು ಇದು : ಮನುಷ್ಯನು ಮೂಲತಃ ಸತ್ಯಪ್ರವೃತ್ತಿಯವನೆ ? ದುಷ್ಪಾಪ್ರಪ್ರವೃತ್ತಿಯವನೆ ? ದುಷ್ಪಾಪ್ರವೃತ್ತಿಯವನೇ ಆಗಿದ್ದರೆ ಆತನನ್ನು ತಿದ್ದುವ ಪ್ರಯತ್ನಗಳು ವ್ಯಧಿವಲ್ಪವೆ ? ಇದ್ದಿಲ್ಲ ಪ್ರಯತ್ನದಿಂದ ವಜ್ರವಾಗಬಲ್ಲಾದು, ಎಂದು ಒಂದು ಬಗೆಯವರು ಹೀಳಿದರೆ, ಏನು ನಾಡಿದರೇನು ಇದ್ದಿಲ್ಲ ಇದ್ದಿಲ್ಲಿ, ಎನ್ನು ಶೈಲಿದರೂ ಇದರ ಕಳ್ಳು ಹೋಗದು. ಉಪಮಾಡಿಗಳಿಂದ ಇಂತಹ ಮಾತುಗಳು ಸಿದ್ಧವಾಗಿಲಾರವು. ಅವುಗಳಿಂದ ತಾತ್ಪರ್ಯ ಚರ್ಚೆಯಲ್ಲಿ ತೊಂದರೆಯೆ ಹೆಚ್ಚುವುದು. ಸತ್ಯಪ್ರವೃತ್ತಿಯೇ ಮೂಲಭೂತವೆಂದು ಗ್ರಹಿಸದೆ ಇದ್ದರೆ, ಯುದ್ಧದಂತಹ ಶೋರ ಆನಧಿಗಳನ್ನು ಇಲ್ಲದಂತೆ ಮಾಡುವ ಹಂಬಲವು ವಿವೇಕದ್ದೇನಿಸಬಲ್ಲದೋ ? ಇಂದು ಯಾವುದಕ್ಕೆ ವಿವೇಕವೆನ್ನುವರೋ ಅದೇ ಅವಿವೇಕ; ಏಕೆಂದರೆ ವಿವೇಕ ಆಸ್ತಾಭಾವಿಕ, ಕೃತ್ರಿಮ. ಅವಿವೇಕವೇ ಸಹಜಗುಣ. ಕಾರಣ ಅವಿವೇಕವೇ ವಿವೇಕವೆಂದು ಬಗೆಯುವುದು ವಾಸ್ತವವಾಗುವುದು.

ಒಂದು ನೇರೆ ಈ ಮಾತು ನಿಜವಾದರೆ, ಸಮಾಜಸೇವೆಯೆಂದರೆ ಯಾರ ಸೇವೆ ? ಯಾತ್ಕಾಂಗಿ ? ಜನತಾಜನಾರ್ಥನ ಸೇವೆ, ದೇಶ ಸೇವೆಯೇ ಈಸೇವೆಯಿಂದು ನೋರ್ಸಗೊಳಿಸಿಕೊಂಬುದು ಯೋಗ್ಯವೇ ?

ಜನಸಮಾಜವು ಸಾಯಂತ್ರಾಲಿ; ಆಥವಾ ಸ್ವಾತಾರಾದಿ ಹೀನಭಾವಗಳೇ ಮೂಲಭೂತವೆಂದು ಸಾರುವವರು, ಒಂದರಿಗಳಿಗೆ, ತಾವು ಯಾವಾಗಲೂ ಹೀನಪ್ರವೃತ್ತಿಯವರೋ, ದುಷ್ಪತನವೇ ತಮ್ಮ ಮೂಲ ಸ್ವಭಾವವೂ ? ಎಂದಂಬುದನ್ನು ಸ್ವಲ್ಪ ವಿಮರ್ಶಿಸಿಕೊಳ್ಳಬಾರದೇಕೆ ? ನೀಂತನೆಂದು ವಿಖ್ಯಾತನಾದವನೆ ಹತ್ತಿರಕ್ಕೆ ಹೋಗಿ, ಆತನ ಅಂತರಾಳವನ್ನೂ ಪರಿಸ್ಥಿತಿಹುದು. ತಾನು ಮೂಲತಃ ದುಷ್ಪತನಾಲ್ಲಿ; ತನ್ನ ಪರಿಸ್ಥಿತಿಯಲ್ಲಿ ತನಗೆ ಹಾಗೆ ಆಗದೆ ಗತ್ಯಂತರವಿಲ್ಲದಾಗಿದೆಯಿಂದೇ ಆತನು ಈಳುವುದು ಕೇಳಬಂದಿತು. ಆದರೆ ನವಮತವಾದೀ ನೀತ್ಯಕೀರ್ತವಾದಕ್ಕೆ ಮೇಲಣ ವಿನರಣೆಯಲ್ಲಿ ಧ್ಯಾನಿತವಾಗುವ ಪರಿಶ್ಲಾತಾತ್ಮಕದ ದ್ವಾರಾ ಸಮೃತವಿಲ್ಲ. ಅನಾಚಾರ ಆಥವಾ ದುಷ್ಪತನವೆಂದು ಹೆಸರಿದುವುದು, ಬಳಿಕ ವಿಧುಕುವುದು; ಏತಕ್ಕೆ ? ‘ಇದು ಮನುಷ್ಯ ಸ್ವಭಾವ; ಹಾಗೆ ಆಗತಕ್ಕದೇ’ ಎಂದು ಬಿಟ್ಟರೆ ಜಾಪ್ತಾತ್ಮಪದ ಒರಗು ನೋರೆ ಮಾಡುವ ತೊಂದರೆಯೂ ಇಲ್ಲ. ಏನನ್ನೂ

ವಾದುವುದು; ‘ಬದುಕಲಿಕ್ಕೆ ಮಾಡಲೇಬೇಕು;’ ಅಥವಾ ‘ಇದು ಮನುಷ್ಯ ಸ್ವಭಾವ; ಹೀಗೆ ನಡಿಯತಕ್ಕದ್ದೇ’ ಎಂದು ಸಮಾಧಾನ ಹಣ್ಣಿಕೊಂಡು ಹಕ್ಕಿಯಹಾಗೆ ನಗುತ್ತ ಕೆಲೆಯುತ್ತ ಜೀವನ ಸೌಖ್ಯವನ್ನು ಹೀರುವುದರಲ್ಲಿ ಅಸ್ತುರಾಗಿರತಕ್ಕದ್ದು; ಎಂದು ಪ್ರತಿವಾದಿಸುವ ಬುದ್ಧಿವಂತರೂ ಉಂಟು. ಆದರೆ ಇವರ ಈ ವಿಚಾರಸರಣೆಯಿಂದ ಸಮಾಜ ಸ್ಪಾಸ್ತಿಕ್ ಸ್ಥಿರವಾಗಿ ಉಳಿದಿರ್ತೆ? ಈ ತತ್ವವಿಧಾನವು ಸಮಾಜವನ್ನು ತೂಕತಪ್ಪಗೊಡದೆ ಮುಂದೆ ನಡಿಸಿರ್ತೆ? ಅಥವಾ ಸಮಾಜ ಸ್ಪಾಸ್ತಿಕ್, ಲೋಕಶಾಂತಿ ಎನ್ನು ಪ್ರದೇಶಾಂತಿಯಿ? ಎಂಬುದನ್ನು ಸ್ವಷ್ಟಿಕರಿಸುವ ಕೃಪೆಮಾಡಬಹುದೇ?

ಸುಮುನೆ ಕಿಡಿಗೇಡಿ ಕೆಲಸ ಅಥವಾ ಅನ್ಯಾಯ ಮಾಡತ್ತಿರುವಲ್ಲಿಯೆ ಸಂತೋಷಗೊಳ್ಳಲ್ಲಿರುವವರ ಸಂಪ್ರಯೋಷ್ಯ ಸಮಾಜದಲ್ಲಿ? ಯಾರ ಹೊರಿಗನ ಹೆದರಿಕೆಗೆ ಅಲ್ಲ; (ಹೊರಿಗೆ ಪ್ರತಿಪ್ರಸ್ತುಯ ಭಾರಂತಿಯಿಂದ ತನ್ನ ಕೃತ್ಯದ ಮಂಡನ ಮಾಡುವಂತೆ ತೋರಿಸುತ್ತಿದ್ದರೂ) ಮನಸು, ‘ಹೀಗೆ ನೀನು ಮಾಡದೆ ಇದ್ದರೆ ಲೇಖಿತ್ತು’ ಎಂದು ಒಳಗೊಳಗೇ ಕೊರಿಯುವುದಿಲ್ಲ! ಇದೇನು?

ಕೆಟ್ಟಿಕೆಲಸವು ಇದು, ಎಂದು ತಿಳಿದೂ ತಿಳಿದೂ ಅದನ್ನು ಮಾಡುತ್ತಿರುವಲ್ಲಿ ಯಾರಿಗೂ ಸಂತೋಷವಾಗಿಲಾರದು. ಆದುದರಿಂದಲೇ, ಹೀನ ಕಾರ್ಯಕ್ರಮ ಸತ್ಯಾರ್ಥ ಎಂಬ (ಅಥವಾ ಹುಟ್ಟಿಗುಣವೆಂಬ ಶಧುನಿಷ ತತ್ವ ಜ್ಞಾನದ, ಬಣ್ಣಬಳದು ಅದು ನುಣ್ಣಿಗೆ ಕಾಣುವಂತೆ ಮಾಡುವ ಅವಶ್ಯಕತೆಯಿಂಟಾಗುತ್ತದೆ. ಈ ಅವಶ್ಯಕತೆಯ ಅರ್ಥವೇನು? ಮಾನವನಲ್ಲಿ ಬುದ್ಧಿವಾದ, ಮಂಡನಾದಿ ವಿವರಣೆಗಳು ಯಾತಕ್ಕಾಗಿ? ಯಾರಿಗಾಗಿ? ಯಾವುದೇ ಒಂದು ಅಂಶರಾಮನದ ಸಮಾಧಾನಕ್ಕಾಗಿಯೇ ಅಲ್ಲವೇ? ಆ ಅಂಶರಾಳದ - ಗುಹಾನಿಹಿತ ವಸ್ತುವೇ ‘ಸತ್ಯ’. ಅದು ನಮ್ಮನ್ನಾಳುತ್ತದೆ; ನಮ್ಮ ಕೃತ್ಯಗಳ ‘ಜವಾಬು’ ಕೇಳುತ್ತದೆ. ಅದನ್ನು ಸಮಾಧಾನಪಡಿಸದೆ ಮಾಡುವ ಯಾವ ಕೃತ್ಯವೂ ಸಾತಕ್ಯದಿಂದ ಸಾಗಲಾರದು. ಅದನ್ನು ಸಮಾಧಾನ ಪಡಿಸುವ ಕಷ್ಟಗಳಿಗೆ ಹೆದರಿ ಹಲವರು ಅದನ್ನು ಅಲ್ಲದೆ

ಮಾತಿನೆ ಮಾಯಾಜಾಲ ಹೆಮ್ಮೆ ವೋಸಗೊಳಿಸುತ್ತಾರೆ ಇದೇ ಆತ್ಮ ವಂಚನೆ. ಆತ್ಮವಂಚಕನು ಲೋಕವಂಚಕನೆಂದೇ ಈ ವರೀಗಿನ ಇತಿಹಾಸವೇ ಖಾರುತ್ತದೆ.

ಸತ್ಯಪ್ರವೃತ್ತಿಯು ಮಾನವನ ಸಾರ ಇದರ ಅಥಾರದ ನೇಲೆಯೇ ಕಾಳನಲ್ಲಿ ಸುಖದ ಆಶೆ ಇದನ್ನೇ ಅಲ್ಲಿಗಳಿದರೆ ಸುಖದಲ್ಲಿ ಆಷ್ಟೇಯೇ ಶಾಲಯುವುದಿಲ್ಲ. ಸತ್ಯಪ್ರವೃತ್ತಿಗೊಸ್ಸಿಗಿಯಾಗದ ಸುಖ ಸುಖವಾಗದೆ ಮಃಖವೆನಿಸುವುದು ಆದುದರಿಂದ ಜೀವನದ ಆಷ್ಟೇಯೇಂದರೂ ಸತ್ಯಪ್ರವೃತ್ತಿಯೇ ಸರಿ. ಸಂಸಾರದಲ್ಲಿ ಈ ಮೂಲ ಸತ್ಯಪ್ರವೃತ್ತಿಯೇ ನವ್ಯವಾದ ಫಂದೇಹವು ಸೋಽಂಕಿದರೂ ಸಾಕು; ಜೀವವು ಕವುರಿದಂತೆ ಎನಿಸುವುದು. ಕಗ್ಗತ್ತಲೆಯು ಕವಿದ ಅನುಭವವುಂಟಾಗುವುದು. ನಿರಾಕೆಯಿಂದುಂಟಾದ ಈ ಕಳವಳಿದಲ್ಲಿ ಒದುಕು ಸಾಕೆಂದೆನಿಸಿ ಸಾಯುವುದೇ ಲೇಖನಿಸುವುದು. ಆದುದರಿಂದ ಸತ್ಯಪ್ರವೃತ್ತಿಯೇ ಜೀವನದ ಉಗಮಸ್ಥಾನ. ಜೀವನ ಗಂಗೆಯು ಉಗಮದಲ್ಲಿಯೇ ಬತ್ತಿದರೆ, ಅಥವಾ ನೀರು ಕಡಡಿ ರಾಡಿಯಾದರೆ ಮುಂದೆ ಲೋಕದಲ್ಲಿ ಅನಾಹತಗಳಾಗುವುದು ಏನಾಷ್ಟುಯರ್ ?

ಮಾನವನಲ್ಲಿರುವ ದಿವ್ಯಾಂಶವಿದು. ಇದು ಕೆಲವರಲ್ಲಿ ಹೊಳೆಹೊಳೆದು ತೊಳಗಿ ಬೀಳಗುತ್ತಿರುವದನ್ನು ಮನಗಾಣಬಹುದು. ಇನ್ನು ಹಲವರಲ್ಲಿ ಮಂದಮಂದವಾಗಿ ಹೊನ್ನೆಯು ಹುಳದಂತೆ ಆಗ-ಈಗ ಮಿನಾಗ ಮರಿಯಾಗುತ್ತಿರುವುದು ಕಂಡುಬರುತ್ತದೆ. ಇನ್ನು ಹಲವರಲ್ಲಿ ‘ತೀಲೆಯೊಳಗಿನ ಆಗ್ನಿಯಂತೆ’ ಇದೆಯೇಂದರೆ ಇದೇ; ಇಲ್ಲವೆಂಬುದೇ ಸ್ನೇಜವೆಂಬುವ ಅವಸ್ಥೆಯಲ್ಲಿ ಗುಢ-ಸುಢವಾಗಿರುವುದುಂಟು. ಆದು ಮತ್ತೆ ಚೇತನಗೊಂಡಾಗ ಅವ ವೇಕಿಗಳಿಂದು ತೋರುತ್ತಿದ್ದವರು ವಿವೇಕಿಗಳಾಗುವರು; ದುಷ್ಪರೀಂದು ಹೆಸರಾದವರೂ ಸಜ್ಜನರೆನಿಸಿ ಬಾಳುವರು.

ಮಾನವ ಕುಟುಂಬದೊಳಗಿನ ಈ ದೈವಿಭಾವದ ಸಮ್ಮಾನ ಸ್ವರೂಪ ವನ್ನೇ ‘ಸಹಸ್ರಶಿಂಫಃ ಪುರುಷಃ’ ಎಂದು ಮಗ್ನಿಂದದ ರಮ್ಯವಾದ ಒಂದು ರೂಪಕದಲ್ಲಿ ವರ್ಣಿಸಲಾಗಿದೆ ಅನಂತ ತಲೆ, ಕಣ್ಣಿ, ಕೃತಾಲುಗಳುಳ್ಳ ಈ ಸತ್ಯ-ಪುರಃವನನ್ನು ಮಾನವ ಕೋಟಿಯಲ್ಲಿಂದ ವಿಶ್ವವೆಲ್ಲವನನ್ನು

ವ್ಯಾಪಿಸಿ ವಿಕ್ಷೇಪಿಂತಿದ್ದಾನೆಂದು ಅಲ್ಲಿ ವರ್ಣಿಸಿದೆ. ಮಾನವ ಪ್ರಾಣಿಯಲ್ಲಿ ಹುದುಗಿಕೊಂಡಿರುವ ಈ ಸತ್ತಾಪ್ರವೃತ್ತಿಯ ಅರ್ಥಂತ ಅಲ್ಪಂತದ ಆಧಾರಕ್ಕೆ ವೇದದ ರೂಪಕದಲ್ಲಿ ವರ್ಣಿಸಿದಂತಹ ಅಗಾಧವಾದ ವಿರಾಟ್ ಹಿನ್ನೆಲೆಯ ಬಲವಿದ್ದಲ್ಲದೆ, ಅದು ಪ್ರಪಂಚದೊಳಗಿನ ಎಂತಹ ಫೋರ್ಮ ಹಾಲಾಹಲ ವಿಷದ ದಣ್ಣರಿಯಿಂದಲೂ ಸುಟ್ಟುಬೂದಿಯಾಗದೆ ಉಳಿದು ವಿಕಾಸಗೊಳ್ಳುತ್ತಲರುವ ಸಂಭವವುಂಟಿ? ಈ ಶೈರನಾಗಿ ಅದು ಹಿಂದೆ ಇದ್ದಿತು, ಮುಂದೆಯೂ ಉಳಿಯಾವುದು (ಯದ್ದಾ ಭೂತಂ, ಯಚ್ಚಿ ಭವ್ಯಂ), ಎಂಬ ನಿಷ್ಪೇಯನ್ನು ವಿಚಾರ ವಿನುತ್ತೇಗಳಿಂದ ಅಚ್ಚಿಲಿಯದೆ ಉಳಿಸಿಕೊಂಡವರೇ ಸಮಾಜದಲ್ಲ ಅಸನಾಗ್ರಿಗಳಾಗದೆ, ಯಾವ ಸಂಕಟಗಳಿಂದಲೂ ಅದಿರದೆ ಸತ್ತಾಪ್ರವೃತ್ತಿಯು ಅನುಸಂಧಾನದಫ್ಲಯೇ ತಮ್ಮ ಅಡಿಗಳನ್ನಿಂತ್ತು ಮುನ್ನಡೆಯಬಲ್ಲರು.

ಮಾನವ ಕುಟುಂಬದ ಮೂಲಾಧಾರ ಅಧವಾ ಸಮಾಜದ ಆಧಾರ ಸ್ತುಂಭವೇ ಈ ವಿರಾಟ್ ಪುರಾಣ. ‘ಸತ್ತಾ’ದ ಅನಂತರೂಪ. ಅದುದರಿಂದ, ದೇವಸೇವೆಯೆಂದರೇ ಸಮಾಜಸೇವೆ. ದೇಶಸೇವೆಯೇ ಈಶಸೇವೆ. ‘ಸಂತೋಷಂ ಜನಯೇತಾ ಪ್ರಾಜ್ಞಃ ತದೇವೇಶ್ವರಶಾಜನಮ್’ ಸಮಾಜ ಕಲ್ಯಾಣಮಾಡಿ ಲೋಕವನ್ನು ಅನಂದಗೊಳಿಸುವುದಕ್ಕೆಂತಲೂ ಹೆಚ್ಚಿನ ದೇವಪೂಜೆ, ವರ್ತ-ನೋಹಿ, ತೀರ್ಥ-ಯಾತ್ರೆ ಒಂದೂ ಇಲ್ಲ. ಈ ಕಾರಣ ದಿಂದಲೇ ‘ಲೋಕಹುತೇ ರತ್ನಾಗಿರಲು ನರನಿಗೆ ಗೀತೆಯ ಆದೇಶವಿದೆ.

ಮನುಷ್ಯನು ಅಜ್ಞಾನಮೂಲಕವಾಗಿ ಅನ್ಯಾಯಕ್ಕೆ ಪ್ರವೃತ್ತನಾಗುವನು. ಅಧವಾ ಅಲ್ಲದ ಕೆಲಸವೆಂದು ತಿಳಿದರೂ ಸಂಯಮಗುಂದಿ, ಮೈಗಳ್ಳಿ ಇಲ್ಲವೇ ಜೀವಗಳ್ಳನಾಗಿಯೂ ಅಧ್ಯದಾರಿಯ್ದು ಅಡಿಯಿಂದವನು. ತಿಳುವಳಕೆಯು ಬಂದೊಡನೆಯೇ ಒಕ್ಕಿದೆಯವನಾಗುವನೆಂದು ಹೇಳಲಿಕ್ಕಾಗಿದ್ದು. ಆದರೂ ‘ಬಳದನೆ’ಯ ಕರ್ತೃಹಿಸುಕದೆ ಇದ್ದರೆ ಅಧ್ಯದಾರಿಯಲ್ಲಿಯೇ ಹೆಚ್ಚು ಕಾಲನಿಲ್ಲಿವುದು ಸಾಧ್ಯವಿಲ್ಲ. ಒಳದನೆಯ ಕರ್ತೃಹಿಸುಕವುದಕ್ಕೆ ಕೆಲಬಾಂ ಮಂಗಬುದ್ಧಿ ಸೇರವಾಗುವುದು; ರೂಢಿ-ಪರಂಪರೀಗಳ ಉರಲು (ಸ್ವತಂತ್ರ ವಿಚಾರಕಕ್ಕೆಯ) ಜೀವಹಿಂಡಲು ಸಾಕು. ದೇಶ, ಧರ್ಮಗಳ ಹೆಸರಿನಲ್ಲಿ—

ವರೋಹಕಾರದ ಹೆಸರಿನನ್ನು ಮಾಡುವ ಅಥವಾ ಮಾಡಿಕೊಂಬ ವಂಚನೆಯೂ ಅಗಾಧವಾಗಿದೆ. ಕುಟುಂಬ ಹಿತಕ್ಕಾಗಿ ಅನ್ಯಾಯ ಮಾಡುವವರು, ಸಂಸ್ಥೆ ಸಮಿತಿಗಳ ಏಳಿಗಾಗಿ ತಕ್ಕು ತೋಳಿಗಳನ್ನು ಕೈಕೊಳ್ಳುವವರು, ಲಂಜದೊರಕಿನ ಅಥವಾ ಕಳ್ಳಗ್ಲ್ಯಾನಿಂದ ಹಣಕೂಡಿಸಿ ಮತ್ತ-ಸಂಸ್ಥೆ-ಅಶ್ರಮಾದಿಗಳನ್ನು ಕಟ್ಟುವವರು, ಆಪ್ರಜಾರ ಕೂಲಿ ಸುಲಿಗೆಗಳಿಂದ ನಾಡಿನ ಏಳಿಯನ್ನು ಹಾರಯಿಸುವವರೂ ಉಂಟು! ಇಂತಹವೇ ಕಾರಣಗಳಿಂದ ಸಮಾಜದಲ್ಲಿ ಅನ್ಯಾಯ, ಕ್ರಾರತನ, ಕಪಟವು ತುಂಬಿಕೊಂಡಿರುವ ಅನುಭವವು ಬರುವುದೂ ಸುಳ್ಳಲ್ಲಿ ಇಂತಹ ಕಟು ಅನುಭವಗಳ ಸಂದರ್ಭದಲ್ಲಿಯೂ ಲೋಕದ ಮೂಲಭೂತ ಸತ್ತಾಪ್ರವೃತ್ತಿಯಲ್ಲಿ ಅಳವಳಿವಾದ ನಿಷ್ಠೆಯು ಇದ್ದುದಾದರೆ ಲೋಕದ ಕುಂದುಕೊರತೆ, ಅನಾಚಾರಗಳನ್ನು ಕಂಡು ಉಂಟಾಗುವ ರೀತೆ, ಜುಗುವ್ವೆಯ ಬದಲು ಕರುಣೆಯು ತಲೆದೊರುವುದು. ಎರೋಧಿಗೆ, ಪ್ರತಿಯಾಗಿ ತಾನು ಹೀನಕೃತ್ಯವನ್ನೇ ಸಗಬೇಕೆಂಬ ಚಪಲವು ಮಾಯವಾಗಿ ಸಂಯುವುದಿಂದ ಆ ಮೂಲ ಸತ್ತಾಪ್ರವೃತ್ತಿಯನ್ನು ತನ್ನಲ್ಲಿ ಉಜ್ಜುಲಗೊಳಿಕೊಂಡು ಇನ್ನೊಬ್ಬರಲ್ಲಿ ಅದನ್ನು ಜಾಗ್ರತ್ತಗೊಳಿಸುವ ಪ್ರಯತ್ನಮಾಡಬಲ್ಲನು. ಸೈನಿಕರು ಹಾಗೂ ಪ್ರೋಲೀಸರುಗಳ ಅವಶ್ಯಕತೆಯಿರುವ ವರೆಗೆ ಮಾನವನು ದುಷ್ಪ್ರವೃತ್ತಿಯವನೆಂದು ವಾದಿಸಬಹುದಾದರೂ ಲೋಕಸಂಖ್ಯೆಯ ಮಾನದಿಂದ ಸೈನಿಕರೆ ಪ್ರೋಲೀಸರ ಸಂಖ್ಯೆ ಎಷ್ಟು ಅಲ್ಲ, ಎಂಬುದನ್ನು ಮರಿಯಲಾಗದು. ಒಳಗಣ ಸತ್ತಾಪ್ರವೃತ್ತಿಯ ಒತ್ತಾಯವೇ ಒಟ್ಟಿನಲ್ಲಿ ಅಗಾಗ ಪ್ರಭಾವಿಯಾಗುತ್ತಿರುವುದರಿಂದಲೇ ಸಂಸಾರ ಚಕ್ರವು ಸುಸೂತ್ರವಾಗಿ ಸಾಗಿದೆಯಲ್ಲದೆ ಹೊರಗಣ ಒತ್ತಾಯ ದಿಂದಲ್ಲ ಇಲ್ಲವಾದರೆ ಮನೆಮನೆಗೂ ಪ್ರೋಲೀಸರನ್ನು ನಿಲ್ಲಿಸುವ ಅವಶ್ಯಕತೆ ಉಂಟಾಗಬೇಕಿತ್ತಲ್ಲವೇ? ಮನೆಯಲ್ಲಿ, ಗೆಳೆಯರಲ್ಲಿ, ತಮ್ಮ ಗುಂಪಿನಲ್ಲಿ ಸಜ್ಜನರಾಗಿರುವವರೆ, ಹೊರಗೆ ತಾಳುವ ಆವರೆ ಉಗ್ರಸ್ವರೂಪವನ್ನು ಕಂಡಾಗ ಆವರೇ ಇವರೋ? ಎಂಬ ಸಂದೇಹವುಂಟಾಗುತ್ತದೆ. ಈಸ್ವಯಲ್ಲಿ ಎರಡು ಬಣಗಳು, ಎರಡು ದೇಶಗಳು ಕಲಹ ಯುದ್ಧವೇಂಬ ಅಥವು ರಾಕ್ಷಸಿ ಕೃತ್ಯಗಳಿಗೆ ಸಿದ್ಧರಾಗುವುದು ಇದೇ ತೆರನಾಗಿ!

ಅಂತೂ ಸಮಾಜದ ಉಗ್ರರೂಪವು ಒಂದುಂಟು. ಅಂತರ್ಭೇದಲ್ಲಿ ಶಿವಸ್ವರೂಪವಿದ್ದೂದೂ ಸತ್ಯ. ಯೋಗಿ ಶಿವನು ಒಂದೊಂದು ನೇಡೆ ಬಾಲವತ್, ಪಿಶಾಚವತ್ ಆಥವಾ ಉನ್ನತವತ್ ಆಗಿ ವಿಹರಿಸುವನೇಂದು ಇರುವ ಪೌರಾಣಿಕ ಸಂಕೇತವು ನಾನ್ನವ ಸಮೂಹದ ಪ್ರತೀಕದ ದ್ಯೋತಕ ವಾಗಿರಲಿಕ್ಕಿಲ್ಲವಷ್ಟೇ?

ಉಪನಿಷತ್ತಿನ ಭಾಷೆಯಲ್ಲಿ ಹೇಳಬಹುದಾದರೆ, ಮೊದಲನೆಯದು ಆ-ಸಂಭೂತಿ. ಇದರ ಉಪಾಸನೆಯಿಂದ ಅಮೃತತ್ವದ ಅನಂದವು ಪ್ರಾಪ್ತವಾಗುತ್ತದೆ. ಎರಡನೆಯದು ಸಂಭೂತಿ. ಇದನ್ನು ಒಲಿಸಿಕೊಂಡವರು ಸಂಸಾರದೀಳಿಗಿಂದ ಸುಖದಿಂದ ಪಾರಾಗುತ್ತಾರೆ. ಆದರೆ ಬರಿ ಈ ಸಂ-ಭೂತದ ಚಿಂಬತ್ತಿದವರು ನಿಜಾನಂದಕ್ಕೆ ಅಥವಾ ಸದಾನಂದಕ್ಕೆ ಎರುವಾಗುತ್ತಾರೆ. ಕೇವಲ ಯಾವುದೊಂದನ್ನೇ ಆರಾಧಿಸುವುದು ನೆಲೆಯಿಲ್ಲದ ಕಗ್ಗತ್ತಲೆಯ ದಾರಿ!

---

## ಸಮಾಜ-ವಿಕಾಸ

ಸಮಾಜ ವಿಕಾಸವೆಂದರೇನು ? ಸಸ್ಯಾದಿಗಳ ವಿಕಾಸವೆಂದರೆ ಅಥವಾಗಬಲ್ಲದು. ವ್ಯಕ್ತಿಯ ವಿಕಾಸವೆಂದರೂ ಅಥವಾಗುವುದು. ಆದರೆ ಸಮಾಜ ವಿಕಾಸಕ್ಕೆ ಅಥವೆನು ? ಸಮಾಜದಲ್ಲಿ ಕಾಲಗತಿಯಂತೆ ಪರಿವರ್ತನೆಗಳು ಆಗುತ್ತಿರುವುದೇನೇನೂ ನಿಜ ಆದರೆ ಅದು ನಿತ್ಯತವಾಗಿ ವಿಕಾಸದ ದಾರಿಯಲ್ಲಿಯೇ ಹೊರಟಿದೆಯೇ ? ಹಾಗಾದರೆ ಆದರ ಪರಿಣತಿಗಳಿಂದ ಯಾವುದು ?

ಬೃಹದಾರಣ್ಯಕದ ಯಾಜ್ಞವಲ್ಯುನ ವಿಚಾರಶರಣೀಯಂತೆ ಲೋಕವು ದಿನದಿನಕ್ಕೂ ಉತ್ತಮಗೊಳ್ಳುತ್ತಲೇ ಹೋಗಬೇಕು. ಏಕೆಂದರೆ ಆತ್ಮವು ತನ್ನಹಿಂದಿನ ಅನುಭವದಿಂದ ಬರಬರುತ್ತ ಸರಣತಷ್ಟಿಯನ್ನೈಗೆ ದುವು ದೆಂದು ಆತನ ಸಿದ್ಧಾಂತ (ಒ. ೨-೩). ಆದರೆ ಪುರಾಣಗಳ ಯುಗ ಇತ್ಯಾಪ್ಯಯದ ಕಲ್ಪನೀಯು ಯಾಜ್ಞವಲ್ಯರ ವಿಚಾರಕ್ಕೆ ವಿರೋಧವಾಗಿದೆ. ಶ್ವತ್ತ, ಶ್ವತ್ತ, ದ್ಯಾಪರ ಮತ್ತು ಕಲಿ ಎಂಬ ನಾಲ್ಕು ಯುಗಗಳು ಅನುಕ್ರಮವಾಗಿ ಬರುವುವು. ಮೊದಲನೇಯದು ಪರಿಶೂಲಿತೆಯ ಪರಮಾವಧಿ ಬಳಿಕ ಕರುವಾಗಿ ಕೆಳಕೆ ಮಟ್ಟಕ್ಕೆ ಬರುತ್ತ ಕಲಿಯುಗದ ಕೊನೆಗೆ ಪ್ರಳಯ ! ಉಪನಿಷತ್ತು ಅಂದರೆ ಪ್ರತಿಗೂ ಪುರಾಣಕ್ಕೂ ಇಂತಿದು ವಿರೋಧ ! ಕ್ರಿಸ್ತಾಭಿದ ಆರಂಭದ ಸುಮಾರಿಗೆ ಇದರ ಜೊತೆಗೆ ಆವಶ್ಯಕರ ಕಲ್ಪನೆ ಬೇರೆ ತಲೆಯಿತ್ತತು ! ಪ್ರತಿಯುಗಕ್ಕೂ ಒಂದು ಆವಶ್ಯಕ ವಾಗಬೇಕು ಆ ಆವಶ್ಯಕರಗಳಿಂದಲೇ ಜನದ ಉದ್ದಾರ ! ಕೆಂದರಲ್ಲಿ ನಿತ್ಯ ಕೊಣಡಂತೆ ಒರಲುತ್ತ ಇರುವ ಜನಕ್ಕೆ ಗಜೇಂದ್ರ ಮೋಕ್ಷದಂತೆ ಪರಮಾತ್ಮನು ಬಂದು ಮೇಲೆತ್ತಿ ಮುಕ್ತಿಕೊಡುವನೇಂಬ ಗ್ರಹಿಕೆಯನ್ನು ಜನತೆಯಲ್ಲಿ ಹಬ್ಬಿಸಿದ್ದಾಯ್ತು ! ಭಾರತದ ಜನ, ಪುರಾಣಕತೆಗಳ ಸೇಳವಿ ನಲ್ಲಿ ನಿತ್ಯ ದಿಕ್ಕುಗಾಣದಾಗಿ ದಿನಾಲು ಪ್ರಳಯದ ದಾರಿಯನ್ನು ಎದುರು ಫೋಡುತ್ತ ಬೇಕ್ಕಿಸಿಗೊಂಡುದೂ ಆಯ್ತು !

ಯುರೋಪಿನಲ್ಲಿಯೂ ಜಗತ್ಕ್ಷಕ್ರಷ್ಟ ಶಿರುಗುವ ಕ್ರಮದ ಬಗೆಗೆ ಏನೇನೊ ಕಲ್ಪನೆಗಳು ನಡೆದು ಬಂದಿದ್ದವು. ಆದರೆ ಭೌತಶಾಸ್ತ್ರದ ಶೋಧಗಳಿಂದ, ಅದರಲ್ಲಿಯೂ ಡಾರ್ವಿನನ ವಿಕಾಸವಾದದ ಸಂಶೋಧನೆಯಿಂದ ಲೋಕದ ವಿಚಾರದಲ್ಲಿ ವಿಲಕ್ಷಣವಾದ ಕಾರಂತಿಯಾಯ್ತು. ಡಾರ್ವಿನನು ಪ್ರಾಣಿಗಳ ದೇಹದ ವಿಕಾಸದ ಕ್ರಮವನ್ನು ಕಂಡುಹಿಡಿದನು. ಏಕಾಣಜೀವಿಯಿಂದ ಮನುಷ್ಯನ ವರೆಗೆ ದೇಹರಚನೆಯಲ್ಲಿ ಆದ ಕ್ರಮವಾದ ಮಾಪಾಟಿಗಳನ್ನು ಸಪ್ರಮಾಣವಾಗಿ ಸಿದ್ಧಪಡಿಸಿದನು. ಆದರೆ ವಾಣಿಕರಿರರೆಚನಾಕ್ರಮದ ವಿಕಾಸವನ್ನು ಕುರಿತ ಡಾರ್ವಿನನ ಸಿದ್ಧಾಂತವು ಜೀವನದ ಪ್ರತಿಯೊಂದು ವಿಚಾರದಲ್ಲಿ ಅನ್ನಯಿಸುವುದೆಂದು ಶೋರಿಸುವ ಹಲವು ಪ್ರಯತ್ನಗಳಿಗೆ ಆರಂಭವಾಯ್ತು ಮಾನವ ಸಮಾಜದ ವಿಕಾಸಕ್ರಮವನ್ನು ಕುರಿತ ಅನೇಕ ಗ್ರಂಥಗಳು ಬರೆಯಲ್ಪಟ್ಟಿವೆ. ಕಾಡಾಡಿತನದಿಂದ ನಾಗರಿಕನಾಗುವ ವರೆಗಿನ ಮಾನವನ ವಿಳಾಸದ ಬಗೆಯನ್ನು ಕುರಿತು ವಿವರಣೆಯು ಒಂದು ಗ್ರಂಥವು ಮಿಂಚಿನ ಬಳ್ಳಿಯಲ್ಲಿ ಪ್ರಕಟಿಸಾಗಿದೆ. (ಸಮಾಜವಿಕಾಸ ಕ್ರಮ: ಬರೆದವರು ಶ್ರೀ. ನೆಗಳೂರ ಶ್ರೀನಿವಾಸರಾಯರು). ಅನ್ನ ಸಂಚಯಕ್ಕಾಗಿ ಉಲ್ಲೇಖಾದ್ಯಂ ಬೆಳೆಗಾರಿಕೆಯಿಂದ ದನಗಾರಿಕೆ, ದನಗಾರಿಕೆಯಿಂದ ಒಕ್ಕುಲತನ, ಒಕ್ಕುಲತನದಿಂದ ವ್ಯಾಪಾರೀಯೋದ್ಯುಮಿಗಳ ನಾಗರಿಕತೆಯ ವರೆಗಿನ ವಿಕಾಸಕ್ರಮವನ್ನು ಈ ಗ್ರಂಥ ಸಪ್ರಮಾಣವಾಗಿ ಮನಂಬಿಗುವಂತೆ ವಿಶದಿಸಿನೆ. ಆದರೆ ಇನ್ನು ಮುಂದಿನ ವಿಕಾಸದ ಮಟ್ಟವು ಆಷದು? ಕಳೆವ ಮಹಾಖುದ್ಭದ್ರಂತಹ ಪ್ರಾಣಿಕಾರಕ ಘಟನೆಗಳನ್ನು ನೆನೆದರೆ ಮಾನವನ ವಿಕಾಸವೇ ನಡೆದಿದೆಯೆಂದು ಧೈರ್ಯವಾಗಿ ಹೇಳಬಹುದೆ?

ಜಗತ್ತಿನ ವಿನಾಶವು ಯಾವ ಕ್ಷೇತ್ರಕ್ಕೆ ಬಂದಿತೆಂಬ ಸಿಕ್ಕಿತವಿಳಿ; ನಾಶವು ಮಾತ್ರ ತಪ್ಪಿಲ್ಲವೆಂದು ಅನೇಕ ಭೌತಶಾಸ್ತ್ರಜ್ಞರು ಭವಿಷ್ಯ ಸುಧಿಯುತ್ತಿದ್ದಾರೆ ಸೂರ್ಯನ ಉಣಿತೆಯು ಕಡಿಮೆಯಾಗಿ, ಇಲ್ಲವೇ ಪ್ರಧಿಯ ಒಡಲೊಳಗಿನ ಕಾವು ಇನ್ನೂ ಅರಿಹೋಗಿ, ಅಥವಾ ಧೂಮಕ್ತುವಿನ ಅಸಾಹುತವೂ ಒಂದು ಪ್ರಧಿಗೆ ಅಪ್ಪಣಿ, ಕದಾಚಿತ್ ಅಣಬಾಂಬಿನೆಂತಹ

ಮಾನವನ ಆವೇಕದ ಕೃತಿಯಿಂದಲೂ ಲೋಕನಾಕವಾಗುವ ಸಂಬಂಧ ವನ್ನು ಸಾರುತ್ತಿದ್ದಾರೆ. ಕೆಲವು ಗಣತಜ್ಞರು ಲೇಕ್ಕಹಾಕಿ ಸೂರ್ಯನೆ ಉಷ್ಣತೀಯಿಲ್ಲ ಎಂದು ತೀರುವುದು, ನೇಲದೊಡಲೋಳಗಳ ಚಿಸಿಯು ಎಪ್ಪನೆಯ ಇವನಿಗೆ ಆರುವುದು ಎಂಬುದನ್ನು ಬರೆದಿಟ್ಟಿದ್ದಾರೆ. ‘ಇನ್ನು ಸೂರ್ಯನು ಚಂದ್ರನಾಗುವನು, ಪೃಥಿವ್ಯ ಮೇಲೆ ಹಿಮವು ಕವಿದು ಪ್ರಳಯವಾಗುವ’ದಂದು ಐರು ಸುಮಾರಿಗೆ ಕೆಲವು ಲೇಕ್ಕಿಗರು ಗಂಟು ಮೂರ್ಕಿಕಟ್ಟಿ ಕೊನೆಯ ದಿನದ ದಾರಿನೊಂದಿದರಂತೆ !

ಇತಿಹಾಸಜ್ಞ ರಲ್ಲಿ ಬಹುಶಃ ಅನೇಕರಿಗೆ ವಿಕಾಸವಾದದಲ್ಲಿ ಆಪ್ಸು ಕ್ರಿದ್ದಿಯಿಲ್ಲ. ಒಂದೊಂದು ದೇಶದ ಇತಿಹಾಸಿಕ ಕರುಣ ಕತೆಗಳನ್ನು — ರೋಮಾಂಚಕಾರಿ ಕಾದಂಬಿಗಳೂ ಸಪ್ತಯೈನಿಸುವಂತಹ ರುದ್ರಗಂಭೀರ ದುರಂತ ಚಿತ್ರಗಳನ್ನೂ ಬಳ್ಳವರು, ವಿಕಾಸವು ಎಂದರೆ ಲೋಕದಲ್ಲಿ ಪ್ರಗತಿಯೇ ನಡೆದಿದೆಯಿಂದು ಹೇಳುವ ಸಾಹಸಕ್ಕೆ ಮನಸುಮಾಡರು. ಹಿಂದುಸ್ತಾನ, ಚೀನ, ಇಟಲ್ಯ, ಬಾಬಿಲೋನ, ಆಸೀರಿಯಾಗಳ ಪ್ರಾಚೀನ ಸಾಂಸ್ಕೃತಿಕ ವೈಭವದ ಬಗೆಗೆ ಯಾವ ಭಿನ್ನಭಿನ್ನವ್ಯಾಪ್ತಿ ಇಲ್ಲ. ಆ ವೈಭವ ಕಾಲದ ತರುವಾಯ ಈ ದೇಶಗಳು ಅವನತಿಯ ಚಕ್ರದಲ್ಲಿ ಸಿಕ್ಕು ಸುಗ್ಗಿಗುತ್ತಿರುವುದನ್ನೂ ಯಾರೂ ಅಲ್ಲಿಗಳೆಯಲಿಕ್ಕಾಗುವುದಿಲ್ಲ. ಹಾಗಾದರೆ ಮಾನವರ ಕ್ರಮವಾದ ವಿಕಾಸದ ಸಿದ್ಧಾಂತವು ಎಲ್ಲಿ ಹೋಯ್ತು? ಭಾರತದ ಇತಿಹಾಸದಲ್ಲಿಯೇ ಗುಪ್ತಕಾಲದ ನಂತರ ಭಾರತ ಸ್ವಾತಂತ್ರ್ಯವೂ ಗುಪ್ತವಾಯಿತು. ಆ ಕಾರಾತ್ರಿಯು ಶೀರಿ ಸ್ವಾತಂತ್ರ್ಯದ ನಿಮ್ಮಕು ಹರಿಯಲು ಇಪ್ಪತ್ತನೆಯ ಕರಮಾನದ ಮಧ್ಯಕಾಲವು ಕಳೆಯಿತು. ಮಾನವ ಸಮಾಜಕ್ಕೆ ವಿಕಾಸವಾದದ ಸಿದ್ಧಾಂತವನ್ನು ಅನ್ವಯಿಸುವುದಾದರೆ ಈ ಕಾರಾತ್ರಿಗೂ ಭಾರತದ ವಿಕಾಸಕಾಲನೆನ್ನಬೇಕಾದಿತು. ಕರಿದಕ್ಕೆ ಬಿಳಿದು ಎಂದು ಹೇಳುವ ಅನವಸ್ಥಾಪ್ರಸಂಗ !

ಕೃಷರಲಿಂಗ, ಸ್ವಿಂಗ್ಲರ ಪ್ರಭೃತಿಗಳು ಈ ಮತದ ಅಧ್ಯಯುಗಗಳು. ಸ್ವಿಂಗ್ಲರನೆಂಬ ಪ್ರಕಾಂಡ ಪಂಡಿತನು ಪಶ್ಚಿಮದೇಶದ ಇಳಾಗಾಲವನು ಕುರಿತ ಒಂಮು ಮಹಿಳೆಯ ಗ್ರಂಥ ಬರಿದು, ಲೋಕದ ಎದರು ತನ್ನ ನಿದ್ಧಾಂತವನ್ನು ಮಂಡಿಸಿದ್ದಾನೆ. ತನ್ನ ಮತಸ್ಥಾಪನೆಗೆ ಈತನು ಬಳಸದೆ

ಜ್ಞಾನಶಾಖೆಯೇ ಇಲ್ಲ. ತನ್ನ ಮಹಾಗ್ರಂಥದಲ್ಲಿ ಯುಗಚಕ್ರದ ಸಿದ್ಧಾಂತ ವನ್ನು ವಿಶದವಡಿಸಿದ್ದಾನೆ. ವಸಂತ, ಗ್ರಿಹ್ಯ, ಶರತ್ ಮತ್ತು ಹೇಮಂತ ಎಂಬ ಮತುಗಳಂತೆ ಮಾನವ ಕುಲವು ನಾಲ್ಕು ಯುಗಚಕ್ರದೊಳಗಿಂದ ಕಾಯುತ್ತದೆ. ವೊದಲನೇಯದು ಅಂತರ್ಜಾತ್ ನದ ಯುಗ; ವೇದಕಾಲ, ಎರಡನೇಯದು ಬೌದ್ಧಿಕಯುಗ; ಆರಣ್ಯಿಕ ಬ್ರಾಹ್ಮಣಗಳ ಕಾಲ. ಮೂರ ನೇಯದು ಸ್ಥಿತಿಯ ಕಾಲ; ಸೂತ್ರರಚನಾಕಾಲ; ನಾಲ್ಕುನೇಯದು ಭೌತವಾದ; ಭೋಗ ಪ್ರವೃತ್ತಿಯ ಕೊನೆಗಾಲ; ಸಾಂಖ್ಯಾದಿ ತತ್ವಗಳ ಪ್ರಚಾರವಾಗುವುದು. ಪಾಠ್ಯಮಾತ್ರೆ ದೇಶಗಳಲ್ಲಿ ಭೌತವಾದವು ಮಿತಿಮೀರಿ ಕೊನೆಗಾಲವು ಸಮೀಪಿಸಿದೆಯಿಂದು ಈತನು ಸಿದ್ಧಾಂತಮಾಡಿದ ಸ್ವಲ್ಪ ದಿನಗಳಲ್ಲಿಯೇ ಇಂಗಳರ ಮಹಾಯುದ್ಧವು ಆರ್ಥಿಕವಾಯ್ತು! ಈತನ ಸಿದ್ಧಾಂತಕ್ಕೆ ಯುರೋಪದಲ್ಲಿ ವಿಲಕ್ಷಣ ಮಹತ್ವವು ಪ್ರತಿವಾಯ್ತು. ಸ್ವಿಂಗ್ಲರನ ಯುಗಚಕ್ರದ ಸಿದ್ಧಾಂತವು ಪುರಾಣಕತೆಗಳ ಚತುರ್ಯುಗದ ವಿಚಾರಕ್ಕೆ ತುಂಬ ಹೊಲುತ್ತದೆ. ಈ ವಿಚಾರ ಸರಣಿಯಂತೆ ದೈವವಾದಕ್ಕೆ ಪಟ್ಟಿವು ದೊರೆಯವುದು. ಹಣೇಬರಹ ತಪ್ಪಿಸಿಕೊಳ್ಳಲಿಕ್ಕಾಗುವುದಿಳ್ಳವೆಂಬ ಸಿದ್ಧಾಂತವು ಪ್ರಷ್ಟಗೊಳ್ಳುವುದು. ಎಲ್ಲವೂ ವೊದಲೇ ನಿಶ್ಚಿತವಾಗಿದೆ. ಚಾಚ್ಲಾ ಬಿಂದಂತೆ ಎಳ್ಳುವೂ ಒದಗುವುದು. ನಾನು ಮಾಡುವೇನೆಂಬುದು ಶುದ್ಧಭ್ರಂತ. ವಿಶ್ವಚಕ್ರವು ಎತ್ತ ಒಯ್ಯಬೇಡೊ ಅತ್ಯಂತ ಸಾಗುವುದೊಂದೇ ತಮ್ಮ ಕೆಲಸವೆಂಬ ನಿರ್ಗತಿಕ ವೃತ್ತಿಗೆ ಪ್ರೋತ್ಸಾಹದೊರೆಯುತ್ತದೆ. ಇಂತೇ ನಿಯತವಾದದ ಕೈಯಲ್ಲಿ ಸಿಕ್ಕಬೀಳುವುದು ಈ ದಾರಿಯಿಂದ ಅನಿವಾರ್ಯ.

ದಾರ್ವಿನ್‌ನ ವಿಕಾಸವಾದವು ಪ್ರಾಣಿಗಳ ದೇಹವಿಕಾಸಕ್ರಮದ ಮಟ್ಟಿಗೆ ಮಾತ್ರ. ಮಾನವ ಸಮಾಜಕ್ಕೂ ಅವರ ಮನೋವ್ಯಾಪಾರಕ್ಕೂ ಈ ಸಿದ್ಧಾಂತವು ಸರಿಹೋಗದು. ಆದುದರಿಂದ ಉಳಿದೆಗಳಲ್ಲಿ ಆದನ್ನು ಬಳಸುವುದು ಅಸಮಂಜಸವೆಂದು ಕೆಲವು ಶಾಸ್ತ್ರಜ್ಞರು ವಾದಿಸಿದ್ದಾರೆ. ಓಂಡಾಲ ಹಕ್ಕಿಲೆಯು ವಿಕಾಸವಾದದ ದಾರ್ಶನಿಕರಲ್ಲಿ ಬ್ಧಿನು.

ಈ ವಿಷಯದಲ್ಲಿ ಮಹತ್ವದ ಶೋಧನೆ ಮಾಡಿದ ಶ್ರೀಯಸ್ಸು ಅಶ್ವಿಗಿದೆ. ಆದರೆ ವಿಕಾಸವಾದವೆಂದರೆ ಪ್ರಗತಿಯೇ ಎಂದು ಬಗೆಯಕೂಡದೆಂದು ಈತನ ಮತ. ಮಾನವರ ಸ್ನೇಹಿತ ಆಧಃವಾತವನ್ನು ಕಂಡು ಸಿದ್ಧಿಮಿಡಿಗೊಂಡು ಈತನ ಬಾಯಿಯಿಂದ ಕೊನೆಕೊನೆಗೆ ಈರ ಕಟ್ಟಿವಾದ ಅಭಿಪ್ರಾಯಗಳು ಹೊರಬಿದ್ದಿವೆ. ‘ಮಾನವನಲ್ಲಾಗುತ್ತಿರುವ ವಿಕಾಸವೆಂದರೆ ವಿಶ್ವದ ಸಹಜ ವ್ಯಾಪಾರಕ್ಕೆ ಆತಂಕ ಉಳಿದ ಪರಾಗಳಿಗಂತ ಮಾನವ ಒಂದು ವಿಶ್ರಿತ ಮಹಾಪಶು. ಏಕೆಂದರೆ ಈತನು ತನ್ನ ಆಕೃತ್ಯಗಳಿಗೆ ಬುದ್ಧಿಯ ಬೆಂಬಲ ಬೇರೆ ಪಡೆಯುತ್ತಾನೆ! (ಅನಾಚಾರಗಳ ಆಗರವಾಗಿ) ವಿಕಾಸವಾಗುತ್ತಿರುವ ಈ ಲೋಕವು ಯಾವುದೊಂದು ಧೂಮಕ್ಕೇತುವಿನ ಆಫಾತಕ್ಕೆ ಏಕ ಒಳಗಾಗಲೊಲ್ಲಿದೋ! ಹಕ್ಕೆಲೆಯೊದನೆ ದನಿಗೂಡಿಸುವ ಜನಗಳಲ್ಲಿದ ದೇಶವೇ ದೊರೆಯಲಿಕ್ಕಿಲ್ಲ. ರೂಸೋನ ಮತದಂತೆಂಬು ಆಧುನಿಕ ಪ್ರಗತಿಯು ಲೋಕವಿನಾಶಕಾರಿಯಾಗಿದೆ. ಹೊಸ ಹೊಸ ಕಾಸ್ಟ್ರೀಯ ಸಂಶೋಧನಗಳಿಂದ ಆನ್ಯೇಸಿರುಕತ್ತಿದೆ. ಸ್ವಷ್ಟಿಯ ವ್ಯಾಪಾರಗಳಿಗೆ ವಿರೋಧಿಸುವ ನಾಗರಿಕತೆಯೇ ಸರಿ; ಎಂದು ಆತನ ಮತ. ಹೆಣ್ಣಗೂ ಅಲ್ಲ; ಬೇಗ ಕಾಡಿಗೇ ಮರಳದೆಂದು ಆತನ ಸಂದೇಶ. ಆದರೆ ಕಾಡಿನಲ್ಲಾದರೂ ಆದರ್ಥ ಸಮಾಜವಿದೆಯಿಂಬ ರೂಸೋನ ಗ್ರಹಿಕೆ ಸಮರ್ಪಕವೇ? ರೂಸೋನ ಈ ಭಾವನೆಯು ಈರ ನಿರಾಧಾರವಾದುದೂ ಕೇವಲ ಕಾಲ್ಪನಿಕವೂ ಆಗಿದೆ ಎಂದು ಆಫ್ರಿಕಾ, ಅಮೇರಿಕಾ, ಏಕಿಯಾ, ಆಸ್ಟ್ರೇಲಿಯಾ ಮೊದಲಾದ ಕಡೆಯ ಅರಣ್ಯನಿವಾಸಿ ತಂಡಗಳನ್ನು ಸಂದರ್ಶಿಸಿ, ಅವರಲ್ಲಿದ್ದು ಕೊಂಡು, ಅವರ ಸ್ಥಿತಿಗಳ ಸಂಪೂರ್ಣ ಅಭ್ಯಾಸಮಾಡಿದ ಒಬ್ಬರಲ್ಲ, ಇಬ್ಬರಲ್ಲ, ಎಲ್ಲ ಪ್ರವಾಸಿಗಳೂ ಒಕ್ಕೊರಲಿನಿಂದ ಹೇಳಿದ್ದಾರೆ. ಆದರ್ಥಸಮಾಜ, ಸಾಮಾಜಿಕ ಪ್ರಗತಿ ಅಥವಾ ವಿಕಾಸವೆಂಬುದು ಕೇವಲ ಕಾಲ್ಪನಿಕ, ಅಥವಾ ಅದೊಂದು ಭ್ರಮೆ; ಎಂದು ಸಮಾಜಶಾಸ್ತ್ರಜ್ಞರಲ್ಲ ಅನೇಕರ ಅಭಿಪ್ರಾಯವಿದೆ. ಮನುವ್ಯಾಶಾಸ್ತ್ರದ (Anthropology), ಸಂಶೋಧಕರ ಬೆಂಬಲವೂ ಇದಕ್ಕುಂಟು. ಪರಿವರ್ತನವೆಂಬಧರ್ಮದಲ್ಲಿ ‘ಪ್ರಗತಿ’ ಒಬ್ಬವನ್ನು ಒಳಸುತ್ತಿದ್ದರೆ ಆಕ್ಷೇಪಣೆಯಲ್ಲ. ಆದರೆ ವಿಕಾಸ ಅಥವಾ ಪ್ರಗತಿಯಿಂದರೆ ಪ್ರಾಣತೆಯ ಕಡೆಗೆ

ಮನ್ಯನ್ನಡಿಯೆಂಬ ಅಭಿಪ್ರಾಯವಿದ್ದರೆ ಆದು ಆಯುಕ್ತವೆಂದು ಇವರ ಮತ. ಏಕೆಂದರೆ ನಾಗರಿಕರೆನಿಸಿಕೊಂಬವರಲ್ಲಿಯೂ ದುರ್ವಿಳವಾಗಿರುವ ಪ್ರೀತಿ, ವಿಶ್ವಾಸ, ತ್ವಾಗಬುದ್ಧಿ ಇವು ಹಲವು ಕಾಡಾಡಿ ತಂಡಗಳಲ್ಲಿ ಇನ್ನೂ ಜೀವಂತವಾಗಿವೆ ಇಂದು ಮಾನವರ ಬುದ್ಧಿ ವಿಕಾಸವಾಗಿದೆಯೆಂದು ಕೆಲರು ವಾದಿಸಬಹುದು ಆದರೆ ಪ್ರಾಥಮಿಕ ಸ್ಥಿತಿಯ ಮಾನವರಲ್ಲಿರುವ ಚಿತ್ರಕರ್ತೃ, ಭಾವಸಾಮಧ್ಯವು ಬುದ್ಧಿಜೀವಿಗಳಲ್ಲಿ ಇಳಿದಾಗುತ್ತದೆ. ಮಾನವನು ಒಂದನ್ನು ಗಳಿಸುವನ್ನರಲ್ಲಿ ಇನ್ನೊಂದನ್ನು ಕಳೆದುಕೊಳ್ಳುತ್ತಿದ್ದಾನೆ. ಮಹಾಕೋಶಗಳನ್ನು ರಚಿಸಿದ್ದಾನೆ. ಅಜ್ಞಾಕೂಟಿಗಳ ಶೋಧ ದಿಂದ ಗ್ರಂಥಗಳು ಪ್ರಕಟವಾಗಿ ಬೇಕಾದಾಗ ಓದಲು ದೊರೆಯುವಂತಾಗಿದೆ. ಸರಿ; ಆದರೆ ‘ಪುಸ್ತಕೇನು ಜ ಯಾ ವಿದ್ಯಾ, ಪರಹಸ್ತಗತಂ ಧನಂ’ ಎನು ಪ್ರಯೋಜನ ? ಹಿಂದಿನವರ ಆಗಾಧ ಸ್ತುರತಾಕ್ರಿ ಇಂದಿನವರಿಗಿದೆಯೆ ? ತಲೆಯೋಳಿಗಿಂದ ಹೋಯ್ತು; ಪುಸ್ತಕದಲ್ಲಿ ಉಳಿಯಿತು ! ಇದೇ ರೀತಿ ಇನ್ನು ಇದ ವಿಷಯಗಳಲ್ಲಾ ! ಇದೇನು ಪ್ರಗತಿಯೆ ? ಒಂದನ್ನು ಕಳೆದು ಕೊಂಡು ಇನ್ನೊಂದನ್ನು ದೊರಕಿಸಿದರೆ ಇದಕ್ಕೆ ವಿಕಾಸವೇನ್ನಲಾದಿತೆ ? ಆದರೂ ಸಮಾಜವು ಪರಿಪೂರ್ಣತೆಯ ಕಡೆಗೇ ಸಾಗಿದೆ; ವಿಕಾಸಗೊಳ್ಳುತ್ತ ಲಿದೆಯೆಂದು ಪ್ರತಿಪಾದಿಸುವ ತಜ್ಞರೂ, ಸಮಾಜ-ಶಾಸ್ತ್ರಜ್ಞರೂ ಸ್ವಲ್ಪ ಜನರಿಲ್ಲ. ಅಲ್ಲರೂ ಅಲ್ಲ. ಉಪನಿಷತ್ತಾಕಾಲದ ಮಹಿಳೆಗಳಿಗೂ ಈ ವಿಚಾರವು ಅಲ್ಲ ಸ್ವಲ್ಪ ಹೋಳಿಯಡೆ ಇರಲಿಲ್ಲ. ಆದರೆ, ಇ—ಉ ಸಾವಿರ ವರುಂಗಳ ಹಿಂದಿನ ಬೂಜು (ಬುರುಸು) ಕಟ್ಟಿದ ಆ ಗ್ರಂಥಗಳೊಳಗಿನ ಮಾತು ಏತಕ್ಕೆ ?

ಯಾರೋಣಿನ ಸಂಸ್ಕೃತಿಯ ಆದಿ ಗುರು ಸ್ವೇಣಿಯೇನ ಪ್ರತಿಭೀಯು ಪ್ರಜಾಪ್ರಭುತ್ವದ ಆದರ್ಶ ಚಿತ್ರವನ್ನು ಕಲ್ಪಿಸಿಕೊಳ್ಳಿದೆ ಇರಲಿಲ್ಲ. ಬಳಿಕ ಸಮಾಜವು ಎತ್ತಿಸಾಗಿದೆ, ಆಥವಾ ಸಾಗಬೇಕು; ಎಂಬುದರ ಸೂಚಕವಾಗಿ ಆದರ್ಶ ಕಲ್ಪನಾರಾಜ್ಯದ ವಿಚಾರವು ವಿಚಾರವಂತರ ತಲೆಯಲ್ಲಿ ಬೇರೊಂ ಕೊಂಡಂತೆಯೆ ಆಯ್ತು. ರೂಸೋನಿಂದ ಆದರ್ಶ ಸಮಾಜದ ವಿಚಾರಕ್ಕೆ ಹೋಸದಾಗಿ ಪುಟ್ಟದೊರಕಿತು. ಆತನ ವಿಚಾರದಿಂದ ಪ್ರಚೋರಿತನಾದ

ಮುನ್ನಡೆಯೆಂಬ ಅಭಿಪ್ರಾಯವಿದ್ದರೆ ಆದು ಅಯ್ಯುಕ್ತವೆಂದು ಇವರ ಮತ. ಏಕೆಂದರೆ ನಾಗರಿಕರೆನಿಸಿಕೊಂಬವರಲ್ಲಿಯೂ ದುರೀಕರಿಸುವ ಪ್ರೀತಿ, ವಿಶ್ವಾಸ, ತ್ವಾಗಬುದ್ಧಿ ಇವು ಹಲವು ಕಾಡಾಡಿ ತಂಡಗಳಲ್ಲಿ ಇನ್ನೂ ಜೀವಂತವಾಗಿವೆ ಇಂದು ಮಾನವರ ಬುದ್ಧಿ ವಿಕಾಸವಾಗಿದೆಯೆಂದು ಕೆಲರು ವಾದಿಸಬಹುದು ಆದರೆ ಪ್ರಾಥಮಿಕ ಸ್ಥಿತಿಯ ಮಾನವರಲ್ಲಿರುವ ಜಿತ್ತುಕರ್ತಕ್ತಿ, ಭಾವಸಾಮಧ್ಯವು ಬುದ್ಧಿ ಜೀವಿಗಳಲ್ಲಿ ಇತ್ತಾಗುತ್ತದೆ. ಮಾನವನು ಒಂದನ್ನು ಗಳಿಸುವನ್ನು ರಲ್ಲಿ ಇನ್ನೊಂದನ್ನು ಕಳೆದುಕೊಳ್ಳುತ್ತಿದ್ದಾನೆ. ಮಹಾಕೋತಗಳನ್ನು ರಚಿಸಿದ್ದಾನೆ. ಅಂತು, ಕೂಟಗಳ ತೋಫ ದಿಂದ ಗ್ರಂಥಗಳು ಪ್ರಕಟಿವಾಗಿ ಬೇಕಾದಾಗ ಓದಲು ದೊರೆಯುವಂತಾಗಿದೆ. ಸರಿ; ಆದರೆ ‘ಪುಸ್ತಕೇಷಣ ಚ ಯಾ ವಿದ್ಯಾ, ಪರಹಸ್ತಗತಂ ಧನಂ’ ಎನು ಪ್ರಯೋಜನ ? ಹಿಂದಿನವರ ಆಗಾಧ ಸ್ತುರೋತ್ಸಾಹಕ್ಕೆ ಇಂದಿನವರಿಗೆಯೇ ? ತಲೆಯೋಳಿಗಂದ ಹೋಯ್ಯು; ಪುಸ್ತಕದಲ್ಲಿ ಅಳಿಯಿಸು ! ಇದೇ ರೀತಿ ಇನ್ನುಳಿದ ವಿಷಯಗಳಲ್ಲಾ ! ಇದೇನು ಪ್ರಗತಿಯೆ ? ಒಂದನ್ನು ಕಳೆದು ಕೊಂಡು ಇನ್ನೊಂದನ್ನು ದೊರಕಿಸಿದರೆ ಇದಕ್ಕೆ ವಿಕಾಸವೆನ್ನಲಾದೀತಿ ? ಆದರೂ ಸಮಾಜವು ಪರಿಪೂರ್ಣತೆಯೊಂದಿಗೆ ಸಾಗಿದೆ; ವಿಕಾಸಗೊಳ್ಳುತ್ತಲಿದೆಯೆಂದು ಪ್ರತಿಷಾಧಿಸುವ ತಜ್ಜರೂ, ಸಮಾಜ-ಶಾಸ್ತ್ರಜ್ಞರೂ ಸ್ವಲ್ಪ ಜನರಲ್ಲ. ಅಲ್ಲಿರೂ ಅಲ್ಲ. ಉಪಸಿಷತ್ತಾಕಾಲದ ಮಹಿಳೆಗಳಿಗೂ ಈ ವಿಚಾರವು ಅಲ್ಲ ಸ್ವಲ್ಪ ಹೊಳೆಯದೆ ಇರಲಿಲ್ಲ. ಆದರೆ, ಇ-ಇ ಸಾಮಾನ್ಯವರು ನಿರ್ಣಯ ಮಾಡಿದ ಹಿಂದಿನ ಬಾಜು (ಬುರುಸು) ಕಟ್ಟಿದ ಆ ಗ್ರಂಥಗಳೋಳಿಗಿನ ಮಾತು ಏತಕ್ಕೆ ?

ಯಾರೋಪಿನ ಸಂಸ್ಕೃತಿಯ ಆದಿ ಗುರು ಹೈಂಟೋನೆ ಪ್ರತಿಭೆಯು ಪ್ರಜಾಪ್ರಭುತ್ವದ ಆದರ್ಶ ಚಿತ್ರವನ್ನು ಕಲ್ಪಿಸಿಕೊಳ್ಳುವೆ ಇರಲಿಲ್ಲ. ಬಳಿಕ ಸಮಾಜವು ಎತ್ತಾಗಿದೆ, ಆಥವಾ ಸಾಗಬೇಕು; ಎಂಬುದರೆ ಸೂಜಕವಾಗಿ ಆದರ್ಶ ಕಲ್ಪನಾರಾಜ್ಯದ ವಿಚಾರವು ವಿಚಾರವಂತರ ತಲೆಯ್ಯಾದ್ದು ಬೇರೂರಿಕೊಂಡಂತೆಯೆ ಅಯ್ಯು. ರೂಪೋಣಿನ ಆದರ್ಶ ಸಮಾಜದ ವಿಚಾರಕ್ಕೆ ಹೊಸದಾಗಿ ಪ್ರಬ್ರಂಢಾರಕಿತು. ಆತನೆ ವಿಚಾರದಿಂದ ಪ್ರಚೋದಿತನಾದ

ತಿಳಿಯದ ಆಥವಾ ಬಗೆಹರಿಯದ ವಿಷಯ. ದೇವರು ಇರಲಿ ಆಥವಾ ಬಿಡಲಿ, ಸಮಾಜ ವಿಕಾಸವಾಗುತ್ತಿರುವುದು ಮಾತ್ರ ಅನುಭವಗಮ್ಮಾದ ತರ್ಕಶೀಧ ಸಿದ್ಧಾಂತವೆಂದು ಹರಬಟ್ಟ ಸೈನ್ಸರನು ಬಹುವಿಧವಾಗಿ ತನ್ನ ವಿಚಾರವನ್ನು ಮಂಡಿಸಿದ್ದಾನೆ. ಸ್ಪೃಹ ಕಾಲ ಮುಂಚೆ ಆಗೋಡೆ ಕೊನ್ನೆ (ಗಳಳಿ) ಎಂಬ ಫ್ರೆಂಚ ಸಮಾಜಶಾಸ್ತ್ರಜ್ಞನಿಂದ ಸೈನ್ಸರನು ಈ ವಿಚಾರದಲ್ಲಿ ಬೆಳಕು ಪಡೆದಿದ್ದನು. ಆದರೆ, ಡಾರ್ವಿನನು ಪ್ರಾಣಿಶಾಸ್ತ್ರದ ಸಂಕೋಧನೆಯಿಂದ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮೊದಲೇ ಸೈನ್ಸರನು ಶಾಲ್ವಿಕ ದೃಷ್ಟಿಯಿಂದ ವಿಕಾಸವಾದದ ವಿಚಾರವನ್ನು ಮುಂಗಂಡು ವಿವರಿಸಿದ್ದನು. ತನ್ನ ವಿಚಾರಗಳನ್ನು ಪ್ರಚಾರಕೇ ಪದ್ಧತಿ ಯಲ್ಲಿ ತುಂಬ ಅರಳಿಸಿ ಸೋಗಸಾಗಿ ಒರೆವ ಕಲೆಯು ಸೈನ್ಸರನಿಗೆ ಬಹಳ ಚೆನ್ನಾಗಿ ಸಾಧಿಸಿತ್ತು. ಜಗತ್ತಿನ ಎಲ್ಲ ದೇಶಗಳಲ್ಲಿ ಹಲವು ಅನು ಯಾಯಿಗಳು ದೊರೆತರು. ಸಮಾಜವು ಪರಿಪೂರ್ಣತೆಯ ಶಿಖರಕ್ಕೆ ಮುಟ್ಟಿವ ಒಂದು ದಿನವು ಬರಲಿದೆ, ಒಂದೇ ಬರುವುದು ಎಂದು ಹಲವರು ನಿಶ್ಚಯವಾಗಿ ನೇಮ್ಮಿದರು.

ಆದರೆ, ಇಷ್ಟರಲ್ಲಿ, ವಿಕಾಸವಾದಿಗಳಲ್ಲಿ ಇನ್ನೊಂದು ಸಶಕ್ತಿಕಂಥವು ತಲೆಯಿತ್ತಿತ್ತು. ಡಾರ್ವಿನನ ಸಮಕಾಲೀನನಾದ ಗಾಲ್ಪನ್‌ (ಗಳಳಿ) ಎಂಬವನು ವಿಕಾಸವಾದದ್ವಾರಾ ಸುಪ್ರಜಾನಿಮಾರ್ಫಿಡ ವಿಚಾರವನ್ನು ಜನರೆದುರಿಗೆ ಇಟ್ಟನು. ಆದರೆ ಇದಕ್ಕೂ ಮೊದಲೆ ಮಾಲಭೂಸನು ಇನ್ನೊಂದು ದೃಷ್ಟಿಯಿಂದ ಈ ವಿಚಾರದ ಕಡೆಗೆ ಜನರ ಗಮನವನ್ನು ಸೇಳಿ ದಿದ್ದನು (ಗಳಳಿ). ರೂಸೋ, ಗೋಡ್ಡಿನ್ ಪ್ರಭೃತಿಗಳು ಆದರ್ಕ ಸಮಾಜದ ಭಾವನಾತ್ಮಕ ಚಿತ್ರಗಳನ್ನು ಜನರೆದುರು ಹಿಡಿದು ಸಮಾಜವನ್ನು ಕಾಲ್ಪನಿಕ ಭಾರ್ಯಂತಿಯಲ್ಲಿ ನೊಕ್ಕಿದ್ದಾರೆಂದು ಕಂಡು ಬಂಡು, ಆ ತಪ್ಪಿ ಭಾವನೆಯನ್ನು ತಿದ್ದುವುದು ತನ್ನ ಕರ್ತವ್ಯವೆಂದು ಬಗೆದು ಮಾಲಭೂಸನು ತನ್ನ ಪ್ರತಿವಿಚಾರವನ್ನು ಹಲವು ಆಧಾರಗಳೊಂದಿಗೆ ಗ್ರಂಥಣೆಪಡಲ್ಲಿ ಪ್ರಕಟಿಸಿದನು. ಲೋಕನಿಂದೆಯನ್ನು ಲೇಕ್ಕಿಸದೆ ಸತ್ಯಪದ್ಧತಿಯಾಗಿ ತನ್ನ ಮತವನ್ನು ಮಂಡಿಸುವ ಎದೆಗಾರಿಕೆಯನ್ನು ತೋರಿಸಿದನು. ಹಂಟ್ಟಿದ ಮಕ್ಕಳನ್ನು ಚೆನ್ನಾಗಿ ಜೋಡಿಸಾಡಿ ಅವರನ್ನು

ಸರಿಯಾಗ ತರಬೇತಿಗೊಳಿಸಲು ಅವಶ್ಯಕವಾದ ಆರ್ಥಿಕ ಪರಿಸ್ಥಿತಿಯಿಂಳು ದವರ ಸಂತತಿ-ನಿರ್ಮಾಣ-ಕ್ರಿಯೆಯು ಅವ್ಯಾಹತವಾಗಿ ಸಾಗಿದರೆ, ಅದರ್ಥ ಸಮಾಜ, ಸಮಾಜವಿಕಾಸ ಎಂಬಿವೆಲ್ಲವೂ ಕನಸಿನ ರಾಜ್ಯಗಳೇ ಸಂ. ಸಮಾಜದಲ್ಲಿ ಧನವಂತರಿಗಂತಲೂ ದರಿದ್ರರಿಗೆ ಮತ್ತು ಈಚ್ಛೆಗಳಿಗೆ ಕ್ರಮವು ಅನಿಬಂಧವಾಗಿ ಸಾಗಿದಲ್ಲಿ ಸಮಾಜದ ಅಭಿವೃದ್ಧಿಯ ಬದಲು ಅವನತಿಯೇ ನಿಶ್ಚಯ. ಈ ಜೀವನಕಲಹದಲ್ಲಿ ಪ್ರಗತಿಗೆ ಆರ್ಥಿಕ ಅನುಕೂಲಕೆಯು ಮೌದಲು ಬೇಕು; ಎಂದು ಮುಂತಾಗಿ ಆರ್ಥಿಕಾಸ್ತ್ರದ ಬೆಂಬಲದಿಂದ ಸುಪ್ರಜಾನಿರ್ಮಾಣಕ್ಕೆ ಅವಶ್ಯಕ ಸಂಗತಿಯನ್ನು ಮಾಲಫೊ ಸನು ವಿವರಿಸಿದ್ದನು. ‘ಜೀವನಕಲಹ’ ಎಂಬ ಪದಪ್ರಯೋಗವನ್ನು ಡಾರ್ವಿನನು ಮಾಲ್ಟಾಸ್‌ನಿಂದಲೇ ಎತ್ತಿಕೊಂಡಿದ್ದು. ಜೀವನ ಕಲಹದಲ್ಲಿ ಬಲಿಷ್ಠರೇ ಬಾಳಬಳ್ಳರು. ಅಯೋಗ್ಯರು ಆಳಯಲೇ ಬೇಕು, ಎಂದು ಡಾರ್ವಿನನು ತನ್ನ ವಿಕಾಸವಾದದ ಪ್ರತಿಪಾದನೆಯಲ್ಲಿ ಸ್ವಷ್ಟಿಕರಿಸಿದನು. ಮೆಂಡೆಲ್‌ನ ಸಂಶೋಧನಗಳಿಂದ ಆನುವಂತಿಕ ಸಂಸ್ಕಾರಗಳ ಕೆಲವು ನಿಶ್ಚಯ ನಿಯಮಗಳು ಗೊತ್ತಾದುವು.

ಗಡಗಳ ಕಸಿ (ಕೆಲಮು) ಮಾಡುವುದರಿಂದ ಇವ್ವಾದ ಹೊಸ ಜಾತಿಯನ್ನು ಸೇರುತ್ತಿರುತ್ತಿರು ಸಾಧ್ಯವಾಗಿದೆ. ಶಾಸ್ತ್ರೀಯ ರೀತಿಯಿಂದ ಸಂಗೊಳಿಸಿದ ಯೋಗ್ಯವಾದ ಹೆಣ್ಣುಗಂಡಿನ ಕೂಟದಿಂದ ದನ ಹಾಗೂ ಬೇರೆ ಪ್ರಾಣಿಗಳಲ್ಲಿ ತಮಗೆ ಎಂತಹೂ ಬೇಕೊ ಅಂತಹ ತಳಯನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಸಾಧ್ಯವಾಗಿದೆ. ಇದೇ ತೆರನಾಗಿ ಇನ್ನು ಶ್ರೀನೃತಿ ಮಾನವ ಕುಲವನ್ನು ನಿರ್ಮಾಣ ಮಾಡಲು ಶಕ್ಯವಿದೆ; ಎಂದು ಹುಮ್ಮೆ ಸರೋಂದು ಗಾಲ್ಪನನು ತನ್ನ ಮತಪ್ರತಿಪಾದನೆಗೆ ಆರಂಭಿಸಿದನು (ಗಳಿಂ). ಜರ್ಮನಿಯ ನಿಟ್ಟಿಯು ತನ್ನ ಶೇಷೋವಾಟಿಯಿಂದ ‘ಬಲಂ ಉವಾಸ್ಪ’ ಎಂದು ಪ್ರಚೋದನೆಗೆ ಆರಂಭಿಸಿದನು (ಗಳಿಂ). ವಿಕಾಸವಾದದ ಸಿದ್ಧಾಂತಕ್ಕನುಸರಿಸಿ ಇನ್ನು ಆತಮಾನವನೆ (Superman) ಯುಗವು ಬರುವುದು ನಿಶ್ಚಯ. ದಯಾ, ಕರುಣೆಯಂತಹ ಕೆಲವು ಆತ್ಮಹಾನಿಕರವಾದ ಭಾವನೆಗಳಿಗೆ ಇಂಬುಗೊಟ್ಟಿ ಮಾನವ ಸಂತತಿಯು ತನ್ನ ಪ್ರಗತಿಗೆ ತಾನೇ ಬಾಧಿಯನ್ನು ತರುತ್ತಲಿದೆ. ಮಾನವ

ಕುಲದ ಏಳಿಯಲ್ಲಿ ದೃಷ್ಟಿಯನ್ನಿಂದು, ನಿರ್ದಾರಕ್ಕಿಣಿಗೆ ವ್ಯತ್ಯಾಸಿಸಿ ಪ್ರಸಂಗ ಬಂದಿಲ್ಲಿ ಕೆಲ್ಲಿಂದಿರುತ್ತೇ, ಕ್ಷುರತೆಯನ್ನು ಸ್ವೀಕರಿಸಬೇಕು. ಅಯೋಗ್ಯರಾದವರ ಸಂತಾನ ವ್ಯಾಧಿಯಾಗದಂತೆ ಉಪಾಯಗಳನ್ನು ಕೈಕೊಂಬಿವುದು ಅಭಿ ವ್ಯಾಧಿಯನ್ನು ಹಾರಿಯಿಸುವ ಸಮಾಜದ ಕರ್ತವ್ಯವೇ ಆಗಿದೆ. ತೋರಿಗನು ಹುಳಹತ್ತಿದ ಸಂಸಖ್ಯೆಯನ್ನು ಉಳಿಯಗೊಡುವನೇ? ದಯೆ-ಕರುಣೆಯ ಹೇಸರಿ ನಲ್ಲಿ ಅಂಗಹೀನರನ್ನೂ ರೋಗಿಗಳನ್ನೂ ಹುಚ್ಚಿರನ್ನೂ ತಲೆತಿರುತ್ತ ತಿಳಗೀಡಿ ಗಳನ್ನೂ ಉಳಿಯಗೊಡುವುದು, ಅವರ ತಳಬೆಳಿಯಗೊಡುವುದು ಅನ್ಯಾಯ; ಇದೇ ಅನಿಧಿ. ಅತಿಮಾನವರ ಆಗಮನಕ್ಕೆ ಆತಂಕವನ್ನುಂಟಿರುವ ಎಲ್ಲ ಬಗೆಯಾಗಿಯೋಗ್ಯರ ಹುಟ್ಟಿಡಿಸುವ ಕೆಲಸವು ಲೋಕಕಲ್ಯಾಣಕಾರಕ ಕಾರ್ಯವೇ ಆಗಿದೆ. ಶಸ್ತ್ರಕ್ಕಿರುವುದು ನಬುಂಡಕರನ್ನು ಮಾಡಿ, ಇಲ್ಲವೇ ಸಂತತಿಯನ್ನು ಪರಿಮಿತಿಗೊಳಿಸಿ ಮಾನವ ಲೋಕವನ್ನು ಅಥವಾತದಿಂದ ಉಳಿಸುವುದು ಸರಕಾರದ ಕರ್ತವ್ಯವಾಗಿದೆ ಎಂಬ ನಿಷ್ಟಿ, ವೀರಪೂಜಕ ಕಾರ್ಯವು ಒಂದು ಪ್ರಕಾರದ ಪರಿಣಾಮದಿಂದ ವಾತಾವರಣದಲ್ಲಿ ವಿದ್ಯುತ್ ಸಂಚಾರವಾದಂತಾಯ್ತು. ಜರ್ಮನಿಯಲ್ಲಿಂತೂ ನವವ್ಯೈತನ್ಯಾಸ ನರನರಗಳಲ್ಲಿ ಸಂಚರಿಸಹತ್ತಿತು. ಶಕ್ತಿಪೂಜೆಯ ಫಲವಾಗಿ ಜರ್ಮನಿ ಯಲ್ಲಿ ಪ್ರಜಂಡ ವೀರ್ಯವು ಕಾಣಿಸಿಕೊಂಡಿತು. ಕೈಸರ ಮತ್ತು ಹಿಟ್ಲರರು ಆದರ ವ್ಯಕ್ತ ಪ್ರತಿಕ.

ವಿಕಾಸವಾದದ ಆಧಾರದಿಂದ ಬಲಿವ್ಯಾರೀ ಬದುಕಬಲ್ಲರು; ‘ಬಲಂ ಉಪಾಸ್ತ’ ಎಂಬ ತತ್ವದ ಪ್ರಚಾರ, ಸುಪ್ರಜಾನಿಮಾರಣಶಾಸ್ತ್ರದ ಉದಯ ಇವೆಲ್ಲ ಕಾರಣಗಳಿಂದ ಜನಾಂಗದಲ್ಲಿ ಶ್ರೀಷ್ಟಿ-ಕನಿಷ್ಠವೆಂಬ ದ್ವೈತ ತಭಾವಕ್ಕೆ ಪ್ರಷ್ಟಿದೊರಕಿತು. ಜನಾಂಗವಾದವು ತಲೆಯೆತ್ತಿತು. ಬಿಳಿಯರೇ ಶ್ರೀಷ್ಟರು. ಆಯ್ (ಜರ್ಮನಿ) ಜನಾಂಗವೇ ಶುದ್ಧ ವೀರ್ಯದ ಹುಟ್ಟಿಹಿರಿಮೆ ಯುಕ್ತ ಕುಲ. ಕುಲಿನರಾದ ಇವರಿಗೆ ಮಾನವ ಲೋಕವನ್ನು ಆಳುವ ದೇವದತ್ತ ಹಕ್ಕು ಉಂಟು; ಎಂದು ಮುಂತಾದ ಅನುಕೂಲಸಿಂಧುವಿನ ಪ್ರಚಾರಕ್ಕೆ ಯುರೋಪಿಯರಿಗೆ ಎಡದೊರಕಿತು. ಬಿಳಿಯರು ಏಕಿಯಾದ ಜಗತ್ತಿನ ಎಲ್ಲ ಭಾಗಗಳ್ಲಿ ಹೋಗಿ ನೇಲಸಿ, ಅಲ್ಲಿ ತಮ್ಮ ರಾಜ್ಯವನ್ನು ಸ್ಥಾಪಿಸಿ ಮೊದಲೆ ಮೇರಿಯತ್ತಲಿದ್ದರು. ಅವರ ಆ ಪರಾಕ್ರಮಕ್ಕೆ ನಿಸರ್ಗದ

ಚೆಂಬಲವ್ವು ಉಂಟಿಂಬ ತತ್ವವ ಪ್ರಚಾರಮಾಡಿ, ಪರೆರನ್ನು ಆಕ್ರಮಿಸುವೇದು ಅನ್ಯಾಯವಲ್ಲವೆಂದು ಸಿದ್ಧಪಡಿಸಲಾಯಿತ್ತು. ಆಸ್ತ್ರಿಕಾ, ಆಸ್ತ್ರೀಲಿಯಾ, ಅಮೇರಿಕಾ ಮೊದಲಾದ ಕಡೆಗೆ ಕಾಲುಚಾಚಿ, ಆಡ್ರಿಯ ಮಾಲ ನಿವಾಸಿಗಳನ್ನು ಚೆಂಟಿಯಾಡಿ ನಾಶಮಾಡುವುದಕ್ಕೂ ಶಾಸ್ತ್ರಧಾರವು ದೊರೆತತ್ತು. ಬಿಳಿಯರು ಯುರೋಪಿನ ತಮ್ಮ ಮನೆಮಾರುಗಳನ್ನು ತೊರೆದು ಸಾವಿರಾರು ಮೈಲು ಪ್ರವಾಸ ಮಾಡಿ, ಪ್ರಯಾಸಕಟ್ಟುಕೊಂಡು ಬಂದು, ಭಾರತಾದಿ ದೇಶಗಳಲ್ಲಿ ಅಲ್ಲಿಯ ಜನರ ಉದಾಧರಕ್ಕಾಗಿಯೇ ರಾಜ್ಯಮಾಡುತ್ತಿರುವರೆಂದು ತಿಳಗೇಡಿಗಳಾದ ದೇಸಿಗಂಗೆ ಬಿಂಬಿಸಿ ಬ್ರಿಟಿಷರೂ ಬಿಳಿಯರೂ ಆಕ್ರಮಣಿಲರೆಂಬ ತಪ್ಪಿ ಭಾವನೆಗೆ ಎಡಗೊಡಬಾರದೆಂದು ಉಪದೇಶಿಸಲಾಗುತ್ತತ್ತು.

ಸುಪ್ರಜಾನಿಮಾರ್ಣಣ ಶಾಸ್ತ್ರದ ಸೇರವಿನಿಂದ, ಆದರ್ಶರಾದ ಶ್ರೀಷ್ಠಿ ಮಾನವರನ್ನು ನಿಮಾರ್ಣಣ ಮಾಡುವ ತಂತ್ರವು ನಿಶ್ಚಿತವಾಗಿ ಗೊತ್ತಾಗುವುದೆಂಬ ಆಶಾವಾದವು ಹಲವರಲ್ಲಿ ದೃಢವಾಯಿತ್ತು. ಸೌಂದರ್ಯ, ಆರೋಗ್ಯ, ಬುದ್ಧಿ, ಕಕ್ಷಿಗಳಲ್ಲವ್ವು ಒಂದೆಡಿಗೆ ಸಮಸ್ಯೆಯಾಗೊಂಡಿರುವ ಮಾನವ ಸಮಾಜವು ಇನ್ನು ಬೇಗನೆ ಕಾಣಿಸಿಕೊಳ್ಳುವುದೆಂದು ಕನಸು ಕಂಡವರೂ ಉಂಟು ಆದರೆ ಮನಸು ಅಥವಾ ಬುದ್ಧಿಯಾಗಲಿ, ಶಾರೀರಿಕ ಗುಣಗಳಾಗಲಿ ಮುಂದಿನ ಸಂತಾನಕ್ಕೆ ನಿಶ್ಚಿತವಾಗಿಯೂ ಎವ್ವರ ಮಟ್ಟಿಗೆ ಬರುವುವು ಎಂಬುದರ ಲೆಕ್ಕೆವು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಈ ವಿಷಯದಲ್ಲಿ ಜಾರ್ಜ ಬನಾರ್ಫರ್ ಶಾನ ಒಂದು ಸಂಖಾದ ಸುಪ್ರಸಿದ್ಧವಿದೆ. ಶಾನ ಅದ್ಭುತ ಪ್ರತಿಭೆಗೆ ಮೋಹಿತಳಾದ ಒವ್ರ ಪ್ರೀಂಜರಮಣಿಯ ಆತನಿಗೆ ಕಾಗದ ಬರೆದು ತನ್ನನ್ನು ಮದುವೆಯಾಗಲು ಕೇಳಿಕೊಂಡಳು. ನೀನು ಪ್ರತಿಭಾಶಾಲಿ. ನಾನು ಲೋಕೋಭ್ರಂಶ ಮಂದರಿ. ನಮ್ಮಿಬ್ಬಿರ ಸಮಾಗಮದಿಂದ ಚೆಲುವು ಮತ್ತು ಚೆಡುರು ಒಂದೆಡಿಯಲ್ಲಿ ಮೈಗೊಂಡ ಆದರ್ಶ ಶ್ರೀಷ್ಠಿ ಸಂತಾನವು ಲೋಕಕ್ಕೆ ದೊರೆಯುವುದು. ಶ್ರೀಷ್ಠಿ ಜನಾಂಗದ ಆಗಮನದ ವಿಚಾರದಲ್ಲಿ ಇರುವ ನಿನ್ನ ಕನಸು ನನಸಾದಿ ತೆಂದು ಬಿನ್ನವಿಸಿಕೊಂಡಳು. ಶಾನು ತನ್ನ ಲೋಕವಿಲ್ಕೂಣ ರೀತಿಯಲ್ಲಿ ಅವಳಿಗೆ ಕೊಟ್ಟು ಉತ್ತರವು ಮನ್ಯಾಯವಾಗಿದೆ. ನಿನ್ನ ಬಯಕ್ಕೆಯೇನೇಕೆ

ಸಿ; ಆದರೆ ನನ್ನ ರೂಪವಿಹೀನ ಶರೀರ ಮತ್ತು ನಿನ್ನ ಬುದ್ಧಿ ವಿಚೀನ ತಲೆ ಜೊತೆಗೂಡಿದ ತಿಖವ ಹಾಟ್ಟೆಲ್ಕ್ಕಿಲ್ಲವೆಂದು ಯಾರು ಇರ್ಪಾಡನಚೋದಭಾರ್ಥಿರು? ಗಂಡುಬೆಳ್ಳಿನ ಗುಣವನ್ನಾಗಳ್ಲ ಸುಂದರವೇ ಸೀರಿಗೆಯ್ಲು ಇಂತಹವೇ ಒಂದು ಸೇರಿಷ್ಟೆವೆಂಬ ನಿಶ್ಚಯಿಲ್ಲ. ಅದ್ದು ಬೇತಾದ ಪ್ರಮಾಣದಲ್ಲಿ ಬೆರೆತುಕೊಳ್ಳುವುದು. ಎನ್ನುವ್ಯೇತರ ಪ್ರಾಣಿಗಳಲ್ಲ ತಮಗೆ ಜೀಡವಾದ ಗುಣರೂಪಗಳ ಮರಿಗಳನ್ನು ನಾರೆವರಾಗು ಇನ್ನಾಗಳ ತಳಿ ಬೆಳೆಯದಂತೆ ಮಾಡಲು ಸಾಧ್ಯವಿದೆ ಎಂನೆನ ಕವಾಡದಲ್ಲಿ ಇಡಕ್ಕೆ ಅರ್ಕಾಶವಿಲ್ಲ.

ನುಪ್ಪಿಟಾಜನನಕ್ಕೆ ತಕ್ಕ ಸರೀಂಬ ಕಾರಣಬಂದದಲ್ಲಿ ಆದರ್ಶ ದೀಪಕಕ್ಕೆ ಮತ್ತು ಧೀರ್ಜಕ್ಕೆಯ ಭಿನ್ನಲಂಗಡ ಏಕಡು ಅನಾರುಗಳನ್ನು ಯಾವುದೇ ಪ್ರದೇಶದಿಂದ ಉಂಟಿದೆಯಂದು ಅಂತಹ ಸಂಪಾದಾಭಿರ್ಮಾಲಿಯಾಗ್ನು ಮಾಡಬೇಕೆಂದರೆ, ಎಂಬವನ್ನು ಹೀಗೆ-- ಅಲನ್ ಪ್ರಾರ್ಥಣೆ ಸಂಸ್ಕಾರದಿಗಳು ಈ ಉಗಿಯ ಕ್ರಾಟಿಕ್ ಅಥ ಬರುತ್ತವೆ ಇದು ಏರಿಕಿಂಬಿ ಅಧ್ಯಯನ, ಯಾದುಕಿದ ಕುಂಭಸಂಭವೆ ಮೊಜನೆಯಂದ ಹುಲಿಣ ಕೊಡಬೇಕು ಕೆಲವುಕ್ಕಿಗೆ ರೂಪವಾಗುವಂತಹದೇ ಆದರ್ಶಕ್ಕಾರ್ಥವಾದಿದೆ ಏಕ್ಕಾನವನ್ನು ಪಡೆದು ಅದನ್ನು ಸಭಕ್ಕಾಗಿ ಸಂಗ್ರಹಿಸಿ ಇರಬಿಡುಪ್ರಾಯ, ಆಫುಸಿಕ ಸಂಪನ್ಮೂಲನ ಗಳಿಂದ ಶಕ್ತಿವಾಗಿದೆ. (ಇದೇ ಕ್ರಿಂತಾಗಿ ಕೃತದ್ವಾರಾ ಸಂಪ್ರತಿ, ಇಡಲಾಗುತ್ತದೆ) ಈ ವೀರ್ಯವನ್ನು ತಕ್ಕ ಸ್ವೀಕಾರಿಗೆ ನೀಡಿದಲ್ಲಿ ಇದ್ದ ಸಂಪತ್ತಿಯನ್ನು ಸಹಿಯಾಗುವುದು ಅಸಾಧ್ಯವಾಗಿ. (ಕರ್ತಾರಾತ್ಮಾ ಗಂಭೀರ್ಜಿಕ್ ಸ್ವೀಕ್ಯಾ ಸ್ವಾಧೀಕರಣದಲ್ಲಿ ಅಧಿಕಾರಿ ಪಾತ್ರ, ಇಲ್ಲಿ ಅನ್ನು ಭಾವಿತಾಗಾಡುವ ಅನುಕೂಲತೆಗಳಿಗಳಿಗೆ ಇಧ್ಯಾವಾಗಿದೆ. ಲಂಘಣಿಯ ನಿರ್ದಿಷ್ಟ ಬ್ರಹ್ಮಯಿಂದ ಅಧಿವಾ ಮಾನವ ಉತ್ತರಿಸು ಕಲ್ಪಿತಾಗಿ ಆದರ್ಶ ಕುಂಭಸಂಭವವು ಹನ್ನು ಬೆಳೆಯಿಸುವ ಮುಕ್ತಾಯೋಜನೆಯನ್ನೆಂದು ಇರುವುದೇ ರಾಷ್ಟ್ರೀಯ ಸರಕಾರವು ಇನ್ನು ಮುಂದೆ ಕ್ರೀಕೋಳ್ಜಿಪ್ಪದು ತೀರ ಅಸಂಖ್ಯವಾಗ್ನಿ. ಉದಾತ್ಮಧ್ಯೇಯದತ್ತ ಗಮನಕ್ಕೂ ವಿಜಾರಿಗಳಾದ ಅನೇಕ ಬೆಂಗಳಿಯರು ಲೋಕೋದ್ಧಾರಕಾಗು ಈ ತರನಾದ ತಾಂತ್ರಾನದ ಯಾಜಿಯನ್ನು ಹೊರಲು

ಸ್ವಾರ್ಥತ್ವಾಗ ಪೂರ್ವ ಕ ವಾಗಿ ಸಿದ್ಧರಾಗಲುಬಹುದು. ಮಾನವ ಸಮಾಜದ ಪ್ರಗತಿಗಾಗಿ ಹೆರಿಗೇ ಕಷ್ಟಗಳನ್ನು ಅನಂದದಿಂದ ಸ್ವಾಗತಿಸಲು ಮುಂದೆ ಬಂದ ತ್ಯಾಗವೀರ ಮಹಿಳೆಯರಿಗೆ ರಾಷ್ಟ್ರೀಯ ಸರಕಾರವು ಶಿಶು ಸಂಗೋಪನದ ಎಲ್ಲ ಬಗೆಯು ಸೌಕರ್ಯಗಳನ್ನು ಒದಗಿಸಿಕೊಡಬಹುದು. ಈ ಬಗೆಯಾಗಿ ಶ್ರೀನೃತಿ ಮಾನವಸಮಾಜವೇದದು ಸಿಮಾರ್ಚಣವಾಗುವುದು ಅಶಕ್ಯವೇ? ಆದರೆ ಇಲ್ಲಿ ಎರಡು ಬಗೆಯ ಸಂದೇಹಗಳು ತಲೆಮೋರುತ್ತವೆ. ವಿಶ್ವಾತ ಪ್ರಾಣಶಾಸ್ತ್ರಜ್ಞರಾದ ಜೆ. ಬಿ ಎಸ್. ಹಾಲ್ಡೆನ ನೋದಲಾದವರ ಸಂತೋಧನೆಯಿಂದ ಒಂದೇ ಬಗೆಯ ಪ್ರಾಣವರ್ಗದಲ್ಲಿ ಜನ್ಮಿದೊಡನೆಯೆ ಕೆಲವೊಂದು ವ್ಯತ್ಯಾಸಗಳು ಹುಟ್ಟಿಕೊಂಡು ಬರುತ್ತವೆಂದು ಸಿದ್ಧವಾಗಿದೆ; ಮಾನವರ ಜೀವತಕ್ಕಿಂತು ಮಾಲಭೂತ ಯೋಜ್ಯತ್ವೀಯ ಸರಿಸಮಾನವಾಗಿದೆ; ಎಂದು ತಾತ್ತ್ವಿಕವಾಗಿ ಗ್ರಹಿಸಿದರೂ, ಸಂಸಾರದಲ್ಲಿ ಅದು (ಜೀವವು) ವ್ಯಕ್ತವಾಗುವಾಗ ಆದಕ್ಕೆ ಇಲವು ಆಡಿತದಿಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ ಎಷ್ಟೇ ಆದರ್ಶದೇಹವೆಂದರೂ ಆವರವರ ತಾಯ್ತಿಂದಿಗಳ ಭಿನ್ನಭಿನ್ನ ಅನುವಂಶಿಕ ಸಂಸ್ಕಾರಗಳು ವ್ಯಕ್ತಿವ್ಯಕ್ತಿಗಳಲ್ಲಿ ಅಸಮಾನತೆಗೆ ಜನ್ಮಿಸೋಡುತ್ತವೆ. ಎಲ್ಲರ ಅನುವಂಶಿಕ ಸಂಸ್ಕಾರಗಳು ಒಂದೇ ಕೆರನಾಡುವು ಇಂದಿರುವದರಿಂದ, ಇರುವುದು ಅಶಕ್ಯವಾಗಿರುವುದರಿಂದ ವ್ಯಕ್ತಿವ್ಯಕ್ತಿಗಳಲ್ಲಿರುವ ತಾರತಮ್ಯವು ಎಂದೂ ಸಮಾಲ ನಾಶವಾಗಲಾರದು ರೂಪ-ಗುಣ-ಬುದ್ಧಿಗಳಲ್ಲಿ ಸಮತಾವಾದವು ಡಾನೆ ಕ್ರಿಗ್ ಯೂಎಟನವೇ ಸರಿ ಯಾವುದೂ ಒಂದು ಚುಚ್ಚುಮಾಡಿಸಿಂದ ಎಲ್ಲರಿಗೂ ಸಮಾನರೂಪ ಗುಣ-ಬುದ್ಧಿಗಳು ಪ್ರಾಪ್ತವಾಗುವಂತಹ ಓವಧಿಯು ಸಿದ್ಧವಾಯ್ತಿಂದು ಒಂದರಗಳಿಗೆ ಕಲ್ಪಿಸುವ. ಸ್ವಾರ್ಥವೇ ಲೋಕದ ಮಾಲಸ್ವಾಧಾವವೆಂಬ ತತ್ವಜ್ಞಾನವು ಉಂಟಾಗಿ ಇನ್ನೊಂದು ದಿಕ್ಕಿಸಿಂದ ಶ್ರೀನೃತಕ್ಕಿಂತು ದೋಸ ಜನಾಂಗದಿಂದ ಲೋಕವಿಕಾಸದ ದಾರಿ ಸುಕರವಾಗಲಾರದು.

ಇತಹಾಸ-ಧೂಗೋಲ ಶಾಸ್ತ್ರದ ಸಂತೋಧಕರಿಂದ ತಾರತಮ್ಯವಾದಕ್ಕೆ ಶಾಸ್ತ್ರೀಯ ಸ್ವರೂಪವು ಪ್ರಾಪ್ತವಾಗಿ ಇನ್ನೊಂದು ದಿಕ್ಕಿಸಿಂದ ಶ್ರೀನೃತಜನಾಂಗದ ವಿಚಾರಕ್ಕೆ ಪುಷ್ಟಿದೋರಿತತು ಅಲ್ಲದ್ದೀಯ ಹೆವಾಮಾನ

ಭೂಗುಣಕ್ಕೆ ಅನುಸರಿಸಿ ಒಂದೊಂದೆಡೆಯ ಪ್ರಾಣೀವನಸ್ಪತಿಗಳ ರಚನೆ ಯಿರುತ್ತದೆ ಮಾನವ ಪ್ರಾಣಿಯೂ ಸೃಷ್ಟಿಯ ಅಂಗ. ಆದುದರಿಂದ ಒಂದೊಂದು ಪ್ರದೇಶದ ಜನಾಂಗಗಳ ಗುಣಸ್ವಭಾವಗಳು ಅಲ್ಲಿಯ ವಾತಾವರಣ ಅಕಾರಾದಿಗಳಿಂದ ನಿಶ್ಚಯವಾಗಿಬಿಡುತ್ತವೆ. ತಂತ್ರಜ್ಞಾನದ ಬಿಳಿಯ ಜನಾಂಗವು ಪ್ರಾಣ ಕಾಗೂ ಬಲಿವು; ಸೇಕೆನಾಡಿನವರು ಕರಿಯರು; ಕುಳ್ಳರು; ಕಿರುಕುಳರು. ಇವರ ದೇಹದಂತೆ ಮನಸೂ ಬುದ್ಧಿಯೂ ದುರ್ಭಲ... .... ; ಎಂಬೀ ವಿಚಾರಗಳ ಗಾಳಿಯೆದ್ದಿತು. ಹೊಸ ಬಗೆಯ ದೈವವಾದವು ಲೋಕವನ್ನು ಆವರಿಸಿ, ಬಿಳಿಯರ ಹುಮ್ಕಿನ ಹಿಗ್ಗಿಗೆ ಕಾರಣ ವಾಯ್ಸು. ಬಿಳಿಯರಲ್ಲಿದವರಲ್ಲಿ ನಿರಾತೆ ನಿರುತ್ತಾದವನ್ನು ಹುಟ್ಟಿಸಿತು. ಮಾನವ ಜನಾಂಗದ ವಿಕಾಸ ಎಂಬುದರ ಆರ್ಥಿಕ ಬಿಳಿಯರ ಏಳ್ಳಿ, ಎಂಬ ಗ್ರಹಿಕೆಯು ವ್ಯಾಪಿಸಿತು.

“ಸಾಕ್ಷಾತ್ ಶ್ರೀವಿಷ್ಣುವಿನ ಆವತಾರನೆನ್ನಿಸಿದ ಶ್ರೀರಾಮಚಂದ್ರನಿಗೆ ಸೀತೆಯನ್ನು ಮರಳ ಪಡೆವಲ್ಲಿ ಕಷಿಕುಲವು ನೇರವಾಯ್ತು ಶ್ರೀ ಭಗವಂತನ ಕೃಪೆಗೆ ಪಾತ್ರರಾದ ಮಾನವರಿಗೆ ಲೋಕವನಾ, ಈನ ವರವನ್ನು ಶ್ರೀರಾಮ ಚಂದ್ರನು ಅನುಗ್ರಹಿಸಿದನು ಬ್ರಿಟಿಂಗೆ (ಬಿಳಿಯರಿಗೆ) ಭಾರತದ ಒಡೆತನವು ಈ ಕಾರಣದಿಂದಲೇ ದೊರೆತಿದೆ;” ಎಂದು ಹೇಳಬ ಭವಿಷ್ಯೋತ್ತರ ಪುರಾಣದ ವಾಕ್ಯಗಳೂ ಬೆಳಕಿಗೆ ಬಂದವು! ಶ್ರೀಕಾಲದತ್ತಿಗಳೂ ಅವರೊಕ್ಕೆಜ್ಞಾನಿಗಳೂ ಆದ ಭಾರತೀಯ ಮುಖಿವರರಿಂದ ಬಂದ ವೇದ-ಪುರಾಣಾದಿಗಳಲ್ಲಿಯುರೋಪ, ಆಮೇರಿಕೆಯು ನಾಡಿದ ಮತ್ತು ಮಾಡುವ ಯಾವುದೇ ಬಗೆಯ ಸಂಶೋಧನ ಹೊಸ ವಿಚಾರ ತತ್ವಗಳಿಗೆ ಆಧಾರವು ದೊರೆಯಿದೆ ಇರುವ ಸಂಭವವೇ ಇಲ್ಲ ಕೆಲವಕ್ಕೆ ಆಧಾರ ಇನ್ನೂ ದೊರೆತಿಲ್ಲವಾದರೆ ಅದು ನಮ್ಮ ಜನಗಳ ಅಜ್ಞಾನ ಆಧವಾ ‘ಅನಂತಾವೈವೇದಾಃ;’ ಕೆಲವು ವೇದಗಳು ಕಳೆದುಹೊಗಿವೆ. ಅವು ಬಿಳಿಯರಿಗೆ ದೊರೆತರಿಕ್ಕೆ ಸಾಕು. ಇಲ್ಲವಾದರೆ ಆವರ ಜ್ಞಾನವು ಇಷ್ಟ ಅಭಿವೃದ್ಧಿಹೊಂದುತ್ತಿದ್ದಿಲ್ಲ. ಪುರಾಣ ಸತ್ಯವನ್ನು ಆಕಲನಮಾಡಿ ಸಾಕ್ಷಾತ್ಕಾರಿಸಿ ಕೊಂಬುವ ಸಾಮಧ್ಯವುಳ್ಳ ಆವರಿಪೂರಣ ಯುಗದಲ್ಲಿ ನಮ್ಮ ಆಗ್ರಂಥಗಳು ನಿಮಾಣವಾಗಿವೆ. ಕೃತಯುಗದ ಅಂತಹ ಆ ಪುರಾಣ ಜ್ಞಾನಿಗಳಾದ

ಮಹಿಳಾ ಕುಲ ಹಿಂದೆ ಅಗಿಲ್ಲ; ಮುಂದೆ ಆಗುವಂತಿಲ್ಲ; ಎಂಬ ಇನ್ನೊಂದು ಬಗೆಯ ಜನಾಂಗವಾದ, ನಾನವರ ಪರಿಣತ ಸ್ಥಿತಿಯ ಗ್ರಹಿಕೆಯು ಹಿಂದೂ ದೇಶದಲ್ಲಿ ತಲೈತಲಾಂತರಗಳಿಂದ ಸಾಗಬಂದುದು ಗೋಚರವಾಗುತ್ತದೆ. ಈ ಗೋಪ್ಯ ನೇಮುಗ್ರೀಯ ಪಾರತಂತ್ರದ ಫೋರವಾದ ಅಂಥಃ ಕಾರದೋಽಗಂಡ ದಾರಿ ಸಾಗುವಾಗ ಭಾರತೀಯರಿಗೆ ಸ್ವತ್ಸ್ವವನ್ನು ಕಾಯ್ದು ಕೊಳ್ಳಲು ಉಪಯುಕ್ತವಾದುದೂ ನಿಜ. ಈ ಪ್ರಕಾರದ ಆತ್ಮವಿಶ್ವಾಸದ ಹುಳ್ಳು ಇದ್ದಿಲ್ಲವಾಗಿದ್ದರೆ ಮಹಿಳೆಯರ ಆಫಾತಕ್ಕೆ ಒಳಗಾಗಿ ಅಂತಹ ಭಯಾನಕ ಸಂಕಟಕ್ಕೆಡಾದ ಹಿಂದುತ್ತವು ಇಂದು ಜೀವದಿಂದ ಉಳಿಯುತ್ತಿದ್ದಿಲ್ಲ ಏಪ್ರಿಲರ ಆದ್ವೇಕದಲ್ಲಿ ಪಾಕ್ಷಿವಾತ್ಯ ಸಂಖ್ಯೆಯು ಆಕಾರದಿಂದ ಶೂರಣ ಬಗ್ಗೆದರಲು ಜನದೋಳಿನ ಈ ಬಗೆಯ ನೆಚ್ಚಿಕೆಯೇ ಮುಖ್ಯ ಕಾರಣ.

ಈ ಸರೀಗೆ ವಿವರಿಸಿದ ವೇಗಿಗೆ ಲೋಕದಲ್ಲಿ ಪ್ರಗತಿವಾದದ ಕ್ಷಯೆ ಪ್ರತಿಕ್ರಿಯೆಗಳು ನಡೆದಿರಲು, ಧ್ಯಾನಾಸ್ಥಿಯನ್ನರು ತಮ್ಮ ರೀತಿಯಲ್ಲಿ ಈ ವಿಚಾರದ ಬೇಕಿರುತ್ತಿರುತ್ತಾರೆ ತಮ್ಮ ಒಂದು ರೂಪಕೆಯನ್ನು ಸ್ಥಾಪಿಸಿರು. ನಾನವರ ಪ್ರಗತಿಯ ಇನ್ನು ಮುಂದಿನ ಫಟ್ಟವಂದರೆ, ದೇವಮಾನವ ಸಮಾಜದ ಉದಯ, ಎಂದು ಆಯಾಸಿಬೆಂಟಮ್ಮನವರು ತಮ್ಮ ದಿವ್ಯ ಸಂದೇಹವನ್ನು ಅರುಹಿದರು. ಮಹಿಳಾ ಅವತಾರವಾಗಲಿದೆ. ಮೈತ್ರೀಯ ಮನ್ಮಿಯಾ ಕೃಷ್ಣಮೂರ್ತಿಯೆಂಬ ಬಾಲಕನಲ್ಲಿ ಪ್ರವೇಶಿಸಲಿದ್ದಾನೆ. ಈ ಬಾಲಕನೇ ಸಕ್ಷಿಪ್ತಪ್ರಾರ್ಥನಾಗಿ ನಾಳಿನ ಯುಗದ ನೇತಾರನಾಗುವನೆಂದು ಸಾರಿದರು. ಲೋಕವು ಕೃಷ್ಣಮೂರ್ತಿಯ ದಿವಾಯಾಗಮನವನ್ನು ಉತ್ಸುಕತೆಯಿಂದ ಎದುರು ಸೋಡಲಾರಂಭಿಸಿತ್ತೇ. ಸತ್ಯದ ಸಾಕ್ಷಾತ್ಕಾರವನು ಹಡೆವ ದೇವಮಾನವರ ಸಂಘ ನಿರ್ವಾಣದ ಶೂರಣ ಗಿಡ್ಡತೆಯೂ ಆಯ್ದು. ಆದರೆ ಕೃಷ್ಣಮೂರ್ತಿಯಾದರು ಮುಂದೆ ತಮ್ಮ ಅನೋಫ್ರ ವಿಚಾರದಿಂದ ಮಾಡಿದ ಪವಾಡನೇ ಬೇರೆ! ಲಕ್ಷ್ಮಾವಧಿ ರೂಪಾಯಿಗಳ ವಾಣಿಕ ಉಪನ್ಯಾಸರು ಆಸ್ತಿಯ ವೈಭವವನ್ನೂ ಯುರೋಪ, ಆಮೇರಿಕಾ, ಆಸ್ಟ್ರೇಲಿಯಾದಿ ದೇಶಗಳ ಮಾತ್ರ ದೇಶದ ಮತ್ತಾ ಮತ್ತಾ ವ್ಯಕ್ತಿಗಳಿಂದ ಶಿವ ರಿಂದು ದೂರೆಯುತ್ತಿದ್ದ ಪಾದಸೇವೆಯ ಸೌಭಾಗ್ಯವನ್ನು ಕಾಲಕಸಕ್ಕಿಂತ

డిమేయింబంతి ఎల్లదక్కు త్యాగకర్తవన్ను బరిదుకొట్టిరు. సత్యదుత్తిగెయిం ఒందు వ్యక్తిగే దొరితిదే, ఒందు వ్యక్తియే కైగే నిక్కిదే మీందు బగేయువుదు సత్యద అపలాప; సత్యద అపమాన. యావు ప్రశ్నద ప్రశ్నవాతవు సత్యకై ఇల్ల వ్యక్తిగళు తమ్మ పరిశుమింద దొ సత్యద అనుసంధానదల్లిద్దు అదన్న అరుతుకొళ్ళులు సాధన ప్రశ్నిసచేికల్లివే అదక్కాగి ప్రశ్న-పంథగణన్న కట్టువుదెందరే సత్యదింద మార జోరటింతియే సరి శ్రీకృష్ణజియవరు ఈ తేరనాగి తమ్మ శభిప్రాయివన్న లోకద ముందట్టి, డా. బేసింపునవరు కొళకు కూకిద శక్కదశింగా, ఆగామి దేవనానవర సంఘవన్న ఉణ్ణిచిట్టిరు. అథవా ఆవరింద తాన్న ముక్కరాదరిందరూ సరి.

ఇయాశఫియివరింద జాలనే దొరితు బళిక ఆధ్యక్షే నీంత నీఎనానవర ఉదయద విచారమై, ముంది శ్రీ ఆరవిందరల్లి ప్రకమసేందు వితేష రీతియల్లి ఆభివ్యక్తవాగిదే ఇస్మే ఆల్ల. యురోపదల్లి తలేదొరిద మానవ వికాసద అనేఇ విచారప్రణాలి గళన్ను శ్రీ ఆరవిందరు తమ్మ లేఖనగళల్లి బళిషిద్దుంటు. గంభీర రాష్ట్రియ ఆందోలనద కాలక్షే శ్రీ ఆరవిందరై, 'కమియోగి' ఎంబ వ-రపటికేయ సంపాదకరాగద్దరు. ఆగన చళవళ యాల్ల బంగాళ ప్రాంతమై ఆగ్రస్త్యానదల్లిత్తు. బంగాళదిందలే ఖారతక్కే స్వరాచ్ఛవి దొరియతక్కుదెందు దేవర సంకల్పవిదే ఎందు శ్రీ ఆరవిందరు ఒందు స్వభిక్షదాయిక ప్రజోడక లేఖన దల్లి హేఽదారి! 'ఖారతీయారిందలే మానవ కుటుంబద ఉదార; క్షిండూ సంస్కృతియు జగత్తినల్లి శ్రీష్టి; ఇదర ప్రసారదిందలే లోకదల్ల రాంతి ముఖువు బందితు;' ఈ తేరనాద ఉద్వారగళు అనేకం బాయల్లి ఆగ కేళబరుత్తువే. ఇవైలువు జనాంగద మేల్కొయ హేమ్మియ మాతుగళు. జనుస్సియ కేగేలూన విచారక్కు ఇట్లియ ఆధునిక తత్త్వజ్ఞ బేసిదిట్టొ కోజె ఎంబాతన విచారక్కు హోరవలయదల్లి శోభలవాద హోలికేయిదే. ఆదరూ కొర్కెచేయ

ಮಂಗಳ ಕುಲ ಹಿಂದೆ ಅಗಿಲ್ಲ; ಮುಂದೆ ಅಗುವಂತಿಲ್ಲ; ಎಂಬ ಇನ್ನೊಂದು ಬಗೆಯ ಜನಾಂಗವಾದ, ಮಾನವರ ಪರಿಣತ ಸ್ಥಿತಿಯ ಗ್ರಹಿಕೆಯು ಹಿಂದೂ ದೇಶದಲ್ಲಿ ತಲೆತಲಾಂತರಗಳಿಂದ ಸಾಗಿಬಂದುದು ಗೋಚರವಾಗುತ್ತದೆ. ಈ ಬಗೆಯ ನೇಮ್ಮುಗೆಯು ಪಾರತಂತ್ರದ ಫೋರವಾದ ಅಂಥಃ ಕಾರದೋಷಗಂಡ ದಾರಿ ಸಾಗುವಾಗ ಭಾರತೀಯರಿಗೆ ಸ್ವತ್ಸ್ವವನ್ನು ಕಾಯ್ದು ಕೊಳ್ಳಲು ಉಪಯುಕ್ತವಾದುದೂ ಸಿಜ. ಈ ಪ್ರಕಾರದ ಆತ್ಮವಿಶ್ವಾಸದ ಹುಳ್ಳು ಇದ್ದಿಲ್ಲವಾಗಿದ್ದರೆ ಮಹಮ್ಮದೀಯರ ಆಫಾತಕ್ಕೆ ಒಳಗಾಗಿ ಅಂತಹ ಭಯಾನಕ ಸಂಕಟಕ್ಕೆ ದಾದ ಹಿಂದುತ್ತವು ಇಂದು ಜೀವದಿಂದ ಉಳಿಯುತ್ತಿದ್ದಿಲ್ಲ ಏಬಿಂದೆ ಅದೇಕಡ್ಡಿ ವಾಟ್‌ಮಾತ್ರೆ ಸಂಸ್ಕೃತಿಯ ಆಕರ್ಷಣಾಕ್ಷರಣ ಬಗ್ಗೆ ದಿರಲು ಜನದೋಷಗಿನ ಈ ಬಗೆಯ ನೆಚ್ಚಿಕೆಯೇ ಮುಖ್ಯ ಕಾರಣ.

ಈ ಸರೀಗೆ ವರ್ಣಿಸಿದ ಹೇಗೆಗೆ ಲೋಕದಲ್ಲಿ ಪ್ರಗತಿವಾದದ ಕ್ಷಯೆ ಪ್ರತಿಕ್ರಿಯೆಗಳು ನಡೆದಿರಲು, ಧಯಾಸಫಿಯರು ತಮ್ಮ ರೀತಿಯಲ್ಲಿ ಈ ವಿಚಾರದ ಬೇಕೆವಳಿಗೆಗೆ ತಮ್ಮ ಒಂದು ರಾಣಿಕೆಯನ್ನು ಸ್ಥಾನಿಸಿರು. ಮಾನವರ ಪ್ರಗತಿಯ ಇನ್ನು ಮುಂದಿನ ಫಟ್ಟವಂದರೆ, ದೇವಮಾನವ ಸಮಾಜದ ಉದಯ, ಎಂದು ಆಯಾಸಿಸಿಸಂಟಮ್ಮನವರು ತಮ್ಮ ದಿವ್ಯ ಸಂದೇಹವನ್ನು ಅರುಹಿದರು. ಮಂಗಳ ಅವತಾರವಾಗಲಿದೆ. ಮೈತ್ರೀಯ ಮುನಿಯು ಕೃಷ್ಣಮೂರ್ತಿಯೆಂಬ ಬಾಲಕನಲ್ಲಿ ಪ್ರವೇಶಿಸಲಿದ್ದಾನೆ. ಈ ಬಾಲಕನೇ ಸತ್ಯಾದೃಷ್ಟಾರನಾಗಿ ನಾಳಿನ ಯುಗದ ನೇತಾರನಾಗುವನೆಂದು ಸಾರಿದರು. ಲೋಕವು ಕೃಷ್ಣಮೂರ್ತಿಯ ದಿವ್ಯಾಗಮನವನ್ನು ಉತ್ಸುಕತೆಯಿಂದ ಎದುರು ಸೋಡಲಾರಂಭಿಸಿತ್ತೇ. ಸತ್ಯದ ಸಾಕ್ಷಾತ್ಕಾರವನ್ನು ಪಡೆವ ದೇವಮಾನವರ ಸಂಘ ನಿರ್ವಾರಣದ ಶೂರ್ವ ಸಿದ್ಧತೆಯೂ ಅಯ್ಯು. ಆದರೆ ಕೃಷ್ಣಮೂರ್ತಿಯವರು ಮುಂದೆ ತಮ್ಮ ಅನೋಫ್ರ ವಿಚಾರಿಂದ ಮಾಡಿದ ಪವಾಡವೇ ಬೇರೆ! ಲಕ್ಷ್ಮಾವಧಿ ರೂಪಾಯಿಗಳ ವಾಷಿಂ ಖಾತ್ರನ್ನುಬಿಡುಪ ಆಸ್ತಿಯ ವೈಭವವನ್ನೂ ಯುರೋಪ, ಆಮೇರಿಕಾ, ಆಸ್ಟ್ರೇಲಿಯಾದ ಹಂಡ್‌ಮಾತ್ರೆ ದೇಶದ ಮತ್ತಾ ಮತ್ತಾ ವ್ಯಕ್ತಿಗಳಿಂದ ಶಿವ್ಯ ರೆಂದು ಮೊರೆಯುತ್ತಿದ್ದ ಪಾದಸೇವೆಯ ಸೌಭಾಗ್ಯವನ್ನೂ ಕಾಲಕಸಕ್ಕಿಂತ

ಕೆಡಿಮೆಯೆಂಬಂತೆ ಎಲ್ಲದಕ್ಕೂ ತ್ಯಾಗಕ್ಕುವನ್ನು ಬರೆದುಕೊಟ್ಟಿರು. ಸತ್ಯದ ಗುತ್ತಿಗೆಯು ಒಂದು ವ್ಯಕ್ತಿಗೆ ದೊರೆತಿದೆ, ಒಂದು ವ್ಯಕ್ತಿಯ ಕೈಗೆ ನಿಕ್ಕಿದೆ ಯೆಂದು ಬಗೆಯುವುದು ಸತ್ಯದ ಅವಲಾಪ; ಸತ್ಯದ ಅವಮಾನ. ಯಾವ ಪಕ್ಕದ ಪಕ್ಕಪಾತವೂ ಸತ್ಯಕ್ಕೆ ಇಲ್ಲ ವ್ಯಕ್ತಿಗಳು ತಮ್ಮ ಪರಿಶ್ರಮದಿಂದ ಸದಾ ಸತ್ಯದ ಅನುಸಂಧಾನದಲ್ಲಿದ್ದ ಅದನ್ನು ಅರುತುಕೊಳ್ಳಲು ಸಾಧನ ನಡೆಸಬೇಕಿಲ್ಲವೆ ಅದಕ್ಕಾಗಿ ಪಕ್ಕ-ಪಂಥಗಳನ್ನು ಕಟ್ಟಿಪುದೆಂದರೆ ಸತ್ಯದಿಂದ ದೂರ ಹೊರಟಂತೆಯೆ ಸರಿ ಶ್ರೀಕೃಷ್ಣಜೀಯವರು ಈ ಶೈರನಾಗಿ ತಮ್ಮ ಅಭಿಪ್ರಾಯವನ್ನು ಲೋಕದ ಮುಂದಿಟ್ಟು, ಡಾ. ಬೆಸೆಂಟ್‌ಮ್ಯಾನವರು ಹೊಳಹು ಹಾಕಿದ ಸತ್ಯದಶಿರ್ಗ, ಆಗಾಮಿ ದೇವನಾನವರ ಸಂಘವನ್ನು ನಿಲ್ಲಿಸಿಬಿಟ್ಟಿರು. ಅಥವಾ ಅವರಿಂದ ತಾವು ಮುಕ್ತರಾದರೆಂದರೂ ಸರಿ.

ಇಯಾಃಫಿಯವರಿಂದ ಚಾಲನೆ ದೊರೆತು ಬಳಿಕ ಅಧಕ್ಕೆ ನಿಂತ ದೇವನಾನವರ ಉದಯದ ವಿಚಾರವು, ಮುಂದೆ ಶ್ರೀ ಅರವಿಂದರಲ್ಲಿ ಪ್ರಕರಣಗೊಂಡು ವಿಶೇಷ ರೀತಿಯಲ್ಲಿ ಅಭಿವೃತ್ತವಾಗಿದೆ ಇಸ್ತೇ ಅಲ್ಲ. ಯಂತ್ರೋವದಲ್ಲಿ ತಲೆದೊರಿದ ಮಾನವ ವಿಕಾಸದ ಅನೇಕ ವಿಚಾರಪ್ರಕಾಲಿಗಳನ್ನೂ ಶ್ರೀ ಅರವಿಂದರು ತಮ್ಮ ಲೇಖನಗಳಲ್ಲಿ ಬಳಸಿದ್ದುಂಟು. ೮೦೪-೯ರ ರಾಷ್ಟ್ರೀಯ ಆಂದೋಲನದ ಕಾಲಕ್ಕೆ ಶ್ರೀ ಅರವಿಂದರೇ ‘ಕರ್ಮಯೋಗಿ’ ಎಂಬ ವಾರದಶರೀರಕ್ಕೆಯ ಸಂಪಾದಕರಾಗಿದ್ದರು. ಆಗಿನ ಚೆಳವಳಯಲ್ಲಿ ಒಂಗಾಕ ಪ್ರಾಂತವು ಅಗ್ರಸ್ಥಾನದಲ್ಲಿತ್ತು. ಒಂಗಾಕದಿಂದಲೇ ಭಾರತಕ್ಕ ಸ್ವರಾಜ್ಯವು ದೊರೆಯತಕ್ಕುದೆಂದು ದೇವರ ಸಂಕಲ್ಪವಿದೆ ಎಂದು ಶ್ರೀ ಅರವಿಂದರು ಒಂದು ಸ್ವಾತಿತ್ವದಾಯಕ ಪ್ರಚೋದಕ ಲೇಖನದಲ್ಲಿ ಹೇಳಿದ್ದಾರೆ! ‘ಭಾರತೀಯರಿಂದಲೇ ಮಾನವ ಕುಟುಂಬದ ಉದಾರ; ಹೀಡೂ ಸಂಸ್ಕೃತಿಯು ಜಗತ್ತಿನಲ್ಲಿ ಶ್ರೀನೃತಿ; ಇದರ ಪ್ರಸಾರದಿಂದಲೇ ಲೋಕದಲ್ಲಿ ಶಾಂತಿ ಸುಖವು ಬಂದಿರುತ್ತಾನೆ’ ಈ ಶೈರನಾದ ಉದ್ದಾರಗಳು ಅನೇಕರ ಬಾಯಲ್ಲಿ ಆಗ ಕೇಳಬರುತ್ತವೆ. ಇವೆಲ್ಲವೂ ಜನಾಂಗದ ಮೇಲ್ಮೈಯ ಹೆಮ್ಮೆಯ ಮಾತುಗಳು. ಜರ್ಮನಿಯ ಕೇಗೆಲ್‌ನ ವಿಚಾರಕ್ಕೂ ಇಟ್ಲಿಯ ಆಧುನಿಕ ಶಿಕ್ಷಣ ಬೆಸೆಂಟ್‌ಮ್ಯಾನ ಕೊಜಿ ಎಂಬಾತನ ವಿಚಾರಕ್ಕೂ ಹೊರವಲಯದಲ್ಲಿ ಸ್ಥಾಲವಾದ ಹೋಲಿಕೆಯಿದೆ. ಆದರೂ ಕೊರ್ಚೆಯ

ಪ್ರತಿಪಾದನಾಪದ್ಧತಿಯು ನಿಣಿ ಯಾಕೈ ಬಂದ ೧೧ತಿ ಬೇರೆ ಶ್ರೀ ಅರವಿಂದರು ತಮ್ಮ ತತ್ವಜ್ಞಾನದಲ್ಲಿ ಹೆಗೆಲ್ಲಾಗಿಂದ ಕ್ಷೇಂಜಿಯ ವರೀಗಿನ ಎಲ್ಲವಿಚಾರಗಳನ್ನೂ ಅಳವಡಿಸಿಕೊಂಡಿದ್ದಾರೆ.

ವಿಕಾಷನೇ ವಿಶ್ವದ ಗುರಿ ವ್ಯಕ್ತಿಯ ಇಚ್ಛೆ ಇರಲಿ, ಇಲ್ಲದಿರಲಿ; ಈಶವೇರಣೆಯಿಂದ ವಿಶ್ವವಿಕಾಷವು ಅವಾಹನವಾಗಿ ನಡೆದಿದೆ ಮುಂದೆಯೂ ನಡೆಯುವುದು. ಇದನ್ನೀರಲು ವ್ಯಕ್ತಿಯಾಗಿ ಸ್ವಯಂಪ್ರಜ್ಞ ಯಾಂದ ವಿಶ್ವಸಂಚಾಲಕ ಶಕ್ತಿಯ ಗುರಿಗೆ ಪ್ರೋಫೆಕ್ಟಿವಾಗಿ ತನ್ನ ನಡೆವಳಿಯನ್ನು ತಿದಿಯೊಂದರೆ ಸರಿ ಅದುವೇ ಯೋಗ್ಯವೆನಿಸುವುದು ಇದಕ್ಕೆ ವಿವರಿತವಾಗಿ ನಡೆದರೆ ಅವನು ತನಿಗೆ ಕಾರಣನಾಗುವನು ವಿಶ್ವಶಕ್ತಿಯು ಒತ್ತಾಯಿದಂದ ಆವನನ್ನು ಶಿಕ್ಷಿಸಿ ದಾರಿಗೆ ತರುವುದೆಂದು ಶ್ರೀ ಅರವಿಂದರ ಅಭಿಪ್ರಾಯ. ವಿಕಾಷ ಕ್ರಮದಲ್ಲಿ ಮಾನವನು ಬಾಧಿತ ಯಾತಳಿಗೆ ಬಂದು ನೀಂತಿದ್ದಾನೆ ಬಾಧಿತ ಯಾಗ್ರಥಕ್ಕರಣತೀರ್ಥ. ಸರ್ಕ್ಯೇಜ್‌ನಕ್ಕೆ ನಿರುಪಯುಕ್ತ. ವ್ಯವಸಾಯಾತ್ಮಕಾಬೃದ್ಧಿಯ ಆಚೆಗೆ ಅತಿಂದ್ರಿಯ ಶಕ್ತಿಯಾದೆ ಅದನ್ನು ಪಡೆದುಕೊಂಡರೆ ಅಂತರ್ಜಾಲ ನದಿಂದ ಸತ್ಯವನ್ನು ಪ್ರತ್ಯೇಕ ಶಾಖೆಯ ಸಾಮರ್ಥ್ಯವನ್ಂಟಾಗುವುದು. ಹಿಂದಿನ ಪುಷ್ಟಿಗಳಲ್ಲಿ ಈ ಶಕ್ತಿಯಿತ್ತು ಅದು ಕ್ರಾಟಿತ್ತಾಗಿ ಕೆಲವರಿಗೆ ಮಾತ್ರ ಉಭಿಸಿತ್ತು. ಮಾನವ ವಿಕಾಷವು ದೈವಿ ಸಂಕಲ್ಪ. ಅದಕ್ಕನುಸರಿಸಿ ಮಾನವಲೋಕದ ಕ್ಷೀತಿಜದ ಮೇಲೆ ಇದೀಗ ಅದು ಮೂಡಿ ಏನಾಗಲಾರಂಭಿಸಿದೆ. ಅದನ್ನು ಲೋಕಲ್ಯಾಜಿಕಾಗಿ ಭೂಮಿಗೆ ತಂದು ಮಾನವರಲ್ಲಿ ಸ್ಥಿರವಾಗಿ ನಿಲ್ಲಿವಂತೆ ಮಾಡುವುದೇ ತಮ್ಮ ತಪಸ್ಸಿನ ಧೈರ್ಯ; ಎಂದು ಶ್ರೀ ಅರವಿಂದರೂ ಅವರ ಪರವಾಗಿ ಅವರ ಕಲವು ಶಿವ್ಯರೂ ಸಾರುತ್ತಲಿದ್ದಾರೆ.

ಸಮಾಜವಿಕಾಷ ವೀವಾಂಸೆಯನ್ನು ಕುರಿತು ಶ್ರೀ ಅರವಿಂದರು ಆರ್ಥಿಕದಲ್ಲಿ ಬಂದು ಲೇಖಮಾಲೆ ಯಾನ್ನು ಬರೆದಿದ್ದಾರೆ ಅದರಲ್ಲಿ ಸ್ವೀಂಗ್ಲರನ ಪ್ರತಿಪಾದನೆಯ ಅಗಾಧತೆ ಅಥವಾ ವಿವಿಧತೆಯು ಇಲ್ಲವಾದರೂ ಭಾರತೀಯತ್ವದ ಅಭಿಮಾನದಿಂದ ನಮ್ಮ ಪೂರ್ವಜರ ವಿಚಾರಗಳನ್ನು ಅಧ್ಯಾತ್ಮರೀತಿಯಿಂದ ಪುಸ್ತಕರಿ, ಕೌಶಲ್ಯದಿಂದ ಅವುಗಳ ಸಮರ್ಪಕತೆಯನು

ಸಿದ್ಧಪಡಿಸಿದ್ದ ಆರ್ಥಿಕೋಳಗಿನ ಈ ಬಗೆಯ ವಿಚಾರಗಳು ಹಿಂದಿರೀಯರಿಗೆ ವಿಶೇಷ ಸತ್ಯವೇನಿಸುವಂತಿನೆ ಜಾಗಾದರೆ ಸತ್ಯದಿಷ್ಟ ಹಿಂದಿರೀಯರ ಸತ್ಯ-ಯುರೋಪಿಯರ ಸತ್ಯ ಎಂದು ಮುಂತಾಗಿ ಜಾತಿ-ಮತ-ದೇಶಗಳಿಗೊಂದೊಂದು ಸತ್ಯವು ಬೇರೆಬೇರೆಯುಂಟಿ?

ಕಳೆದ ಎರಡೂ ಮಹಾ ಯುದ್ಧಗಳ ಅಶುರೀವ್ರಕಾರಗಳನ್ನೂ ಅವೈಗಳಲ್ಲಿ ನಿಜಯ ಸಂಪಾದಿಸಿದ ಬಗೆಗಳನ್ನೂ ನೋಡಿದವರಿಗೆ ಇಂತಹ ಕೃತ್ಯಗಳನ್ನು ದೇವರೇ ಹಿಂದೆ ನಿಂತು ಮಾಡಿಸುತ್ತಿದ್ದಾನೆ; 'ಸತ್ಯಮೇವ ಜಯತೇ' ಎಂಬೀ ಬಗೆಯಾದ ಮಾತುಗಳನ್ನು ಪ್ರಮಾಣೀಕರಾಗಿ ಎಷ್ಟು ಮಟ್ಟಿಗೆ ಮತ್ತು ಯಾವ ಅರ್ಥದಿಂದ ನೇಮುಬೇಕೂ ತಿಳಿಯಾಗುತ್ತದೆ. 'ಯದಾ ಯದಾ ಹಿ ಧರ್ಮಸ್ಯ ಗಾಳಿಭರವತಿ?' ಆಗ ತಾನು ಅವತಾರ ತಾಳವನೆಂದು ಭಗವಂತನು ವಜನಕೊಟ್ಟಿಲ್ಲವೇ? ಪಾಂಡವರಿಗಾಗಿ ಕೃಷ್ಣವತಾರಪಾಗಲ್ಲವೇ? ಶರಣರ ಉದ್ಧಾರ ಮಾಡಿಲ್ಲವೇ? ಪಾಪಹೆಚ್ಚಾದಾಗ ದೇವರು ಬರುವನಲ್ಲ; ಕಾಂತ ಪಾಪಹೆಚ್ಚು ಮಾಡಿರೆಂದು ಹೇಳುವ ಮಹಾಮಹಿಮರೂ ಇಗದೆ ಇಲ್ಲ! ಸಾಮಾನ್ಯವಾಗಿ ಮಾನವನು ಪ್ರಕೃತನೂ ವೈಗಳ್ಯ ಜೀವಗಳ್ಯನೂ ಆಗಿರುವುದರಿಂದ ತನ್ನ ಈ ಕೊರತೆಯಿಂದಾಗುವ ಮನಸ್ತಾಪವನ್ನು ಕಡಿಮೆ ಮಾಡಿಕೊಳ್ಳಲು ಕೆಲವೊಂದು ಭಾಗ್ಯಿಯಲ್ಲಿರಲು ಹಂಬಲಿಸುತ್ತಾನೆ. ಭ್ರಮೇಯಲ್ಲಿದ್ದು ಆಶ್ಚರ್ಯವಂಚನೆ ಮಾಡಿಕೊಳ್ಳುವಲ್ಲ ಆತನಿಗೆ ತ್ವರಿತಿ! ಈ ಬಗೆಯ ತ್ವರಿತಿ ಸಂ-ಭ್ರಮವೆಂಬ ಹೇಳರು. ಮಾನವನು ಸಂಭ್ರಮಿ.

ಎಷ್ಟಿನನ್ನೂ ದೇವ ಮಾಡಿಸುತ್ತಾನೆ, ಎಂದರೆ ಮಾನವನಿಗೆ ಸಂಭ್ರಮ. ವಿಕಾಸವಾಗುತ್ತಿರ್ದೆ; ಪ್ರಗತಿಯು ನಿಶ್ಚಯ; ನಮ್ಮಿಉದ್ಧಾರಕ್ಕಾಗಿ ದೇವರು ಸಿದ್ಧನಾಗಿ ನಿಂತಿದ್ದಾನೆ; ಎಂಬ ಭ್ರಮೇಯು ಅಧಿಕಾರತದ ಹೆದರಿಕೆಯಿಂದ ತಪ್ಪಿಸಿಕೊಳ್ಳಲು ಬಹಳ ಚಿನಾದ ಹಂಚಿಕೆ. ಅಂತರಾಶ್ಮೇನ ಕೂರಲಿಗಿನ ಆಫಾತಗಳ ಆಂತರಿಕ ನೇದನೆಗಳಿಂದ ಪಾರಾಗಲು ದೈವವಾದ ಅರ್ಥವಾ ನಿಯತವಾದವು ಒಂದು ವಜ್ರಕವಚನೆ ಆಗಿದೆ. ಹಣೀಬರಿಕ ಅರ್ಥವಾ ದೈವದಲ್ಲಿದ್ದುದನ್ನು ತಪ್ಪಿಸುವವರಾರು? ಆದಕಾರಣ (ಸತ್ಯತ್ವ?)

ದುಷ್ಪತ್ಯದ ಹೊಣ ಮಾನವನ ಮೇಲೆ ಎಳ್ಳಷಿಪ್ಪಿ ಉಳಿಯ ಪ್ರವಿಲ್ಲ ಒಕ್ಕಿಯದಾಯ್ತು, ನಾ ಮಾಡಿದೆ; ಕಟ್ಟುದು ಒದಗಿತೋ, ಅದರ ಹೊಣ ದೈವದ ಮೇಲೆ; ಇದು ಮಾನವರ ಸಾಮಾನ್ಯ ರೀತಿ.

ಅದರೆ ಆಧುನಿಕ ಶಾಸ್ತ್ರೀಯ ಸಂಶೋಧನಗಳಿಂದ ಪೌರಾಣಿಕ ದೇವರ ಕಲ್ಪನೆಗಳೆಲ್ಲ ಚವಿಕಲ್ಪನೆಯೆಂಬ ಮಾತು ನಿರ್ದರ್ಶನಕ್ಕೆ ಬಂದಿದೆ. ಈಪುಗಳಲ್ಲಿ ಏನೊಂದು ಸಂಕೇತಾರ್ಥವು ಇಡಕವಾಗಿದೆಯೇಂದು ಮನವರಿಕೆಖಾಗದೆ ಅವನ್ನು ಇದ್ದಕ್ಕಿಂದಂತೆ ನೆಚ್ಚಲು ಬುದ್ಧಿಯನ್ನು ಕುರುತು ಮಾಡಿಕೊಳ್ಳಬೇಕಾಗುತ್ತದೆ. ಆಧುನಿಕ ಸಂಶೋಧನಗಳು ಹಳೆಯ ದೇವರ ತೇಜೋ ಭಂಗ ಮಾಡಿವೆ. ಮನುಷ್ಯನ ಮರ್ಯಾದೆಗ ಕೇಂದುತಂದಿವೆ. ಹೀಂದಿನತಲೆ ಮಾರಿನವರ ದೇವರ ಕಲ್ಪನೆಯೆ ಆಗಾಧವಾಗಿತ್ತು ಮನೆಯೊಳಗಿನ ಪ್ರತಿ ಯೋಂದು ಕೆಲಸದಲ್ಲೂ ತನ್ನ ಮಾತು ನಡೆಸುವ ಹಟ್ಟವಿದ್ದ ಆಗ್ರಹೀ ಯಜಮಾನನಂತೆ, ಆದಳತೆಯ ಬೇಕಾವ ವ್ಯವಹಾರವನ್ನು ತನ್ನ ಮನ ಬಂದಂತೆ ಅಲ್ಲಬಿ-ಪಳ್ಳಬಿಮಾಡಿ ತನ್ನ ಅಧಿಕಾರ ದರ್ಶವನ್ನು ಲೋಕಕ್ಕೆ ಪ್ರದರ್ಶಿಸಿಕೊಂಬ ಚರಲವಿದ್ದ ರಾಜ್ಯಾಧಿಕಾರಿಯಂತೆ, ಅಧವಾ ಉರ್ಬರ (ಅಧವಾ ನಾಡಿನ; ಯಾವ ಚಟುವಟಿಕೆಯೇ ಇರಲಿ, ಆದರಣ್ಣ ತನ್ನ ಮಾತು ನಡೆಯಲೇಬೇಕು, ಅದರ ಸತ್ತ್ವಾಳು ತನ್ನ ಕೈಯಲ್ಲಿಯೇ ಇರಬೇಕೆಂದು ಉವಲವಿಸುವ ದೇ-ಭಗಳಂತೆ, ನಮ್ಮ ದೇವರು (?) ಒಬ್ಬ ಅಧಿಕ ಪ್ರಸಂಗೀ ಪಾರುಪತ್ಯಗಾರನಂತೆ ವಿಷ್ಣುಕರ್ತೃವಾಗಿ, ಜನರನ್ನ ಹೇದರಿಸಿಕೊಂಡು, ವಿಷ್ಣುಹರ್ಕರ್ತೃವೆಂಬ ಆಶೀರ್ವಿಸಿ, ಹಣ್ಣುಕಾಯಿಗಳ ಉಂಚತಿಂದು, ನಮ್ಮ ಪ್ರತಿಯೊಂದು ಜೀವನರಂಗದಲ್ಲಿಯೂ ಬಿಟ್ಟುಬಿಡದೆ ಉಪದ್ರವ ಕೊಡುತ್ತಿದ್ದುದನ್ನೇನ್ನು, ಕೆಲ್ವಮಾಡುತ್ತಿದ್ದುದನ್ನೇನ್ನು ಅಧವಾ ಕೊಳ್ಳುಹೊಡೆಯುತ್ತಿದ್ದುದನ್ನೇನ್ನು ಪುರಾಣ ಕತೆಗಳಿಂದ ಮನಗಾಣಬಹುದು ಇಂತಹ ಕತೆಗಳಿಂದ ಮುಂಬಿದ ಭಾಗವತ ಪುರಾಣ, ಶರಣಲೀಲಾಮೃತ, ಸಂತಜರಿತ್ರಿ, ಮೊದಲಾದವುಗಳ ಕೆಲವ್ಯಾಂದು ಭಾಗವನ್ನು ಓದುವಾಗಿ ವಿಮುಶಾರಕತ್ವಯನ್ನು ಕೊಂಡುಕೊಂಡಲ್ಲದೆ, ಅಧವಾ ಅವುಗಳ ಮೇಲೆ ಆಧ್ಯಾತ್ಮಿಕ ಅರ್ಥದ ಹೂದಿಕೆಯನ್ನು ಹಾಕಿದೆ ಮೂಲ ರೂಪದಲ್ಲಿಯೇ ಆ ವಿಬರಿತ ವ್ಯತ್ತಾಂತಗಳನ್ನು ಇದ್ದಕ್ಕಿಂದ ಹಾಗೆಯೇ ಕಿವಿಯುವುದು ಮಹಾಪ್ರಯಾಸವೇ ಸಂ.

ತಾವು ಬ್ರಹ್ಮನೆ ಹಾನಿಸುತ್ತಿರಬದ ಮಹಿಳೆಗಳ ವಂತಜರೀಂದು ಕಲ್ಪಿಸಿಕೊಂಡು ಶ್ರೀಶ್ರೀಶ್ರೀ ಅದಿನಾರಾಯಣ್→→ಅತನ ಮಗ ಬ್ರಹ್ಮ.... ಎಂಬೀ ತೆರನಾಗಿ ತನ್ನ ಏಳಿಗಿಯನ್ನು ಸ್ತಾಪಣಿಸಿಕೊಳ್ಳುವ ಹಕ್ಕು ತಮಗಿ ಮಾತ್ರ ಉಂಟು ಎಂದು ಕೊಟ್ಟಿ ಕೊನೆಯುತ್ತಲ್ಲಿದ್ದ ಜನಗಳಿಗೆ ಇವಿನನೆ ತೋರಿದಿಂದ ತೀರ ಮುಖಭಂಗವಾಗಿರಲಿಕ್ಕೆ ಸಾಕು ಮಾನವ ರೀಲ್ ಮಂಗನ ವಾಕ್ಯಾಳು, ಎಂದು ಗ್ರಂಥವನ್ನು ಬರೆದು ತನ್ನ ಮಾನಗೇರು ಮಾಡಿದನೀಂದು ಇವಿನನೆ ಹೇಳಿ ನಮ್ಮ ಮರಣಿಗೆ ಕೋಟಿನಲ್ಲಿ ವಾಷ್ಪ ಹೂಡಬೇಕಾಗಿತ್ತು. ಹೂಡಲಿಲ್ಲ; ಇದು ಅವರ ಸೌಜನ್ಯಕ್ಕೆ, ವೈರಾಗ್ಯವೃತ್ತಿಗೆ ಒಷ್ಣವಂತಹ ಮಾತಾಗಿದೆ.

ತಾನು ಮಾಡಿದ ಕಟ್ಟಿ—ಕಟ್ಟಿ ಹಿಗಳನ್ನು ತಾನೇ ಮುರಿವವನ್ನು ವಿವೇಚಿಯೆ? ಸಮಂಬಸನೆ? ಸಜಾರಿಯೆ? ನಾಾಯಿಯೆ? ಹಾಗಾದರೆ ಅತ್ಯಂತ ನಾಾಯಿನಿಷ್ಠನೀಂದೂ ಜ್ಞಾನಿಧಿಯೆಂದೂ ಬಗೆದ ದೇವರು, ತಾನೇ ರಚಿಸಿದ ವಿಶ್ವವಾಸಾರದ ನಿಯಮಗಳಿಗೆ ವಿಧರೀತವಾಗಿ ನಡೆದು ಕೊಟ್ಟಿವನೀಂದು ಭಾವಿಸುವುದು ಯುಕ್ತವೇ? ಹಾಗೆ ವಿಧರೀತ ವೃತ್ತಿಯನ್ನು ದೇವರಲ್ಲಿ ಕಲ್ಪಿಸುವುದು, ನಮ್ಮ ಮನೋಭೃತಿಯ ಪ್ರತಿಬಿಂಬವೇ ಆಗಿರಲಿಕ್ಕಿಲ್ಲವೇ? ಆದುದಂದ ವಿಶ್ವವಾಸಾರಗಳಿಗೆ ವಿರೋಧವಾಗಿ ನಡೆವ ವೃತ್ತಿಯು ಎಷ್ಟೇ ಮಹಾಮಹಿಮೆಯುಳ್ಳದುದಾಗಿದ್ದರೂ ಅದು ಹರ ಮಾತ್ಕಾನಾಗಿರಲಾರದು; ಅದು ಪ್ರಯತ್ನಘಾರವಿಕವಾಗಿ ಅತಮಾನುಷ ಶಕ್ತಿಯನ್ನು ಸಂಪರ್ದಿಸಿದ ಸುರಾಪರರಲ್ಲಿ ಒಂದು ಪ್ರಾಣಿಯಾರಬೇಕು. ನಿಜವಾದ ವಿಶ್ವಪಿತನನ್ನು ಮರಿತಲ್ಲದೆ ಇಂತಹರನ್ನು ದೇವರೀಂದು ಒಷ್ಣಲು ವಿವೇಕವು ಎಂದೂ ಸಿದ್ಧವಾಗಿದು.

ಈ ಕಾರಣದಿಂದ ನಮ್ಮ ಅನುದಿನದ ವ್ಯಾಪಾರದಲ್ಲಿ ಸೃಷ್ಟಿತ ನನ್ನ ತೆಂದು ಅತನಿಗೆ ಕಲಂಕವನ್ನು ಹೆಚ್ಚಿಸಿರುವುದೇ ಲೇಸು. ದುಡಿ--ಹದೆ ಎಂಬುದು ಸೃಷ್ಟಿಯ ನಿಯಮ. ಗೀತೆಯ, 'ಬುಂಧ ಯಾ ಹು ಧರ್ಮ'....' ಎಂಬ ಶಿಲ್ಪೀಕವೇ ಇನಕ್ಕೆ ಬೀಗ ನೇನಪಾಗುತ್ತದೆ. ದೇವರು ಅವಶಾರ

ತಾಳ ಉದ್ದರಿಸುವನೇಂದು ಒಗೆಯು ಆತನ ಮೇಲೆಯೇ ಕೈಯಾರಿ ಕುಳಿತು  
ಕೊಣ್ಣವ ಪ್ರವೃತ್ತಿಯು ನಮ್ಮ ಪ್ರೀಗಳ್ಳತನ್ನದ ದೊಡ್ಡೀತಕ. ‘ಉದ್ದರೀತಾ  
ಆಶ್ಚರ್ಯನಾತ್ಮಾನಂ....’ ನಿನ್ನ ಏಳ್ಳ ನಿನ್ನ ಕೈಯಲ್ಲದೆ; ನಿನ್ನ ಗೆಳಿಯನು  
ನೀನೇ; ನಿನ್ನ ಹಗೆಯೂ ನೀನೇ; ಎಂಬುದು ಮಾನವನ ಖದ್ದಾರಕಮಂತ್ರ.  
‘ನ ಮತೇ ಶ್ರಾಂತಸ್ಯ ಸಹಾಯ ದೇವಾ?’ ದುಡಿದು ದಣಿಯದವರಿಗೆ  
ದೇವರ ನೇಡುವು ಎಂದೂ ದೊರೆಯದು; ಎಂದೇ ಎಂದಿನಿಂದಲೂ ಜ್ಞಾನಿ  
ಗಳು ಹೇಳುತ್ತ ಬಂದಿದ್ದಾರೆ. ಏಂಸಾರದವೆಂದರೆ ಸುಧಾರಣೆ, ಪೂರ್ಣತೆ  
ಯತ್ತ ಪ್ರಗತ ಎಂಬರ್ಥವಿದ್ದರೆ, ವಿಕಾಸದಲ್ಲಿ ನೆಚ್ಚಿಗೆ ಇದ್ದರೆ ವಿಶ್ವಸಂರಕ್ಷಕ  
ಉತ್ತರಕ್ಕಿಯೋಂದು ಇದೆಯೇಂದು ಒಪ್ಪಿಕೊಳ್ಳಲೇಬೇಕಾಗುತ್ತದೆಂಬುದು ನಿಜ.  
ವಿಶ್ವಸಂಚಾಲಕ ಶಕ್ತಿಯಲ್ಲಿ ಶ್ರದ್ಧೆಯಿಲ್ಲದವರು ಸಮಾಜದ ವಿಕಾಸವೇ  
ಅಗುತ್ತದೆಯೇಂದು ಹೇಳುವುದು ಅಸಂಗತ. ಸಂರಕ್ಷಕ ಶಕ್ತಿಯಿಲ್ಲವಾದರೆ  
ಲೋಕವು ಪ್ರಗತಿಪಥದಲ್ಲಿಯೇ ಸಾಗೇತ್ತಿಂಬ ಭರವಸೆಯೇನು? ಆದು  
ವಳಲೂ ಬಹುದು; ಬೀಳಲೂ ಬಹುದು. ಸಂರಕ್ಷಕಕ್ಕ ಇಲ್ಲಂಟಿಂದೂ  
ಅದು ವಿಶ್ವವನ್ನ ಪ್ರಗತಿಪಥದಲ್ಲಿ ನಡೆಸಿದೆಯೇಂದೂ ಶ್ರದ್ಧೆವಹಿಸಿದರೂ  
ಆಶಕ್ತಿಯು ತನ್ನ ಕಟ್ಟಳೆಗಳನ್ನು (ವಿಶ್ವವ್ಯಾಪಾರದ ನಿಯಮಗಳನ್ನು)  
ತಾನೇ ಅಳ್ಳಗಳಿಯುವೆಂದು ಬಗೆಯುವ ಕಾರಣವಿಲ್ಲ. ‘ಅಧ್ಯಕ್ಷ’ನಾಗಿದ್ದು  
ಉಂಡು ಲೋಕದಿಂದಲೇ ಎಲ್ಲವೂ ಸಾಗುವಂತೆ ಏವಾರ್ಥವಿದ್ದುದನ್ನು  
ವಿಶ್ವವ್ಯಾಪಾರದ ಸೂಕ್ಷ್ಮನಿರ್ದ್ರೀಕ್ಷಣೆಯಿಂದ ಕಂಡುಕೊಳ್ಳಬಹುದು. ಆದುದ  
ರಿಂದ ನಮ್ಮ ಕರ್ಕೆ ನಾವೇ ಹೊಣಿ ಎಂಬುದು ಶಾಶ್ವತ ಸಿದ್ಧಾಂತ.

ಈ ಲೋಕದಲ್ಲಿ ವಾನವನ ಸಂಕ್ಷ್ಯತವಿಕಾಸದ ಕಾರ್ಯವು ಅಖಂಡ  
ವಾಗಿ ಅಳ್ಳದಿದ್ದು ಇಂದು ಕ್ರಮವಾದಲ್ಲ ಅದು ಸಾಗಿಯೇ ಇದೆ; ಎಂಬುದನ್ನು  
ಅವೋಫಾವಾದ ರೀತಿಯಲ್ಲಿ ವಿಶದೀಕರಿಸ ಮಾನವರಿಕೆ ಮಾಡಿಕೊಡುವಲ್ಲಿ  
ಅತ್ಯಧಿಕಾರಿಗಳಾದ ಟಾಯಿನ್ ಬಿಯು ದೇವರ ಹೆಸರನ್ನು ಎಲ್ಲಯೂ  
ಎತ್ತಿಲ್ಲ ಅದರ ಸಾಫ್ತಬನಗೆ ದೇವರ ಹೆಸರನ ಉಪಯೋಗವನ್ನು ಅನವಶ್ಯಕ  
ವಾಗಿ ಎಲ್ಲಯೂ ಮಾಡಿಕೊಂಡಿಲ್ಲವೆಂದು ಹೇಳಿದರೆ ಯಾರಿಗೂ ಸೋಜಗ  
ವೇನಿಸುವ ಕಾರಣವೇ ಇಲ್ಲ, ಏಕಂದರೆ ದೇವರ ಹೆಸರನ್ನು ತಕ್ಕೊಳ್ಳಿದೇ

ಇರುವುದು ಅಸ್ತೀ ಏಕೆ, ದೇವರೇ ಇಲ್ಲವೆಂದು ಹೈದ್ರಾತ್ಯದಿಂದ ಪ್ರತಿಪಾದಿಸುವುದು ಅಭಿನಿಕತೆಯ ಲಕ್ಷಣ; ಸುತ್ತಿತ್ತಿತನದ ಕುರುಹು. ಇಂದು ಇದೆ ವ್ಯಾಶನ್ನು. ಅದುದರಿಂದ ಇತಿಹಾಸಶಾಸ್ತ್ರದ ಗಾಥವಾದ ಅಭಾಷಿಯಾದ ಟಾಯಿನಾಬಿಯ ಉನಂತಕಾಲದ ಜಾಗತಿ<sup>2</sup> ಘಟನೆಗಳಲ್ಲಿ, ಮಾನವರ ಕ್ರೂದ ಕಥೆಯ ಪ್ರಥಮಕ್ಕರಣ ವಿವರಾದಿಗಳಲ್ಲಿ ಇಂತಿದು ದೇವರ ಕೈವಾಡ ಎಂದು ಹೇಳುವ ಅವಶ್ಯಕತೆಯೊಂದಿಗೆ ಇದ್ದರೆ ತ್ವರ್ಯಾವಿಲ್ಲ.

ಆದರೆ ೧೦೧೦—೧೧೦೦ ಸಾವಿಂ ಪರಃಪರಗಳ ಹಿಂದೆ! ಆದೂ ಭರತವಿಂದದ್ದಲ್ಲ! ದೇವರ ಹೆರನ್ನೇ ಎತ್ತದೆ ವಿಕಾಸದ ಸಿದ್ಧಾಂತವನ್ನು ಪ್ರತಿಪಾದಿಸಿದ್ದುಂಟು! ಹಲವು ರಾಯರು ಇದನ್ನು ಕಟ್ಟುಕತೆಯಿಂದು ತಿರಸ್ಯರಿಷಲಿಕ್ಕೂ ಸಂಕೋಚನದಲಿಕ್ಕೂಲ್ಲ ಆತನ ಕೆಸರು ಯಾಜ್ಞವಲ್ಯಾಗೆ ಆತನನ್ನು ಖಾಷಿಯೆಂದು ಬೇರೆ ಹೇಳುತ್ತಾರೆ! ಆತ್ಮನ ವಿಕಾಸದ ಸಿದ್ಧಾಂತವನ್ನು ವಿವರಿಸುವಾಗ ಯಾಜ್ಞವಲ್ಯಾಗೆನು ಸೊನ್ನಗಾರನ ದೃಷ್ಟಾಂತವನ್ನು ಹೇಳಿದ್ದಾನೆ ಸೊನ್ನಗಾರನು ಒಮ್ಮೆ ಮಾಡಿದ ಅಲಂಕಾರವನ್ನು ಮರಳಿ ಇನ್ನೊಮ್ಮೆ, ಮಾಡುವಾಗ ಆತನಿಗೆ ಹಿಂದಿನ ಅನುಭವದ ಬೀಳಕು ದೂರೆ ಯಲೇಬೇಳಲ್ಲವೇ? ಆದಕಾರಣ ಆತನಿಂದ ‘ನವತರಂ, ಕಲ್ಯಾಣತರಂ’ ಕೃತಿಯಾಗುವುದು ಸ್ವಾಭಾವಿಕ. ಆದರಿಂತೆ ಆತ್ಮಕ್ಕೂ ನಿನ್ನೊಯಾಗುತ್ತದೆ ಈ ತರ್ಕಾರದ್ದುತ್ತಿಯು ಆತ್ಮಾಧುನಿಕ ಬುದ್ಧಿವಾದಿಯ ವಿಚಾರಸರಣಿಯೆಂದು ಸಂದೇಹಪಟ್ಟುಕೊಳ್ಳುವಷ್ಟು, ನೂತನವಾಗಿಲ್ಲವೇ?

ಮಾನವರ ವಿಕಾಸವಾಗುತ್ತಿರುವುದು ನಿಶ್ಚಯವಿಂದು ಸಾಮಾನ್ಯವಾಗಿ ಎಲ್ಲ ಶಾಸ್ತ್ರಜ್ಞರೂ ಒಪ್ಪುತ್ತಾರೆ. ಒಂದು ಶಿಖರವನ್ನು ಮುಟ್ಟಿಲು ಪರಾತ ವನ್ನು ಕ್ರಮಿಸುತ್ತಿರುವಾಗ ಕೆಲವು ಬಾರಿ ಇಳುಕಲು ಬಂದರೂ ಒಟ್ಟಿನಲ್ಲಿ ಏರಿಕೆಯಲ್ಲಿರುವುದೇ ನಿಜ. ಮಾನವ ಸಮಾಜದ ವಿಕಾಸಕ್ರಮವು ಇದೇ ತೆಂನಾಗಿದೆ. ಜಾಗತಿಕ ದೃಷ್ಟಿಯಿಂದ ವಿಚಾರಿಸಿದ್ದಿ ವ್ಯಕ್ತಿಗಳ ಅಥವಾ ಕೆಲವು ರಾಷ್ಟ್ರಗಳ ಸೈಯಕ್ಕೆ ಏರು ಇಂದಿನ ಲೆಕ್ಕವು ತೀರ ಅಲ್ಲ. ಇಡೀ ಮಾನವ ಕುಟುಂಬದ ಲೆಕ್ಕವೇ ಲೆಕ್ಕ. ಆ ದೃಷ್ಟಿಯಿಂದ ಒಟ್ಟಿನಲ್ಲಿ ಲೋಕದ ಪ್ರಗತಿಯೇ ಉಂಟಿಂದು ಒಪ್ಪಬೇಕಾಗುತ್ತದೆ.

ಆದರೆ ಉಪವಾದಿ ಅಲಂಕಾರಗಳಿಂದ ಅಂದಗೊಳಿಸಿದ ವಿಷಯವೇ ಕಿಳಿಯಲು ಸುಲಭವಾಗುವುದಾದರೂ (ಅಥವಾ) ನಿಜಸ್ವರೂಪವೈ ಕಾಣದೆ ಹೋಗಿ ಅಲಂಕಾರಗಳ ಹೊಳಪಿನಿಂದ ಬೀರಿಂದು | ಅಥವಾ, ಭಾಂತಿ ನಿರ್ವಾರಣವಾಗುವ ಹೆದರಿಕೆಯು ಹೆಚ್ಚು ‘ಒಂದು ಶಿಖರವನ್ನು ಮುಟ್ಟಿಲು...’ ಎನ್ನುವಲ್ಲಿ, ಪ್ರಗತಿಯಿಂದ ಸಂಪೂರ್ಣಿಯ ಒಂದು ಪರಮ ಉಚ್ಛರಿತಿಗೆ ನಾವು ಹೋಗಲಿರುವೆನಿಂಬ ಗ್ರಹಿಕೆಯಾಗುವ ಸಂಭವವಿದೆ. ಆದರೆ ಈ ಬಗೆಯ ಪರಿಪೂರ್ಣತೆಯ ‘ಸ್ಥಿತಿ’ಯು ಮತ್ತು ಪ್ರ-‘ಗತಿ’ ಇವೆರಡೂ ಪರಸ್ಪರ ವಿಸಂಗತ ! ಪ್ರಗತಿಯು ಯಾವಾಗಲೂ ಸಾಹೇಬ್ (relative). ‘ನಾವು ಸುಧಾರಿಸಿದವರು;’ ಅಥವಾ ‘ನಮ್ಮ ಪ್ರಗತಿ ಯಾಗಿದೆ;’ ಎಂಬುದು ನಿರವೇಷ್ಟ ಸತ್ಯ (Absolute truth) ಅಲ್ಲ. ಸಮಾಜವು ಯಾವಾಗಲೂ ಗತಿಶೀಲ. ಗಢ್ಣತಿ ಇತಿ ಜಗತ್. ಗತಿಯಲ್ಲಿರುವ ವಂತಹದು - ಸ್ಥಿತಿಯನ್ನು ಅರಿಯದ್ದು, ಎಂದೇ ಇದು ಜಗತ್ತು. ಒಂದು ಸ್ಥಿತಿಯನ್ನು ಕಲ್ಪಿಸುವೆಡು ಅಜ್ಞಾನ ಅಜನ್ವತ್ವ ಗತಿಯಲ್ಲಿಯೇ ಇರಲು ಎಂದರೆ ಒಂದೇ ಸವನೆ ಪರಿಣಾಮ ಬೀಳಿಸಲು - ದುಡಿಯುತ್ತಿರಲು ಬೇಸರುವ ಮಾನವನ ವ್ಯುಗಳ್ಯತನವು, ಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಹಂಬಲಿ ಸುತ್ತದೆ. ದುಡಿಮೇ ಒಲ್ಲಿದ ಮಾನವರ ಜೀವಗಳ್ಯತನದ ಲಕ್ಷಣವಿದು. ಇವರು ಭೂತದಲ್ಲಿ ಅಥವಾ ಭವಿಷತ್ತಿನಲ್ಲಿ—ಹೆಚ್ಚಾಗಿ ಭೂತದಲ್ಲಿಯೇ ಪರಿಪೂರ್ಣತೆಯ ಒಂದು ಸ್ಥಿತಿಯು ಭೂಲೋಕದಲ್ಲಿ ಒಮ್ಮೆ ಇದ್ದಿತೆಂದು ಸೇರಿಸಿಮ್ಮತ್ತಾರೆ. ಗ್ರಂಥಗಳಗೂ ಕಾಲಾಂತಿಗೂ ವ್ಯಕ್ತಿ(ಗಳಿಗೂ ಪರಿಪೂರ್ಣತೆಯನ್ನು ಆರೋಪಿಸುತ್ತಾರೆ ! ಆದರೆ ಇದು ಅವಾಸ್ತವ.

ಬದುಕಿರುವ ವರಿಗೂ ನಡೆಯುವುದೂ ನಡೆಯುವುದೇ. ನಡೆಯು ನಿಂತೊಡನೆ ಸಾಧ್ಯ. ಭೂಲೋಕದಲ್ಲಿ ಪರಿಪೂರ್ಣತೆ—ಸ್ಥಿತಿ ಎಂಬಾದೇ ಇಲ್ಲ. ಪ್ರಾಣತೆಯ ವಿಚಾರವೇ ಕೇವಲ ಅದರ್ಥ (ಸತ್ಯ). ಪ್ರಗತಿಯ ಒಂದು ಘಟ್ಟವು ಮುಗಿದೊಡನೆ ಹೊಸ ಘಟ್ಟವು ಕ್ಷೇತ್ರಿಜದ ಮೇಲೆ ಕಣ್ಣಿದುರಿಗೆ ಒಂದೇ ಬಿಡುತ್ತದೆ ಇಂತು ಪರಿಪೂರ್ಣತೆಯು ಯಾವಾಗಲೂ ಕ್ಷೇತ್ರಿಜದಲ್ಲಿ—ಕಣ್ಣಿದುರಿಗೇ. ಅಂತಲೇ ಅದು ಅದರ್ಥ.\* ಇಲ್ಲಿ ಅನಂತಪ್ರದ

\* ಅಗ್ನಿ ವಿಧೇ ತು ೫—೬; ಸೌಂದರ್ಯ ವಿಚಾರವು, ತು ೫ ನೇರೆಡಿ.

ಅನುಭವವು ಬರುವುದು. ಅನೆಂತೆವನ್ನು ಒಪ್ಪಿಕೊಳ್ಳದೆ ಪ್ರಗತಿಯು ಅರ್ಥವಿಹಿನ. ಈ ‘ಜಗತ್ತಿ’ನಲ್ಲಿ | ಅದು ಗತಿಯುಕ್ತವಾಗಿರಬುದರಿಂದ ಯಾವೆಡಕ್ಕಾ ಪರಿಪೂರ್ಣತೆಯಿಲ್ಲ; ಎಷ್ಟವೂ ಸಾಪೇಕ್ಷ. ಜಗದ್ರಚನೆಯು ಇದಕ್ಕನು ಶರಿಸಿಯೇ ಇದೆ. ಈ ಮರ್ಮವನ್ನು ರಿಯದವರು ಲೋಕವು ಅಪೂರ್ಣವೂ ಕೊರತೆಯುಳ್ಳದೂ ಎಂದು ಗೊಣಗುತ್ತಾರೆ. ಹಿಗಿದೆ ಎಂದೇ ಅದು ನಡೆದಿದೆ—‘ಜಗತ್’ ಎನಿಸಿದೆ ಪೂರ್ಣತೆಯು ಕ್ಷೇಗೂಡು ವಂತಿದ್ದರೆ ಅಕ್ಷಾಕ್ಷೇ ಅದರ ಕೊನೆಯು ನಿಶ್ಚಯ.

ಕೊನೆ-ಗೊನೆಗಳು ಒಂದೇ, ಎಂಬ ಕಂನಾಡವರ ಅನುಭೂತಿಯು ಸಾಕ್ಷಿ. ಅವರ ಈ ಪದಪ್ರಯೋಗ. ಹಣ್ಣು ಪೂರ್ಣವಾಗಿ ಕಳಿತದೆಯೆಂದರೆ ಕೊಳೆಯುವುದಕ್ಕೆ ಆರಂಭವಾಗಿದೆ, ಎಂದೇ ಅರ್ಥವಲ್ಲವೇ? ಯಾವುದೇ ಬಗೆಯು ‘ಪೂರ್ಣತೆ’ ಎಂದೂಡನೆ ನಮ್ಮ ಜನ ಹೆದರುತ್ತಿದ್ದಂತೆ ಕೆಲಪ್ಪಾಂದು ಸಂಪೂರ್ಣದಾಯಗಳಿಂದ ತೀರುಬರುತ್ತದೆ. ಅತ್ಯಂತ ರಮಣೀಯ ಮೂರ್ತಿಯನ್ನು ಅರ್ಥವಾ ಅಂದವಾದ ಕೆತ್ತನೆಯ ಬೆಡಗಿನ ಕೆಲಸವನ್ನು ಮಾಡಿ ನಿಶ್ಚಯಿಸಿದೆ ‘ದೃಷ್ಟಿಯನ್ನು ತೆಗೆಯುವುದಕ್ಕಾಗಿ ಆದರಲ್ಲಿ ಎಲ್ಲ ಯಾದರೂ ಒಂದು ಕುಂಡಾಕವನ್ನು ಇರಿಸುತ್ತಿದ್ದನು. ಈ ಕುಂಡಾಕ ಅರ್ಥವಾ ‘ದೃಷ್ಟಿ’ಯು ಆ ಕೆಲಸವು ಇನ್ನೂ ಅಪೂರ್ಣವಿದೆಯೆಂದು ಒಪ್ಪಿಗೆಯೆ ಸಂ. ಯೋವ್ವನಸ್ತರಾದ ಮದುಮಕ್ಕಳ ವ್ಯುಸಿರಿಗೆ ದೃಷ್ಟಿತಾಗಬಾರದೆಂದು ಅವರ ಗಲ್ಲಕ್ಕೆ ಕಷ್ಟಿಬಟ್ಟಿ ಇಡುವ ರೂಢಿಯಿದೆ. ಒಂದು ಮನಿಕನವ ಮಹಾವಿಭವಕ್ಕೆ ಕಾರಣರಾದ ವಿಭೂತಿಗಳು ಆ ಮನಿಕನದ ಕೊನೆಯು ಸೂಚಕವೆಂದು ಒಂದು ಗ್ರಹಿಕೆಯಿದೆ.

ಪೂರ್ಣತೆಯು ಆದರ್ಶದಲ್ಲಿ ಶ್ರದ್ಧೆಯಿಂದ ದೃಷ್ಟಿಯನ್ನು ಖಚಿತಗೊಳಿಸಿ. ತನ್ನ ಅನುಭಿನದ ನಡೆವಳಯಲ್ಲಿ ಅಪೂರ್ಣತೆಯು ಅರಿವೆಯು ಇರುವಲ್ಲಿಯೇ ಮಾನವರ ಕ್ಷೇಮವಿದೆ. ಅಪೂರ್ಣತೆಯ ಮೂಲಕವಾಗಿಯೆ ಈ ಲೋಕದಲ್ಲಿ ಎಲ್ಲ ವಸ್ತುಗಳೂ ಒಂದಕ್ಕೊಂದು. ಪೂರೆಕವಾಗಿ ಪ್ರೇರಣಕವಾಗಿ ಇರುಬಳ್ಳವಾಗಿವೆ. ಒಬ್ಬಿಗೆ ಇನ್ನೊಬ್ಬಿರ ಅವಕ್ಷಿಕೆಯಿದೆ. ಇದರಿಂದ ಜನ ಬದುಕಿಕೊಂಡಿದೆ. ಸಾಮಾಜಿಕ ಭಾವನೆ ಜನಕ್ಕೆದಯಂದ?

ನ್ನಿರವಾಗಿ ಉಳಿದಿದೆ. ಸಮಾಜವು ದೃಢವಾಗಿ ಶಾಕ್ಷತವೇಸಿಸಿದೆ. ಏನೊಂದು ಕಾರಣದಿಂದ ತಾನು 'ಪೂರ್ಣ'ನೆಂಬ ಭಾಗಂತಹು ಸ್ವಲ್ಪ ತಲೆಯೆತ್ತಿರುತ್ತಾಗೂ ಸಾಕು. ಆ ವ್ಯಕ್ತಿಗು ತಲೆ ತಿರುಗುವುದು; ಅನಧಿಗಳಿಗೆ ಆರಂಭವಾಗುತ್ತೇದು. 'ಅಹಂ ಬ್ರಹ್ಮಾಸ್ತಿ' ಎಂಬ ಕೊಬ್ಬಿ ಆಸುರೀವೃತ್ತಿಗೆ ಒಯ್ಯಬೇಕಿಂದು ಹೇಳುವಾದು ಈ ಅರ್ಥದಲ್ಲಿ ತೀರ ಸಂ. ಧನ-ಮಾನ, ಪಟ್ಟ-ದದವಿಗಳ ಗಾಳಿ ಸೋಂಕುತ್ತಲೇ ಕಣ್ಣ ನೆತ್ತಿಗೇರಿ, ಸಂಗಡಿಗರಾಗಿದ್ದ ಸ್ವೀಕೃತರೂ ಕಾಣದಾಗುವರು. ಇಂತಹರು ರಾಜ, ಬಡೆಯ, ಗುರು, ಮಹಾರಾಜ, ಸರ್ವಾಧಿಕಾರಿ ಎಂಬಿವೇ ಮೊದಲಾದ ಒಂದಿಲ್ಲಿಂದು ಬಗೆಯ ಕೇಂದ್ರಸ್ಥಾನವನ್ನು ಸಂಪಾದಿಸಿ, ಬಳಿಕ ಲೋಕಕಂಟಿಕರಾದು ದನ್ನ ಇತಿಹಾಸವು ಹೇಳುತ್ತದೆ. ಈ ಲೋಕಾನುಭವವಿದ್ದವರು ಜಗತ್ತು ಅಪೂರ್ಣವಿದ್ದರೆ ಲೋಕಾಗಿದೆಯೆಂದು ಒಪ್ಪಿಕೊಳ್ಳುವೆ ಇರಲಾರು. ಜಗತ್ತಿನ ಅಪೂರ್ಣತೆಯಿಂದ (ದೇವರು ಇದ್ದಾಗೆ ನೆಂದು ಗ್ರಹಿಸಿದರೂ) ಅದರ ನಿರ್ಮಾರ್ಥಕ್ಯಾನು ಅನನುಭವಿಯಾದ ಅಪೂರ್ಣನೇ ಆಗಿರದೇಕೆಂದು ಪರಿಹಾಸ ಮಾಡುವ ಬುದ್ಧಿವಂತಿರಾರೆ. ಆದರೆ ಪೂರ್ಣತೆಯ ಅನಧಿಪರಂಪರೆಗಳ ಕ್ಷೇತ್ರಕು ಇವರೆ ಸೂಕ್ಷ್ಮಬುದ್ಧಿಗೆ ಇನ್ನೂ ನಿಲುಕಿದಂತಿ ತೋರುವುದಿಲ್ಲ.

ಅನಂತ-ಗುಣ-ಪೂರ್ಣವಾದ ಆದರ್ಶದ ನೆನ್ಹಿನಲ್ಲಿ ಮಾನವ ಸಮಾಜವು ವಿಕಾಸದತ್ತ ಸಾಗಬೇಕೆಂಬುದು ಗುರಿ. ತಿಳದೂ ತಿಳಿಯದ್ದೂ ಈ ದಾರಿಯತ್ತ ಮಾನವರು ಹೊರಟಿರುವುದೂ ನಿಜ. ಆದರೆ ಈ ಬಗೆಯ ವಿಕಾಸಕ್ವಾಗಿ ಉಪಯೋಗಿಸುವ ಸಾಧನಗಳ ಶುದ್ಧಿಯ ಅವಕ್ಷಳತೆಯನ್ನು ಮಾತ್ರ, ಗಾಂಧಿಜೀಯವರಷ್ಟು ಒತ್ತಿ ಹೇಳಿದವರು ಬೇರಿನನ್ನಾರಿಲ್ಲ. End justifies the means ಗೇಣುವುದಕ್ಕೆ ಉಪಯುಕ್ತವಾದ ಸಾಧನಗಳಿಲ್ಲ ಪರಿಶ್ರಮೇ, ಎಂದು ಬಗೆದು, ಲೋಕಲ್ಕಾಣಕ್ಕೆ ಹೊರಟಿ ಮಹಿಳೆಯರಿಗೆ ಹಲವು ಕಾಲ ತಮ್ಮ ಮೂಲಭೂತ ತಪ್ಪಿ ತಿಳಿಯಲೇ ಇಲ್ಲ. ಮಾನವನು ಕೇವಲ ಸ್ವಾತ್ಮ. ಸಾಧನೆಗಿ ಅಡ್ಡಿಯಾಗಬಾರದೆಂದು ಪರೋದ ಕಾರಾದಿ ವಿಚಾರಗಳು ತಲೆಯೆತ್ತಿವೆ. Enlightened self-interest ತನೆಗೇ ಕೇಂದ್ರ ಆಗಬಾರದೆಂದು ಸ್ವಾತ್ಮಭಾವಕ್ಕೆ ಉದಾತ್ಮರೂಪವನ್ನು ಕೊಡುವ-

ఆనక్కు కెయిన్న ప్రతిపాదిశువుదుంటు ఈ తక్కువు కేంద్రిగి సంచ కార. ఏకెందరి స్వాభావే ములశ్శభావమేంద బళక, ఆదు స్వాభావికవాయ్య. పరోపకారవే ఆపవాద; ఆస్వాభావిక కార్యమేంద కాగాగువుదు (greatest good of the greatest number) ఎంబ తక్కువు జీవన గురియాగిరచేందు ఏలూ మేడ లాడవరు ప్రతిపాదిసిదరు. సరి; ఆదరి ఇదన్న పరమాభద్రీ ఒప్పికొండరూ End justifies the means ఎంబ విచారపు తప్పు ఎందు ఒప్పికొళ్పువవరిగి మానవ సమాజక్షే గండూఅతరవు ఎందూ తప్పిల్ల. యుద్ధదింద లోకశల్యాణ మాడయేరిటి అక్కుమేథాది భారతీయ రణసంగ్రహగళంద ఆద ఆసాకుతవంతూ కథియ కెట్టి యాయ్య. ఇత్తీచిన యురోపియ యుద్ధగళందలూ ఈ మాత్రిన మనవరికయాగువంతిది.

ఒడవర దుఃఖగళంద తల్లిభగొందు కళవళిసి మాక్షము సమతానాదవన్న ప్రతిపాదిసిదను. ఆదరి వగ్గచలికద ఉన దీక్కను అవన ఉదాత్త తక్కుద వికాసక్కూ ప్రచారక్కు విపరీత ఆకంచగళన్న ఉంటుమాదిది. మాక్షము సాధనకుద్దిగి ఏనూ బెలియన్నీ కొట్టిల్ల. ఒడవర కల్యాణద హిసరినల్లి యావ అన్నాయిపూ న్నాయనే! ఎంతక కూరక్కుపూ పవిత్రనే! మానవ కుటుంబద ఆనివాయిద విభాగవెందు రాష్ట్రవన్ను తన్నూలక మానవహిక-ప్రవృత్తిక రాష్ట్రాయిత్కవన్ను ఒప్పువ గాంధిజీయంతకరిగూ ‘రాష్ట్రాయి వ్యక్తి’యవరెందు ఆరోపిశువ సమతావాది రాయరుంటు! ప్రాదేశిక అభిమాన, రాష్ట్రాయిత్క ఎందోదనే తలీకిలే; ఆదరి వగ్గచలికవు ఒప్పిగి! సాధనకుద్దిగి మతక్కువిల్ల. ఒడవర ఉద్ధారద హిసరినల్లి తీమంకరెంబవర ద్వీషష్ట ద్వీషవల్లవో? కూలికారర కుతద కృతిగళ నిమిత్తదింద ఆ జన దొఱగి ద్వీష అసూయాది భావనీగళగ ధూపకాశి, ఆవర మ్యు మరియు కూచెయికచ్చువుదు యావ నీతి? దొడ్డ దొడ్డ

ఁ రహానేగాండ లక్ష్మావథి శూలికాదరు వైయ్యక్తిచ స్వాతంత్ర్యశైల్పు రవాగున హోత్తు బందిది. ఆడకారణ వికేంద్రీకరణద ఖపాయ న్ను గాంధిజి హేళిదరు. వైయ్యక్తిచ స్వాతంత్ర్యశైల్పు చీలేయుటద కుముతావాదవు లోఽికచితాసక్షే సహకారయాగలారదు.

సనుకావాదవాగలి అథవా అంథ బీరే యావుడే తక్కువాగలి యార సలువాగి? సమాజవేందరీను? ఆదు వ్యక్తిగళ జోరతాగి యుంటే? లోఽిక అథవా సమాజ ఇల్లవే రాస్తువు తాత్త్విక; వ్యక్తియే వాస్తవ. వ్యక్తియన్నే, మరొక అథవా కడేగణిసద యావ ఉదాత్త తక్కువూ హచ్చు దిన వ్యవకార్యానేనిసి బాటదు. ఆదరి సమాజ రజనీయు మచ్చినల్లి వ్యక్తియ వైతిష్టగణన్నే లేక్కిసదే, వ్యక్తిగళన్ను తేవల యంత్రస్ఫురూపశైలిసుత్తిరువ ఎల్ల వాదగళూ ఇవాదాస్తదగాలే. ఆదుదరిందలే వాద-ఇరుం ఎంబుడు హుచ్చు లోగ. ఇదరింద కలేక్షినికోండవరిగి తాండ్రమ్మపు ఉఁయువై దిల్ల. ఆశవాదిగళాగి తమ్మ తమ్మ సంఘటనీయు ఆవేళదల్లి వ్యక్తిగళ వ్యక్తిక్షావన్ను నాకమాదుత్తిద్దూరి.

వ్యక్తియు ఆగాథ, అధ్యాతలక్తియ ఆగరవాగిది. ‘అతిఫరిచి యాతా’ అవచ్ఛా! వ్యక్తివ్యక్తిగళల్లి కుదుగిరువ ఆ దివ్య చైతన్య క్షేత్రియు ఎంతచే ఆశ్చర్య వచ్చు! లోఽిక, రాష్ట్ర అథవా సమాజ పేంప హసరినల్లి సల్లసువ పూజె యారిగి? ఆదు మానవ జ్యుదయ గుర్తానికిత ఈ చైతన్యద ఆరాధనీయు తానే? ఈ జీవన దేవత యన్నే మరికు, వగ్గచలక్-జంతుద్వీప-జనంగగళల్లి మత్తర-రాష్ట్రగణల్లి ఆశ్రముక భావనీయ విషబ్దిజగళన్ను బిత్తువ ‘వాద’గళు సమాజ వికాసశైల్పునేసకవాగలారవు. లేభనశక్తి అథవా చెతాక్షుగి స్ఫురింత్రవాద అస్తిత్వవన్ను ఒస్సికొచ్చుదే నడివ విక్షారాంశియ ఎల్ల ప్రయుక్తుగణూ ఒందియుట్లయ మోమ. తీఁ నాననేంద్ర రాయరు అనుభవదింద ముఖ్యిగి, ఇక్కిఁజెగి వ్యక్తిగి ప్రుతస్తువన్ను

ಕೊಡುವ ‘ನವಮಾನವತಾವಾದ’ದ ಯೋಗಿಗಳಾಗಿರುವುದು ಕೇಳಬರು ಬರುತ್ತದೆ ಆದರೆ, ಮಾನವನೊಳಗಿನ ಅನಂತಕಕ್ಷಯ ದಿವ್ಯಾಂಶವನ್ನು ನಿಃಸಂದಿಗ್ಧ ರೀತಿಯಲ್ಲಿ ಒಪ್ಪಿಕೊಳ್ಳದ ಭೌತವಾದದ ಬಲೆಯೋಳಗಿಂದ ಅವರ ಬುದ್ಧಿಯು ಇನ್ನೂ ಮುಕ್ತವಾಗಿಲ್ಲ.

‘ಮಾನವ’ ಎಂಬ ಪ್ರಬಂಧದಲ್ಲಿ ಗಾಕ್ರಿಯು ಜನಸಾಮಾನ್ಯರಿಗೂ ಸಾಹಿತ್ಯಗಳಾಗಿ ಒಂದು ಪ್ರಾರ್ಥನೆಯನ್ನು ಮಾಡಿದ್ದಾನೆ. ಮಾನವನನ್ನು ‘ಶಾಸ್ಯ’ನೆಂದು ಬರೆಯಬೇಕಿ; ಮಾನವನನ್ನು ಸೋಧಿ ಆಶ್ಚರ್ಯಯುಕ್ತರಾಗಲು ಕಲಿಯಿರಿ; ಎಂದು ಆತನ ವಿಜ್ಞಾನವನೆ. ಮಾನವರಲ್ಲಿ ಆಡಕ ವಾಗರುವ ಆದ್ಬುತ ಶಕ್ತಿಯನ್ನು ಮರೆತು ಲೋಕವು ಹಾನಿಗೇಜಾಗುತ್ತಿದೆಯೆಂದು ಆತನು ಏಡುಕಿದ್ದಾನೆ. ಮಾನವನೊಳಗಿನ ಕೇಳ್ಳಿಯನ್ನೇ ಸೇನೆದು, ಅಂತಹ ಚಿತ್ರಗಳನ್ನೇ ಬರೆದು, ತಮ್ಮ ಅಂತರಂಗವನ್ನೂ ಲೋಕದ ಅಂತ ಕರಣವನ್ನೂ ಅಪವಿತ್ರಗೊಳಿಸಿ, ಕಲುಷಿತಮಾಡುವ ಜನರನ್ನೂ ಸಾಹಿತ್ಯಗಳನ್ನೂ ಗಾಕ್ರಿಯು ಮಹಾರೋಗಿಗಳಿಂದು ಕರೆದಿದ್ದಾನೆ. ಪತಿತರೆನಿಖಿವನ ರಲ್ಲಿಯಾಗ ಅಡಗಿರುವ ಮಹಿಮೆಯನ್ನು ಬಹಿರಂಗಪದಿಸಿ, ಲೋಕಕ್ಕೆ ಬೆಳಕಿನ ದೂರಿಯನ್ನು ತೋರಲು ಗಾಕ್ರಿಯು ಬಿನ್ನವಿಸಿದ್ದಾನೆ. ಆದರೆ ಗಾಕ್ರಿಯ ಈ ವಿಚಾರಗಳು ರಶಿಯನ್ನು ಕಮ್ಮನಿಸ್ತೇ ತತ್ವಜ್ಞಾನದ ಅಧಿವಾ ಬೇರೆ ಯಾವುದೇ ಏಕಾಂಗಿ ವಾದಗಳ ಚೌಕಟ್ಟನಲ್ಲಿ ಸರಿಯೋಗುವುದು ದಂಸ್ತರ. ಏಕೆಂದರೆ ಗಾಕ್ರಿಯ ಈ ವಿಚಾರಗಳು ಜನರನು ಭೌತವಾದದಿಂದ ಡೂರ ಬಯ್ಯತ್ತವೆ. ಮಾನವನೊಳಗಿನ ಬೆಲ್ಲಿಕಕ್ತಯನ್ನು ತದರಿಸಲು, ಗೌರವಿಸಲು, ಪುಂಜಿಸಲು ಬತ್ತಾಯವಡಿಸುತ್ತವೆ. ‘ಚಿತ್ರ’ ದ ಉಪಾಸನೆಯೇ ಜೀವನಸಾರಸರ್ವಸ್ವವೆಂದು ಒಪ್ಪಿಕೊಂಡಿಲ್ಲವ್ಯಕ್ತಿಯ ಜೀವನಕ್ಕೆ ಬೆಲೆ ಬರುವುದು. ಪಕ್ಷವನ್ನು ಬಲಿಪ್ಪುವಾಡುವುದು ದಕ್ಷಾಗಿ ಜನರಲ್ಲಿ ಪಕ್ಷಾಭಿಮಾನ ಆವೇಶ ತುಂಬಿ, ಅವರಿಗೆ ಉಳಿದ ಪಕ್ಷದೊಳಗಿನ ಗುಣಾಂಶವೇ ತಿಳಿಯದಂತೆ, ಹೆರವರ ಬಗೆಗೆ ಬರಿಯ

ದುಭಾವವನೆಗಳೇ ಉಂಟಾಗುವಂತಿ ಮಾಡುವುದು ಅನ್ವಯ, ಅನೀತಿ ಎಂದು ಹೇಳಬೇಕಾಗುತ್ತದೆ.

ರಶಿಯದ ಕ್ಲೋಪ್‌ಕೆನ್‌ನೆ (೧೯೦೦) ಸ್ವಯಂಶಾಸ್ತಿತ ವ್ಯಕ್ತಿ ಮಹಾಕೃತ್ಯಯ ಅನಾಯಕತ್ವವಾದವು ಮಾನವನೊಳಗಿನ ದಿವ್ಯತತ್ವಗೆ ಪ್ರಾರ್ಥನೆ ವನ್ನು ಕೊಡುವುದೇ ಆಗಿದೆ. ಸಾಮಾಜಿಕ ಹೊಣಿಗಳನ್ನು ತುಳ್ಳು ಮಾಡದೆ ವ್ಯಕ್ತಿಯ ತನ್ನ ಜೀವನವನ್ನು ಈ ಬಗೆಯಲ್ಲಿ ಅರಳಿಸಿಕೊಳ್ಳಲು ಬಹುದಾದರೂ ಇಡೀ ಸಮಾಜವೇ ಅಥವಾ ಬಹುಸಂಖ್ಯಾಕರು ಈ ವ್ಯಕ್ತಿಯವರಾದಾರೆಂದಿಷಿಸುವುದು ಅಸ್ವಾಭಾವಿಕ. ಹಾಗೆ ಒತ್ತಾಯದಿಸಿದರೆ ಶೃಂತಿಮತಿ ತಲೆಯಿತ್ತುತ್ತದೆ

ವಿಕಾಸವಾಗುತ್ತಿರುವುದು ನಿಜ. ಆದರೆ ಆದು ಅಗುವ ಕ್ರಮ ವಾವುದು? ತನ್ನತಾನೆ ಆಗುವುದೆಂಬುದು ಹುಸಿ. ಮನುಷ್ಯೇತರ ಪ್ರಾಣಿಗಳಲ್ಲಿ ವಿಕಾಸದ ಒಲವು ವಿನಾಶದ ಕಡೆಗೇ ಇದೆ. ಹುಲಿ-ಸಿಂಹಗಳ ಕುಲವು ಕಣ್ಣರೆಯಾಗುತ್ತಿರುತ್ತದೆ. ಗುಡ್ಡದಂತಹ ಗಾತ್ರದ ಸರೀಸ್ಪರ ಮಹಾವಂಶಗಳ ತಳಯ್ಯ ಹಲ್ಲಿಯಂತಾಗಿರುವುದು. ಮಾನವನೊ? ವಿಕಾಸಗೊಳ್ಳುತ್ತಿರುವುದೇ ನಿಜವಿದ್ದರೆ ಆದು ಕೇವಲ ತನ್ನ ಧೀರ್ಕ್ಷಿಯಿಂದ, ಚತುರ್ಕ್ಕೆಯ ಒಲದಿಂದ ಮಾತ್ರವಲ್ಲದೆ ತನ್ನತಾನೆ ಸುಧಾರಣೆ ಹೊಂದುತ್ತಲಿದ್ದೂ ನೇಂಬುದು ನಿರಾಧಾರವಾದ ವಿಧಾನ. ಲಂಡನ್ ಷ್ಯೂಲ ಅಥವಾ ಎಕ್ಷಾನೋಮಿಕ್ಸದ ಡ್ರೆರ್ಕ್‌ರ್ಯಾಡ ಮಿ. ಕಾರ್ಲ ಸಾಂಡಸೆರ್ಚರ್ ಹಾಲ್ಮೆನ್ಸ್‌ರ ಮಾತುಗಳನ್ನೇ ನತ್ತಿ ಬರಿದ ವಿಕಾರವು ಮನನೀಯವಾಗಿದೆ:

The course of evolution has generally been downwards. The majority of species have degenerated or become extinct, or what is perhaps worse, have gradually lost many of their functions. The ancestors of oysters and barnacles had heads. Snakes have lost their limbs and penguins their power of flight. Man may just as easily lose his intelligence.... If, as appears to be the case at present in Europe and North America, the less intelligent of our species continue to breed more

rapidly than the able, we shall probably go the way of dodo and the kiwi..... It seems to me altogether probable, „says T. B. S. Haldane in another place ‘that man will take his course unless he takes conscious control of his evolution within the next few thousand years’. All that need be said by way of comment is that ‘hundreds’ would be more appropriate than ‘thousands’.

—Evolution. Edited by R. G. DeReer,  
1938, P. 125

Conscious control of self ಅಗತ್ಯ. ತನ್ನ ತಾನೇ ವಿಕಾಸವಾಗು ನಡೆಂಬ ವಿಚಾರವು ನಿರಾಧಾರ. ಸಾಗಿದತ್ತ ಸಾಗಲಿ, ನಾವು ಹೀಗೆ ನಡೆ ವಾರೇ. ತಿದ್ದಿ ಕೆಳಬ್ಬ ವರಲ್ಲ; ‘ಸೀಲ್ ಕಂಟಿಟ್ರೋಲ್’ ಎಂದು ಸಂಯಮ ನಿಯಮ ನಮಗೆ ಹೇಳಬೇಡಿ. ಭೋಗಕ್ಕಾಗಿ ಜೀವ ಜನ್ಮತಾಟದೆ; ಸಾಯುವುದರೊಳಗಾಗಿ ಶಕ್ತಿವಿದ್ವತ್ವ ವಿಲಾಸ, ವಿಕಾರ ಮಾಡುವುದೇ ಗುರಿ. ಇನ್ನೊಬ್ಬರು ತಮಗೆ ಅದ್ದಿಮಾಡಬಾರದೆಂದು ಎಷ್ಟೋ ಅಪ್ಪು ಸಜ್ಜಿ ನಿಕೆ ಸಾಕು; ಎಂಬ ಹೀನ ಭೌತಿಕಾದದಿಂದ ಮಾನವರ ಪ್ರಗತಿಯ ಅಸೆಯಿಲ್ಲ. ನೂಲಭಂತ ಸತ್ಯಪ್ರವೃತ್ತಿ ಅದರ ಜೀವಧಾರಣೆಗೆ, ಶರೀರ ಧರ್ಮಕಾಗಿ ಸಂಕುಚಿತ ಸ್ತಾಪಿತವು ತಲೆಯೆತ್ತುತ್ತದೆ. ಹಲವು ಜೀವಗಳೂಡನೆ ತನ್ನ ಯತ್ನೆಯಲ್ಲಿಯೇ ಅದಕ್ಕೆ ಮಹಾನಂದ, ನಿಜಾನಂದ, ಎಂಬ ದೃಷ್ಟಿಯು ದೃಢವಾದಲ್ಲದೆ Conscious control of self ಯಾತಕೇ? ಈ ಪದಸಮುಚ್ಚಯಕ್ಕೆ ವಿಶೇಷ ಅರ್ಥವೇ ಉಳಿಯುವದಿಲ್ಲ. ಸ್ತಾಪಿತ ಸಾಧನೆಗಾಗಿಯೇ Conscious control of self ಇದ್ದರೆ, ಅದು ಹುಲಿ-ಹಾಷಾಗಳ ಗಂತಲೂ ಭೀಕರ ಪ್ರಾಣಿ. ಮನುಷ್ಯರೂಪಿ ಕ್ಷಾರಮೃಗ ಸಂಯಮ, ದೂರದೃಷ್ಟಿ, ಸವಿನಾಶನ ಸಾಧನಗಳಿಂದ ಸಮಾಜದಲ್ಲಿ ತಮ್ಮ ಸ್ತಾಪಿತ ಜೀಲಾಟಿ ನಡೆಸಿದ ನರಪತಿಗಳನ್ನು ಜೀವನದ ಎಲ್ಲ ರಂಗಗಳಲ್ಲಿಯೂ ನೈತಿಕತ್ವೇನೆ. ಧರ್ಮ, ರಾಜಕಾರಣ, ಸಾಹಿತ್ಯ ಮೆದಲಾದೆಡಿಗಳಲ್ಲಿ ಇಂತಹಂದ ಸವಿತ್ರವಾದ ಜೀವನಗಂಗಿಯ ನೀರು ರಾಧಿ-ಬಗ್ಗೆ ಡವಾಗಿದೆ. ಆದಕಾರಣ Conscious control of selfದ ಹಿಂದಿನ ಮನೈಭೂಮಿಕೆಯು

ಮೂಲದಲ್ಲಿ ಸತ್ತಾ ಪ್ರಪ್ತಿಯಾಗಿರಲೇಬೇಕ್ಕಲ್ಲವೇ? ಇಲ್ಲವಾದರೆ ಲೋಕ ವಿನಾಶಕ್ಕೆ - ವಿನಾಶದ ಕಡೆಗಿನ ವಿಕಾಸಕ್ಕೆ ರಾಜ್ಯಾಸಾಂಡಸರು ಹೇಳುವಂತೆ ಸಾವಿರ ವರ್ಷಗಳ ಅವಶ್ಯಕತೆಯೂ ಬೇಡ. ನೂರು ವರ್ಷ ಸಾಕು; ಇತ್ತೀಚುಬಾಂಬು, ಕರಾಳ ಕೆನ್ನು ಲಗೆಗಳನ್ನು ಚಾಚಿ, ನೂರು ವರುವ ಗಳಾದರೂ ಏತಕ್ಕೆ, ತಾನು ಕ್ರಾಂತಿಕಾರ್ಥದಲ್ಲಿ ಲೋಕವನ್ನು 'ಪೂರಣ' ಮಾಡಿ ಬಿಡುವೇನೆಂದು ಕೊಳ್ಳುರಿಸಿ ನಕ್ಕು ನುಡಿಯುತ್ತಲಿದೆ!

ತಂಡಗಳ ಕಾಲವು ಆಯ್ದು; ಮತಗಳ ಯುಗವು ಮುಗಿಯಿತು; ರಾಜ-ಸಮ್ಮಾಜರ ಅವತಾರವು ತೀರಿತು; ಬಂಡವಾಳಗಾರಿಕೆಯ ಅವಸಾನ ಕಾಲವು ಬಂತು. ರಾಷ್ಟ್ರ-ರಾಷ್ಟ್ರಗಳ ನಡುವಿನ ಅಭೇದ್ಯ ಮೇರಿಗಳು ನೇಲ ಸಮವಾಗಿ, ಮಾನವ ಕುಟುಂಬವು ಒಂದುಗೂಡುವುದರ ಕಡೆಗೆ ವಿಕಾಸವು ಸಾಧಿಸಿರುವಲ್ಲಿ ಸಂದೇಹವಿಲ್ಲ. ಯಾವ ದೇಶವೂ ಇಂದು ತನ್ನ ಷಟ್ಕೆ ತಾನು ಉಳಿಯಿವೇನೆಂಬ ವಿಚಾರವು ಅವಿಚಾರವೇನಿಸದೆ ಇರಲಾರದು. 'ನಾವು ವೈಭವ ಶಿಖರದಲ್ಲಿದ್ದೀವೇ; ನಮಗೆ ಕಂಗಾಲ ಯುರೋಪಿಯ ರಾಷ್ಟ್ರಗಳ ಕೋಲಾಕಲದ ಗೌಜ ಏತಕ್ಕೆ' ಎಂದು ಅಮೇರಿಕೆಯು ಕೆಲವು ಬಾರಿ ದೂರ ಸರಿದು ನಿಲ್ಲಬಯಿಸಿತು. ಆದರೆ ಅದು ಅಸಾಧ್ಯವೇನಿಸಿ ಜಾಗತಿಕ ವ್ಯವಹಾರ ಗಳಲ್ಲಿ ತನ್ನ ಸ್ಥಾನ-ಮಾನಗಳನ್ನು ಕಾಯ್ದು ಕೊಳ್ಳಲು ಹಲವು ಆಟಗಳನ್ನು ಅದು ಆಡುತ್ತಲಿದೆ. ಏರಿಕೆಯಲ್ಲಿದ್ದಾಗ ಹಿಂದಕ್ಕೆ ಜಾಗತಿಕ ಅಗ್ರಪೂರ್ಜಿ ಯಾನ್ನು ಪಡೆವ ಕಾಲದಲ್ಲಿ ಭಾರತವು ತನ್ನ ಗಡಿಗಳನ್ನು ಮುಚ್ಚಿಕೊಂಡಿತು. ಕೆಳವು ಟ್ರಿಂಪ್ಲರುವ ಹೊರಣಾಡುಗಳಿಗೆ ಹೊಗಿ ತನ್ನ ದೇಶಬಾಂಧವರು ಕೆಡಬಾರದೆಂದು ಅದರ ಉದ್ದೇಶವಿರಬಹುದು. ಸಮುದ್ರಯಾನವನ್ನು ಒಂದು ಹಿಂಣ್ಣಿತು ಸಿಂಧುದೇಶ ದಾಟಿದರೆ ಪಾರ್ಯಾಶ್ಚಿತ್ತವೇನೆಂದು ಸಾರಿತು. ಆದರೆ ಹೊರಣಿನವರು ಒಳನ್ನುಗ್ಗುವುದು ತಪ್ಪಲಿಲ್ಲ. ಸಿಂಧೂ ದೇಶವೂ ಅವವಿತ್ತವಾಯ್ದು. ತಾವು ಪವಿತ್ರರು; ಹೊರಜಗತಿನ ಸಂಪರ್ಕದಿಂದ ನಮ್ಮ ಮುಡಿಹಾಳಾಗುತ್ತದೆ; ಎಂದು ತಮ್ಮ ಷಟ್ಕೆ ತಾವು ಇರಬಯಿಸಿದ ಭಾರತೀಯರ ಪಾಡು ನಾಯಪಾಡಾದುದನ್ನು ಹಿಂದಿನ ಇತಿಹಾಸವು ಹೇಳುತ್ತದೆ. ಆದುದರಿಂದ ಇಂದು ಲೋಕದಲ್ಲಿ ಗೌರವದಿಂದ ಬದುಕಿಳಿಷ್ಟಿ ಸುವರೆಲ್ಲ ಜಾಗತಿಕ ದೃಷ್ಟಿಯವರಾಗಲೇಬೇಕು. ಆದಕ್ಕನುಗಣವಾಗಿ

ತನ್ನ ಆಚಾರ-ವಿಚಾರಗಳನ್ನು ಮಾರ್ಪಡಿಸಿಕೊಳ್ಳಲೇಬೇಕು. ಇನ್ನು ಹೇಳಿ ಒಂದು ಜಗತ್ತು; ನಾವೆಲ್ಲ ಅಭಿನ್ನ ಮಾನವ ಜನಾಂಗವೆಂಬ ಭಾವವು ಎಲ್ಲರಲ್ಲಿ ದೃಢವಾಗಬೇಕು. ಸಾಮಾಜಿಕ ವಿಕಾಸವು ಈಗ ಈ ನಷ್ಟಿದಲ್ಲಿ ಕೆಲವನಾಡುತ್ತಲಿದೆ.

ಕಳೆದ ವೋದಲನೇಯ ಮಹಾಯುದ್ಧದ ನಂತರ ರಾಷ್ಟ್ರಸಂಘದ ವಿಚಾರವು ಮೂರ್ತಸ್ವರೂಪವನ್ನು ತಾಳತು. ಆದರೆ ಅದರಲ್ಲಿ ರಾಷ್ಟ್ರಗಳ ಸ್ವೇಂಬ್ರಕ್ತಿಕ ಸ್ವಾಧ್ಯಾಸ್ತ ಹಿಮ್ಮೈಟಿಂಡಿಲ್ಲ. ತತ್ತಾಪರಿಣಾಮದಿಂದ ಎರಡ ನೇಯ ಮಹಾಯುದ್ಧವಾಯಿತ್ತು. ಇನ್ನೊಂದು ಸಂಯುಕ್ತ ರಾಷ್ಟ್ರಸಂಘವು ತಲೆಯೆತ್ತತು. ಆದರೆ ಇದರಿಂದಲೂ ವಿಶ್ವಶಾಂತಿಗೆ ಸಹಾಯವಾದೀತೆಂದು ತೋರುವುದಿಲ್ಲ. ಮಾಲಿನೋವಿಸ್ಯ ವೋದಲಾದ ಸಮಾಜಶಾಸ್ತ್ರಜ್ಞರು ಜಾಗತಿಕ ಸರಕಾರದ ಸ್ಥಾಪನೇಯಾಗಬೇಕೆಂದು ಸೂಚಿಸಿದ್ದಾರೆ. ಲಾಸಿಪ್ಪ ಪ್ರಭೃತಿಗಳು ವಿಶ್ವಶಾಂತಿಯ ಯೋಜನೆಗಳನ್ನು ಹೇಳುತ್ತೆಲ್ಲದ್ವಾರೆ ಆದರೂ ಮುರನೇಯ ಮಹಾಯುದ್ಧವನ್ನು ತಡೆಯುವುದು ಶಕ್ತಿವಾಗುವಂತೆ ತೋರುವುದಿಲ್ಲ. ಇನ್ನು ಮುಂದಿನ ಒಂದೆರಡು ದಶಕಗಳಲ್ಲಿ ಆ ನಿಟ್ಟಿನಲ್ಲಿ ಪ್ರಯೋಗಗಳು ನಡೆಯಲಿವೆ. ಯಾವುದೇ ಜ್ಞಾನವು ಪ್ರಯೋಗಗಳಿಂದ ವೋದಲೆ ಮಾಡಿ ಸೋಡಿ ಕಲಿಯುವುದರಿಂದ ಮಾತ್ರ ಬರುವುದು. ಶ್ರೀಕಾಲ ಜ್ಞಾನ, ಅಂತರಾಜ್ಞಾನ ಅಥವಾ ಅಪರೋಕ್ಷಜ್ಞಾನ ಎಂಬವೆಲ್ಲ ಬಾಲಿಕ ಮಾತುಗಳು ಯಾರೂ ಪ್ರಾಣರಿಲ್ಲ. ಯಾರಿಗೂ ಜ್ಞಾನದ ಗುತ್ತಿಗೆ ದೊರೆತಿಲ್ಲ. ಜ್ಞಾನವು ಅನಂತ. ಕಾಲಕಾಲಕ್ಕೆ ಹೊಸ ಹೊಸ ಚೆಳಕನ್ನು ಶಾಂತತ್ವ ಮುಂದುವರಿಯುವುದೂ ಪ್ರಯೋಗ ನಡೆಸುವುದೂ ಮಾನವರ ಕರ್ಮವೇವು.

ಇಂದಿನದೊ ಜಾಗತಿಕ ಚಟುವಟಿಕೆಗಳ ಕಾಲ. ಜಾತೀಯತೆ ಅಥವಾ ರಾಷ್ಟ್ರೀಯತೆಯು ಗೌಣವಾಗುತ್ತಲಿವೆ. ರಾಷ್ಟ್ರರಾಷ್ಟ್ರಗಳಲ್ಲಿ ಬಿಭಾಗಿಲ್ಲರ ಸಹಾನುಭೂತಿ, ಸಹಕಾರಗಳ ಆವಶ್ಯಕತೆಯಂಬಾಗಿದೆ. ಜಾಗತಿಕ ಸಂಘ ಸಂಸ್ಥೆಗಳು ಸಾಫಿತವಾಗುತ್ತಲಿವೆ. ಇಂದಿನವ್ಯಾದೊಡ್ಡ ಪ್ರಮಾಣದಲ್ಲಿ ಜಾಗತಿಕ ಅರಿವು ಸಮಾಜದಲ್ಲಿ ಹಿಂದೆ ಎಂದೂ ಇರಲಿಲ್ಲ. ಪ್ರಾಣಿಶಾಸ್ತ್ರಜ್ಞನಾದ ಹಾಲ್ಮೀನ್ನನು Conscious control of self ಎಂದು

ಹೇಳುವುದಾದರೆ, ಸಮಾಜಕಾರ್ಯದಲ್ಲಿ ನಾದ ಜೀನ್ಸ್ ಬಗ್ರನು Conscious self directing ಎಂದು ಇನ್ನು ಮುಂದಿನ ದಾರಿಯನ್ನು ಸೂಚಿಸುವನು. ಕಂನಾಡ ವಚನಕಾರರು ‘ತನ್ನ ಅರನೇ ಗುರು’ ಎಂದು ವೃಕ್ತಪಡಿಸಿರುವರು. ಇಲ್ಲಿ ಅರಿವು Consciousness ಯಾತರದು ? ತನ್ನ ಸ್ವಾರ್ಥದ್ದೇ ? ಅಷ್ಟ; ಈ ಅರಿವು ಮಾನವ ಶಿಂಬಿಬದ್ದು; ಲೋಕಕಲ್ಭಾಷಾಣದ್ದು; ಅಥಾತ್ ಸತ್ಯದ್ದು ಏಕೆಂದರೆ ಸತ್ಯದಿಂದ ಹೊರಕಾದ ಕಲ್ಭಾಷಾಣವೇ ಅಗಲಾರದು. Greatest good of the greatest number ಎನ್ನು ಸ್ವಾದನ್ನು ಭಾರತೀಯರು ಸ್ವಲ್ಪ ತಿದಿಹೇಳಿಸಿ ರೀತಿ ಹೀಗಿದೆ. ‘ಯದ್ವಿಕಣತಂ ಅತ್ಯಂತಂ ವಿಶಾ ಸತ್ಯಂ ಮತಂ ಮಮ’. ಸತ್ಯವೇ ಕಲ್ಭಾಷಾಣವು ಹೇಗೆನೇ, ಹಾಗೆ ಕಲ್ಭಾಷಾಣವೇ ಸತ್ಯ. ಆದರೆ ಗುರಿ ಅತ್ಯಂತ ಇಲ್ಭಾಣವಾಗಿರಬೇಕು ಹೇಯವಲ್ಲ; ಕ್ರೀಯ. ಕುಚಿಯಾದ ಖಾಧನಗಳಿಂದ ಎಂದರೆ ಸತ್ಯಮಾರ್ಗ ದಿಂದ ಸಾಧಿಸಿದ, ಹೆಚ್ಚುಕಾಲ ಹೆಚ್ಚು ಜನರಿಗೆ ಉಪಕಾರವಾಗಬಹುದಾದ ಸುಖವೇ ಕಲ್ಭಾಷಾಣ. ಆದೇ ಕ್ರೀಯಸ್ತು.

ತನ್ನ ರವನ್ನೇ ಗುರುವಾಗಿಟ್ಟುಕೊಂಡು ಅತ್ಯಂತ ಲೋಕಕಲ್ಭಾಷಾಣದ ದಾರಿಯಲ್ಲಿ ಎಂದರೆ ಸತ್ಯಮಾರ್ಗದಲ್ಲಿ ದೇಶಕ್ಕಿನಿಂದ ಚೆಳಕಿಗೆ ಸಾಗುತ್ತ ಮುನ್ನಿಂದಿನಲ್ಲಿಯೇ ಮಾನವ ಸಮಾಜದ ವಿಕಾಸವಿದೆ.

ಕುಭಾಃ ಹೇ ಪಂಥಾನಃ

---

## ವ್ಯಕ್ತಿ ಮತ್ತು ಸಮಾಜ

ವ್ಯಕ್ತಿವಾಗಿ ಇರುವದರಿಂದ ಅದು ವ್ಯಕ್ತಿ. ವ್ಯಕ್ತಿವಾಗಿ ಎಂದರೆ ಸ್ವಷ್ಟಿವಾಗಿ ಕಾಣುತ್ತಿರುವದೆಂದು ಇದರ ಭಾವ. ಉಂದವೈಗಳಿಂದ ಬೇಕೆ ಯಾಗಿ ಇಲ್ಲದ್ದು, ಕಾಣುವ ಗುಣವನ್ನು ಕಲೆದುಕೊಳ್ಳುತ್ತದೆ ಹೋರವಾ; (ಎಂದರೆ ದೋರ-ಫೋರ-ಡೋರ) ಇರುವಂತಹದು ಜನರ ಕಣ್ಣಗೆ ಸಹಜವಾಗಿ ಹೋರಬಳ್ಳದು. ಅಲ್ಲವಾದುದು ಅಡಗಿಹೋಗುವುದು. ಹೋರವಾಗಿ ಎದ್ದು ಕಾಣುವುದೇ ಕಣ್ಣ ಸೆಳಿಯುವುದು. ಅದುದರಿಂದ ತನ್ನದೇ ಆದ ಅಂದವನ್ನು ಇನ್ನು ನಷ್ಟ ವ್ಯಕ್ತಿ. ಅಥವಾ ವ್ಯಕ್ತಿ ಶಿವನನ್ನು ಇದು ವ್ಯಕ್ತಿ. ಹಾಗಾದರೆ ನೃತ್ಯತ್ವವನೆಂದರೀನು? ವ್ಯಕ್ತಿಶೈವನೆಂದರೆ ತನ್ನತನ. ತನ್ನದೇ ಆದ ಭಾವ—ಸ್ವಭಾವ. ಇದೇ ಸೈಕಿಸ್ಪ್ಯಾ. ಉಳಿದವರಿಂದ ಬೇರೆಡಿಸುವ ಗುಣವಿಶೇಷ. ವಿಶೇಷ ಗುಣವಿಲ್ಲದ್ದು ವ್ಯಕ್ತಿಯೆನಿಸುದು.

ಎಲ್ಲರಂತೆ ಇದ್ದೂ ಎಲ್ಲರಿಂದ ನಿಂಗಡವಾಗಿ ಹೋರುವ ವಿಶೇಷಾಂಶವು, ಕೆಲವೊಂದು ಶ್ರವಣದಲ್ಲಿ ಶ್ರುತಿಯೊಂದು ವಸ್ತು-ಜಾತದಲ್ಲಿ ಇದ್ದೇ ಇರುತ್ತದೆ. ಗಿಡಗಳು ಎನ್ನುವುದರಿಂದ ಆರಕೆಗೆ ಬರುವ ಬೇರು, ಬಡ್ಡಿ, ಎಲೆ ಮೋದಲಾದ ಸಾಮಾನ್ಯ ಸಂಗಠಿಗಳನ್ನು ಚಿಟ್ಟರೂ ಮಾವಿನ ರೀವಿಯೆ ಬೇರೆ. ಅಲದ ಹಡಕ ಬೇರೆ; ಹಲಸಿನ ನಿಲುವೆ ಒಂದು. ಬಕ್ಕಳಾರ್ಥಿಯು ಒಂದು. ಒಂದೊಂದು ಗಿಡದ ಹಾಂಗು ಬೇರೆ ಬೇರೆ ಒಂದರಿಂತೆ ಇನ್ನೊಂದಿಲ್ಲ. ಸ್ವಷ್ಟಿ ಪರಾಫೆಗಳ ಬಗೆಯೇ ಇಂತು ನಿವಿಧ

ವಸ್ತುಜಾತಗಳ ಹೊರಮೈಯಲ್ಲಂತಹ ಸರಿಯೇ. ಪ್ರಾಣಿಗಳ ಒಳಗೂ ಪೈಕಿಪ್ಪತ್ವಿರುವುದು ಅನುಭವಕ್ಕೆ ಬರುತ್ತದೆ. ಒಂದೊಂದು ಬಗೆಯ ಕುದುರೆ, ನಾಯ್ಕಿಗಳ ಸ್ವಭಾವವೂ ಒಂದೊಂದು ತೆರೆ. ಮೇಲ್ಮೈಯ ಒಂದು

ಪ್ರಾಣಿಗಳಲ್ಲಿ ಇನ್ನೂ ವಿಶೇಷ. ಮನುಷ್ಯರೇ ಇದಕ್ಕೆ ಉತ್ತಮ ನಿದರ್ಶನ. ಮನುಷ್ಯರೆಲ್ಲರೂ ಕಣ್ಣಿ—ಮೂಗಿನವರೇ ಆದರೂ ಒಬ್ಬರಂತೆ ಇನ್ನೊಬ್ಬರ ಕಡ್ಡೀಲ್ಲ, ಮೂಗಿಲ್ಲ! ಉಳಿದುವುಗಳಂತೆ ಹೊರಗಣ ರೂಪ-ಆಕಾರ-ಬಣ್ಣಗಳ ವೈಶಿಷ್ಟ್ಯದ ಮೂಲಕ ಇವರಿಗೆ ವ್ಯಕ್ತಿ ಎಂಬುದು ಉಚಿತವಾಗಿರುವಂತೆ, ಒಳಗಣ ಗುಣವಿಶೇಷಗಳಿಂದಲೂ ಇವರಿಗೆ ‘ವ್ಯಕ್ತಿ’ ಎಂಬುದು ಪ್ರತಿಯೊಬ್ಬಿಂಗೂ ಸಲ್ಲಿಸುದು. ಆದಕಾರಣ ಸಂಪೂರ್ಣ ‘ವ್ಯಕ್ತಿ’ಗಳು ಮಾನವರೇ.

ಮಿಂಚನಾಪ್ರೀ, ವಿಶಾಲಾಪ್ರೀ, ಕಮಲಾಪ್ರೀ, ಮದಿರಾಪ್ರೀ, ಕಾಮಾಪ್ರೀ, ಹರಿಕಾಪ್ರೀ ಎಂದು ಮುಂತಾಗಿ ಕಣ್ಣಿ ಸೋಬಿಗಿನಿಂದ ಕೆಲವರು ವ್ಯಕ್ತಿಗಳಾಗಿರುತ್ತಿರುವುದು. ಉಪ್ಪುಗತಿ, ಹಂಸಗಮನ, ಗಜಗಮನ ಎಂದು ಮಂತಾದ ನಡಿಗೆಗಳಿಂದಲೂ ಕೆಲವರು ವ್ಯಕ್ತಿಗಳಿನಿಸುತ್ತಿರಬಹುದು. ಸುರೂಪ ಕುರೂಪಗಳಿಂದ ವ್ಯಕ್ತಿತ್ವವು ಬರುವುದಾದರೆ ಸುಗುಣ-ದುಗುಣಗಳಿಂದ ವ್ಯಕ್ತಿತ್ವವನ್ನು ಸಂಪಾದಿಸಬಹುದಾಗಿದೆ.

ಅನಾಯಾಸವಾಗಿ ಬಂದುದರಲ್ಲಿ ವ್ಯಕ್ತಿಯ ಹಿರಿಮೆಯೇನು? ಸ್ವತ್ತಮದಿಂದ ಸಂಪಾದಿಸಿದುದಕ್ಕೆ ಚೆಲೆ ಹೆಚ್ಚು ಅಲ್ಲವೇ? ಆದಕಾರಣ ಪ್ರಕೃತಿದತ್ತ ಸುರೂಪ-ಕರೂಪದ ಬಾಹ್ಯ ವ್ಯಕ್ತಿತ್ವಕ್ಕೆಂತ ಸ್ವಂತದ ಪರಿಶ್ರಮ, ಸಂಸ್ಕೃತಿ ಸೂಚಕವಾದ ಆಂತರಿಕ ವ್ಯಕ್ತಿತ್ವದ ಮಹಿಮೆಯೇ ಅಶ್ವಾವ. ಲೋಕವಂದ್ದರಾದ ಸಾಕ್ಷಿತೀಸ, ಗಾಂಥಿಜಿಂಜವರಿ ಇದಕ್ಕೆ ದೃಷ್ಟಾಂತ. ಇವರನ್ನು ಸುರೂಪಿಗಳಿಂದು ಹೇಳುವುದು ಅರಸಿಕತನವೇನಿಸಿದೆ ಇರದು. ಆದರೂ ಇವರು ತಮ್ಮತ್ವ ಲೋಕವನ್ನಾಕಣಿಸಿದ್ದು ಹೇಗೆ? ಮನದ ಚೆಲುವಿನಿಂದಲೇ ಅಲ್ಲವೇ? ಮೈಯ ಚೆಲುವು ವಯೋವಾನ ದಂತಿ ಬಾಹುತ್ತದೆ. ಮನದ ಚೆಲುವು ವಯೋವೃದ್ಧಿಯಾದಂತೆ ಅಭಿವೃದ್ಧಿಯನ್ನು ಹೊಂದಬಳ್ಳಿದು, ಹಾಗೆ ಸರಿಯಾಗಿ ನಡಕೊಂಡಲ್ಲಿ ಮಾತ್ರ. ಹೊರಗಣದು ಹೆಚ್ಚಾಗಿ ಶೂವಾರ್ಚಿತ; ಒಳಗಣದು ಮಾತ್ರವಾಗಿ ಸ್ವಾರ್ಚಿತ. ಇಷ್ಟತ್ವರ ಒಳಗಣ ಮೈಮನಗಳು ಹಿಗ್ಗುತ್ತಿರುವಲ್ಲಿ ವ್ಯಕ್ತಿಗೆ ಕ್ರಿಯಸ್ಸು ವಿಶೇಷವಿಲ್ಲ. ನಾಲ್ಪತ್ತರ ಮುಂದಣ ವಯಸ್ಸಿನ ವೋಗದಲ್ಲಿ

కాణువ పంతస, సు-హాసద నోళపు ఆ వ్యక్తియ నిన్నల్పమ మనద సామీ. ఈ అందద వ్యక్తిష్టవన్న సంపాదిసలక్కే వ్యక్తియు అవి శాంత పరిక్రమ పదబీకాగుత్తదే. సాధనే ఇడబీకాగుత్తదే ఇదువే తపస్స; ఎందరీ కాయున్నదు. ఈ తేజస్స కాయ్య ఫల. కాయున్నదక్కే తాళ్ళబీకు తాలిదుచే బాటువుదు.

ప్రచలన ప్రీతియిల్లద మానవరే విరళ. చిగుర హొర హొమ్మబీకెంబ కెంబలవు ఆతఃకెక్కియ ఆరోగ్యద లక్ష్మణవు. సాకాగోదు సావు సవింపిసిద కురుకుమ; అనారోగ్యద సూచనే. లోచక్కే తాను తోరబీకు - థోరనాగబీకు దోరనాగ బీకు దోరియాగి మేరియబీకెంబ ఆకాంక్షీయు మానవ జీవియల్లి కుట్టినిందలే అంశురంబద్ధిరుత్తదే. ఇదే మహత్వాక్షాంక్షే. మహత్కీన ఆకాంక్షే. జీవవన్న ధారణమానిరువ దేశ మత్తు దేహవు బెళివ నేల కాగు సన్నివేశగలగి అనుగుణవాగి వఃహక్తాప్రాశాంక్షీయు రూపగొల్పువుదు; హిందు కీర్తాగువుదు మానవరల్లి నైయక్తిక వ్యక్తిష్టక్కే కారణవాగువ గుణవిదు.

ఈ సందభిదల్లియు మానవనిగిసమాజంద ఆస్తిత్వద ఆన భవన్న బరువుదు. సామాన్యరు ఇసామాన్యరాగలు యార ముట్టికేయన్న కార్యసువర్ణి ఆదువే సమాజ' అధివా వ్యక్తిగళు యాంద హేసు పడెయబీకెంబ ఉక్కటి ఆకాంక్షీయింద హేసువర్ణి ఆదు సమాజ ఆవ్యక్తివాగిద్దు అదు వ్యక్తిగళన్న ఆళుత్తదే. క్షతిగళగి అనుగుణవాగి వ్యక్తిగళగి హేసరు బహుత్తదే. తాయ్యందిగళు తొట్టిలల్లి ఇట్ట హేసరు బీరే; మానవరు మనదల్లి ఆతిసువ హేసరు బీరే సమాజవు ఒకిరంగవాగి కొట్టు హేసరు బీరే. ఇవ్వగళల్లి కొనేయ ఎరడరల్లి మేళవిద్దరూ ఆ వ్యక్తియు తన్న సిద్ధియన్న పడెదితిందు హేళబకుదు. ‘మోహన’ ఎందు తాయ్యందిగళు తమ్మ ఇష్టదంతి కరియుత్తిరిబముదు. హత్తవరిగి హగ్గణవు

ಮುದ್ದು; ಅದರೆ ತಾನು ನಿಜವಾಗಿಯೂ ಲೋಕವೋಹಕನಾಗಬೇಕೆಂದು ಆ ವ್ಯಕ್ತಿಯು ಕನವರಿಸುತ್ತಲೂ ಇರಬಹುದು. ಅದರೆ ಕೊನೆಗೆಯ ಪರೀಕ್ಷೆಯಲ್ಲಿ ಲೋಕ-ಸಮಾಜದಿಂದಲೂ ‘ಮೋಹನ’ನೆಂದೇ ಹೆಸರು ಹೊಂದುವ ಭಾಗ್ಯವು ಕೋಟಿಕೋಟಿಗಳಲ್ಲಿ ಏಸು ಜನಕ್ಕೆ? ‘ಪರೀಕ್ಷೆಕರ ಕಣ್ಣಲ್ಲಿ ಮೆನ್ನೆರಚಬೇಕೆಂಬ ವಿದ್ಯಾರ್ಥಿಗಳ ಚಪಲನಿಂದ್ಯ. ಸರಿಯಾಗಿ ಅಭ್ಯಾಸ ಮಾಡಿ ಪ್ರಾಮಾಣಿಕ ರಿತಿಯಿಂದ ಪರಿಕ್ಷೆಗಳಲ್ಲಿ ತೇಗರಡಿಹೊಂದುವುದರಲ್ಲಿಯೇ ಅವರ ಕಲ್ಯಾಣವಿದೆ ಪರೀಕ್ಷೆಕರ ಕಣ್ಣಗೆ ಇಂಗು ಹಚ್ಚಿ ಎಂತೋ ಪಾಸಾಗಿ ಪದವಿಗಳನ್ನು ಪಡೆದ ಮಾತ್ರಕ್ಕೆ ನಿಜವಾದ ವಿದ್ಯೆ ಬಂದಂತಾಗಲಿಲ್ಲ. ಅದಕಾರಣ ಅಭ್ಯಾಸದ ಪರಿಶ್ರಮಗಳಿಗೆ ಬೇಸರಿಯದೆ ಚೆನ್ನಾಗಿ ದುಡಿದು ಅದರ ಸ್ಥೂಲಗಳನ್ನು ಸವಿವಲ್ಲಿ ಇರುವ ಆನಂದ, ಸಮಾಧಾನ ಬೇರೆ ಯಾತ್ರೆಯಲ್ಲಿ ಬಾರದು.....’ ಎಂದು ಮುಂತಾಗಿ ಶಾಲೆಗಳಲ್ಲಿ ಶಿಕ್ಷೆ ಕರೂ ಮನೆಗಳಲ್ಲಿ ಪಾಲಕರೂ ಉರಲ್ಲಿ ನಾಗರಿಕರೂ ವಾಸಪೀಠದಲ್ಲಿ ಮುಂದಾಳುಗಳೂ ಏಕಂತದಿಂದ ಉಪದೇಶರ್ಯವುದುಂಟು. ಅದರೆ ಈ ಪ್ರತಿಜ್ಞನಕಾರರಲ್ಲಿಯೇ ಹಲರು, ತಾವು ಶಿಷ್ಟರು, ವಿಶಿಷ್ಟರು, ಮಹಾವ್ಯಕ್ತಿಗಳು ಎಂದೆನ್ನಿಸಿಕೊಂಬ ಹವ್ಯಾಸದಿಂದ ವಿದ್ಯಾರ್ಥಿಗಳು ಪರೀಕ್ಷೆರೊಡನೆ ಆಡುವ ತಟಿನನ್ನೇ ಇವರೂ ಸಮಾಜದೊಡನೆ ಹೂಡಿವುದುಂಟು. ಪರೀಕ್ಷೆಯ ಪ್ರಶ್ನೆಗಳನ್ನು ಮುಂದಾಗಿಯೇ ಕಂಡುಹಿಡಿವ ಮಾಟವನ್ನು ಬಲ್ಲ ವಿದ್ಯಾರ್ಥಿಗಳು ಕೆಲವರಿದ್ದರೆ, ಸತ್ತ ಮತದಾರರನ್ನು ಚುನಾವಣಿಗಟ್ಟಿಗೆ ತಂದು ಮತಪಡಿವ ಮಾಂತ್ರಕನ ಸಾಮಧ್ಯವುಳ್ಳ ಹೀಯರೆಂಬವರು ಜಾಲರು! ಯಾರಂದಲೂ ಬರೆಯಿನ ತಮ್ಮ ಹೆಸರಿನಲ್ಲಿ ಪ್ರಕಟಿಸುವ ಚಪಲ! ಬೇರೆ ಗ್ರಂಥಗಳಿಂದ ಎತ್ತಿ ಕೊಂಡು ತಮ್ಮ ಪ್ರತಿಭೀಯ ಫಲವೆಂದು ಹೇಳಬ ಚಪಲ! ಪ್ರಸಿದ್ಧಿಯನ್ನು ಪಡೆಯುವುದಕ್ಕಾಗಿ ಸುಳ್ಳ ನಟಿನೆ ಮಾಡುವ ಚಪಲ! ಅಧಿಕಾರ, ಪದವಿ, ಪಟ್ಟಿಗಳನ್ನು ದೊರಕಿಸಲು ಸನಿಹಿತಿಂದು ಅಡ್ಡದಾರಿಯಿಂದ ಬೇಗ ಸಾಗುವ ಚಪಲ! ಜೀವನದ ಒಂದೊಂದು ರಂಗದಲ್ಲಿಯೂ ರಂಪ್ರೇಂದು ಬಗೆಯ ಚಪಲಗಳು, ವಿಶಿಷ್ಟತ್ವಯನ್ನು ಕ್ಷೇತ್ರ ಯೆಂದೆನ್ನಿಸಿಕೊಳ್ಳಲು, ನಾನಾ ಸೋಗಿನಲ್ಲಿ

అట్లమట్టడ కైచలక, బాయాళళకగళన్ను హింయరిందలే మాడి మత్తివే! హిరియక్కన చొళ మనిషందిగే ఆభవా గురువినంతే శిష్టురు. తరుణాలిగే నాడిన హిరియరే ఆల్లవే మేల్పంక్తి? తరుణ జనాంగద స్నేఖిక మట్టపు ఆవర హిందిన తలేపూరిన హిరియరింత వితీష కిఏళు ఇల్లవే మేలు ఆగిరలారథు. ఆభవా వితీష వ్యక్తిశ్శాసనే ఇద్దుదాగిద్దరే ఆ బగెయ ప్రతిక్రియేగే ఆ కాలద హిరియరే పర్యాయదింద కాణరు.

వ్యక్తి యీనిసికోంబ మక్కల్వాకాంక్షేయు రాజమాగ్రందింద కైగూడదే ఇద్దరే, ఆదు వక్కమాగ్రం వన్ను అనుసరిశుత్తదే. మనిషినద హిరియరల్లి సత్తాప్రవృత్తియు జాగ్రత స్థితియల్లిద్ద ప్రమాణదలి మక్కళు నేరవాద దారియింద సాగువరు సమాజదల్లి సత్తాప్రవృత్తియు ఉఱజితదల్లిరువ ప్రమాణదల్లి మనితనగళూ సంఘశమితిగళూ గౌణసాధనగళన్ను ఖపయోగిసలు మనసు మాడవు. సమాజవు ఆదర్శవేందు భావిసిద వ్యక్తిగళ కాగూ ఆదే సమాజదోషిన తిరిక్కు కెంచుట్టడ హినప్రవృత్తియవరెందు హేశరాద తిరశ్శతి సమాజదోషిన కిఏళవ్యక్తిగళ, ఇవరించూ బగెయవరు— హోరగి బాయామాతినల్లి ఆదువ, ఆల్ల— అంతరాళదల్లి కుదుగిసికోందు అనుసరిసుత్తరువ స్నేఖిక శ్రద్ధియ బీరిఒచిన సరాసరియే సామాజిక సత్తాప్రవృత్తియ జాగ్రతస్థితి. సత్కృతు అనంతవాగిద్దరూ ఆయా సమాజద పాలిన సత్కృత పరిధితియు ఇష్టే. ‘సత్కృతువ జయతే’ ఎంబదు పరమ ఆభ్రందల్ల వాస్తవనవల్ల. సమాజదల్లరువ సత్కృత అరివిన ఖద్దగలగళల్లి హిడిసలారద హోస సత్కృతే ఆ కాలదల్లయే ఆభవా ఆగలే గెలువు దొరియువుదు ఎంతో! భూతోకిదల్లి ఆధారవిల్లద జనతీయ వాసోఇబుద్ధిగళల్లి ప్రవేళదోరికు ఇంటు గొళ్లుద సత్కృతు, ఇన్నూ ఉదయసల్లరువ వాకూనష్టతదంతి; ఆదర కిరణగళు లోకద చణ్ణిగే ఇన్నూ నిలుకువుదల్ల. సామాజిక

ನೀತಿ-ಅನೀತಿಗಳನ್ನು ತಂಗಿ ನಿರ್ಣಯಿಸುವಾಗ ಆಯಾ ಕಾಲದಲ್ಲಿ ಒಳಕೆ ಯಶ್ವಿದ್ದ ಶೂಕ-ಮಾಪುಗಳನ್ನು ಉಪಯೋಗಿಸುವುದು ನ್ಯಾಯ. ಸಾರ್ವ ಕಾಲಿಕವಾದ ಸತ್ಯದ ಕೋಷ್ಟಕು ಅಲ್ಲಿ ನಿರೂಪಯುಕ್ತ. ಹಾಗೆ ಮಾಡುವದು ಅನ್ಯಾಯ.

ಸಮಾಜವು ಮನಸಾ ಒಪ್ಪಿಕೊಂಡ ಸತ್ಯದ—ನ್ಯಾಯ ನೀತಿಯ ಮೇರೆ ಏರಿ ನಡೆದು ಬಾಳಲು ಯಾವ ಈಟಿಂಬಣಿನೂ ಧೈಯರ್ಮಾದ ಲಾರನು ಸಮಾಜದ ಇಚ್ಛಾತಕ್ತಿಯ ಮುಂದೆ ಸರಕಾರಕ್ಕೂ ತಲೆವಾಗ ಬೇಕಾಗುವುದು. ಸಮಾಜಕ್ಕೆ ಸಮೃತವಿಲ್ಲದ ಕಾಯಿದೆಗಳು ಕಾಯಿದೆ ಪ್ರಸ್ತುತಗಳ್ಯಾಯೇ ಉಳಿಯಾವುವು ಸರಕಾರಕ್ಕೆಂತಲೂ ಸಮಾಜದ ಈಶ ಶಕ್ತಿಯು ವಿಶೇಷ ಪ್ರಭಾವಶಾಲಿಯೆಂಬಾದನ್ನು ಇಲ್ಲಿ ಮನಗಾಣಿಬಹುದು. ಅದರೆ, ತಾವು ಕಂಡ ಅಥವಾ ಬಗೆದು ಭಾವಿಸಿಕೊಂಡ ಸತ್ಯದ ಒಿಗಲ್ಲಿಗೆ ಸಮಾಜದ ಕೇಳವೋಂದು ರೀತಿ ನೀತಿಗಳು ಸರಿಹೊಗುತ್ತಿದ್ದಿಲ್ಲವಾದರೆ, ಅಂತಹರು ತಮ್ಮ ವಿಚಾರಗಳನ್ನು ಇನ್ನೇಡುರಿಗೆ ಮಂಡಿಸಿ ಸಮಾಜದಲ್ಲಿ ತಮ್ಮ ಸತ್ಯದ ಹೊಸ ಅರಿವನ್ನು ತಂದು ಕೊಡುವುದು ಅವರ ಕರ್ತವ್ಯವಾಗಿದೆ. ಇದು ಸಹಾಯಕ್ಕೆ ಗಳ ದಾರಿ. ಇವರು ಸಮಾಜದ ಪುರಸ್ಕಾರ ಅಥವಾ ಶಿರಸ್ಕಾರಗಳನ್ನು ಲೈಕ್ ಪದೆ ತಮ್ಮದೇ ಆದ ದಾರಿಯಿಲ್ಲ ಮುಂದು ವರಿಯುತ್ತಾರೆ. ನಿಜವಾದ ಲೈಕಕಲ್ಯಾಣಕ್ಕಾಗಿ ತಾವು ಮನಗಂಡುದನ್ನು ಜೀದರಿ ಜೀಽದೆ ಇದ್ದರೆ ಸಕ್ಕರೆ ಆನ್ಯಾಯ ಮಾಡಿದಂತಾಗುವೆಂಬ ಅಂತರಿಕ ಒತ್ತಾ ಮುದ ಮೂಲಕವಾಗಿ ಇವರು ಸಮಾಜದ ಕೋರಕ್ಕೆ ಗುರಿ ಯಾಗಲಿಂಬ್ಬಾಗಿ ಇದ್ದರಾಗುತ್ತಾರೆ. ಪ್ರವಾಹದ ಎದುರು ಈಜುವ—ಸಂಕ ಟಿಕ್ಕೆ ಆಹ್ವಾನಿಸುವ ದಾರಿಯಿದು. ವ್ಯಕ್ತಿಯ ಸತ್ಯಪರೀಕ್ಷೆಯಾಗಿ ಆದಕ್ಕೆ ತಕ್ಷಂತೆ ಅದರ ಬೆಳಕು ಹೊರಬಿಳುವುದು.

ಸಾಮಾನ್ಯದೊಂದು ಇಮ್ಮೆ ಎಡೆಗಾರಿಕೆ ಎಲ್ಲಿ? ಸಾಕಷದ ಕಷ್ಟನಷ್ಟ ಗಳಂತಹ ನೊದಲು ಬೇಡ. ಇಂತಹರು ಪಾಪ, ತಮ್ಮ ಉಪಜೀವನದ ಸುಲಭ ಮಾರ್ಗವನ್ನು ಕಂಡುಕೊಂಡು, ಪರಿಸಿಯ ಕೂಡ ಜಾತೀಯೆಂಬಂತೆ ಹೊರಬುವರು. ಗಾಳಿಗೊಂಡತ್ತ ಶಿರುಗುವುದು ಇವರ ಸ್ವಭಾವ. ಅದರೆ

ఇన్ను కేలరు ఈ వగ్రదల్లియే సేరికొండిద్దరూ ఆవర కొంచు ఇన్నొ ముందిరువుదిల్ల. ఒళగొళగి అశ్వత్త మహాత్మాకాంశ్మీగళు కాగేయే కుదియాత్తి రుత్తనే. పరిష్కారిగే బైయుత్త, దైవశై శపిసుత్త, తమ్మ హేడితనక్కాగి సమాజశై, సమాజదొళగిన ఇన్నారిగొ హరికాయ్య తిగళుత్త—బొగళుత్త కాలకరణ మాముత్తిరుత్తారే. ఇంతక్కరల్లి స్పులుచురుకాగిద్దవరు సంధిసాధిసి, ‘ఏనకేన ప్రకారీణ’ తమ్మ కాలు చొఱలు హవణిసువరు. కృసాధిసువదే నోఇవరు, పంక్తియల్లి బడిసువుదక్కేందు నింతు, తమ్మ కాగూ తమ్మవర ఎలీయే మేలీ సావజనిక టుప్ప సురువి ఉపకారకత్తారీందు కేసరాగువరు.

వ్యక్తిత్వక్కాగి వ్యక్తిత్వవన్న పడేవ హుళ్ళ ఉలవరిగి. నగర సభియు నదశ్శ, సంఘసమితియ..అధ్యక్ష, కాయిఫదర్శ ఆధవా ఇంతక ఇన్న యానుప్పదాదరూ గౌరవద స్ఫురగళన్న ఆక్రమిసువ పరాక్రమి వ్యక్తిగళవరు. తావు స్ప్రేకరిసబ్సికేందిరువ స్థానదల్లి నింతు, తప్పింద ఆ స్థానద గౌరవక్క సరియాద కేలస మాదలు సాధ్యవే? అంతక యోగ్యతెయిదేయే? ఆ యోగ్యతెయిన్న తందుకోళ్ళలు ప్రయత్న నడెదిదేయే? ఎంచీ తెరనాగి ఆత్మనిరీక్షణగి ఇవర మనస్స సిద్ధవిరువదిల్ల. ఒళగే హురుళ్ళలువేందు తిలదిద్దరూ ప్రతి-ష్టుక వ్యక్తియెనిసికొంచ ఆలిబురుచతనదింద సమాజదొళగిన ఆయ కట్టిన మెట్టుగళన్న వశపడిసికొళ్వ హొంచుకూకుత్తారే. ప్రాసాద తిఖిద మేలీ కుళతరూ కాగేయు గరుడవేనిసలారదేందు సుభాషితకారను నశ్శిద్దగా ఈ నగేయు కొంకు తిలయువష్ట సజ్జనికేయు ఈ వగ్రదల్లి జీవంతవిద్దరి, ఆవరు తమ్మ మయాఫడి యన్న బిట్టు హొరగే బరలు ఎందూ ఇష్టపడుత్తిద్దిల్ల. పరిప ఆక్రమణ మామువుదే పరాక్రమవెందు ఇవర గ్రహికెయాగిరుత్తదే.

బూట్టి-సూటినింద చేలి బరుత్తిద్దరి ఆదన్న థరిసువరు; బాది కాకిచొండల్లి మన్న శేయిద్దరి అదూ సరియీ. కేసరిన హిందు

ಮುಂದಿನ ಪದಗಳಿಗೆ ಮಹತ್ವವಿದ್ದರೆ ಅದನ್ನು ಪಡೆದುಕೊಳ್ಳಲಿಕ್ಕೆ ಏನುಬಿಡ್ಡರೂ ಕೊಡಲು ಸಿದ್ಧಾ. ರಾವಸಾಹೇಬಿ, ರಾವಬಹಾದ್ದೂರ್ ಬೇಡ ವಾದರೆ ಅವನ್ನು ಎಸೆದು ದೇಂ ಭ. ರ ಸಾಲಿನಾಲ್ಲಿ ಸೇರಲು ಸಂಕೋಚಿತಿಲ್ಲ. ದೇಂ ಭ ಇದು 'ದೇಶಭಕ್ತ' ಎಂಬುದರ ಸಂಕ್ಷೇಪವಲ್ಲ; 'ದೇಶಭಕ್ತುಕ' ಎಂಬು ದರ ಸಂಕೇತವೆಂದು ಟೀಕೆ ಬಂದರೆ, ಆಗಲಿ; ಇನ್ನು ಅಧಿಕಾರದಲ್ಲಿ ಬರುವ ಪಕ್ಷವಾವೇದು? ಭಾಯಿ, ಸಾಧಿ, ಅಥವಾ ಕಾಮೇರ್ಡ ಏನೆಂದರೂ ಶಮ್ಮತ. ಯಾವ ಪದಸಮುಚ್ಚಯಗಳಂದ ಜನ ಮೆಚ್ಚಿ ಮಂಕುಗೊಳ್ಳಬಹುದೊ ಅನ್ವಯಗಳನ್ನು ನಾಮಾಭಿಧಾನದ ಮುಂದೆ ಅಥವಾ ಹಿಂದೆ ಜೋಡಿಸಲು ಯಾವ ಕ್ಷಣಕ್ಕೂ ಬಧಿಗೆ. ಇದರೊಡನೆ ಬ್ರಾಂಕ ಶಿಲ್ಪಿನ ಕಾಗದಗಳನ್ನು ಸೇರಿದರೆ ಆ ವ್ಯಕ್ತಿ ವೈಕಿಷ್ಟವ್ಯಕ್ತಿ ವೇ ಒಂದು. ವ್ಯವಹಾರದ ವೇಟಿಯಲ್ಲಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳಲು ಜೀವವು ಬಗೆಬಗೆಯಾದ ಹಂಚಿಕೆಗಳನ್ನು ಮುದುಕಿಕೊಳ್ಳುತ್ತದೆ. ಇಂಗ್ಲಂಡ ರಿಟನ್‌ಡಾ ಎಂದರೆ ಜನಬುದ್ಧಿ ನಂತರೆಂದು ಬಗೆಯುವರೊ? ಅಮೇರಿಕೆಯಿಂದ ಮರಳದವನೆಂದರೆ ಮೆಚ್ಚಿ ಕೊಳ್ಳುವರೊ? ಅಥವಾ ರಕ್ತಿಯಾದ ಲೆನಿನ್, ಸ್ಪೂಲಿನ್‌ರ ಗುಟ್ಟನ್ನು ಆರಿತವ ನೆಂದರೆ ಬೇಗ ಬೆಸ್ವಾಗುವರೊ? ಕವಿ, ಸಾಹಿತ್ಯ, ಕಲಾವಿದ, ಸಂಕೋಧಕ, ಶತ್ಯಜ್ಞಾನಿ, ರಾಜಕಾರಣ, ಭಕ್ತ, ಶರಣ, ದಾಸ— ಯಾವ ವೇಷದಿಂದ ದುಡ್ಡಿದೊರಿತು ಗೌರವ ಸಿಕ್ಕುವುದೊ ಜೀವನ-ನೌಕೆಯ ವಿಜಯ ಯಾತ್ರೆಯು ವಿಜ್ಞಂಭಣೆಯಿಂದ ಜರುಗುವುದೊ ಆ ದಾರಿ ಇವರದು.

ವೃಕ್ತಿತ್ವವನ್ನು ಪಡೆವ ಮಹತ್ವಾಕಾಂಕ್ಷೆಯಿಂದ ಮುನ್ನುಗ್ಗಲ್ಪಿಸುತ್ತಿರುವ ಪ್ರತಿಯೊಬ್ಬರೂ ಸಾಮಾನ್ಯವಾಗಿ ಇಂತಹ ಸುಳಿಯಲ್ಲಿ ಸ್ಥಾಪಿತ ಅಥವಾ ಸೂಕ್ತ ರೂಪದಲ್ಲಿ ಒಮ್ಮೆಯಾದರೂ ಸಿಲುಕೆಕೊಳ್ಳುವರಾದರೂ ಪ್ರಾಮಾಣಿಕರಿದ್ದವರು ಕೈಕೊಂಡ ಕೆಲಸಕ್ಕೆ ಅವಕ್ಷಿಕವಾದ ಜ್ಞಾನ-ಶಕ್ತಿ ಗಳನ್ನು ಬೇಗನೆ ಗಳಿಸಿಕೊಂಡು ತಮ್ಮ ಆರ್ಥತೆಯನ್ನು ಕಾರ್ಯರೂಪದಿಂದ ಲೋಕನಿರ್ದರ್ಶನಕ್ಕೆ ತಂಡು ಕೊಡುವರು. ವೃಕ್ತಿತ್ವವನ್ನು ಪಡೆವ ಹಂಬಲವು ಶಿಳವಳಕೆ ಬಂದಂತೆ ಅಳಿಯುವುದೇ. ಕೇವಲ ವೃಕ್ತಿತ್ವಕ್ಕಾಗಿ ಬದ್ದಾಟ, ಶುದ್ಧ ದಂಭಾಚಾರ; ತನ್ನ ಯೋಗ್ಯತೆಯನ್ನು ತಾಗಿಕೊಂಡು ಅದಕ್ಕೆ

ತತ್ತ್ವಂತಹ ಲೋಕಹಿತದ ಯಾವುದೊಂದು ಕೆಲಸವನ್ನು ಸೇರಬೇರಿಸುವುದಕ್ಕಾಗಿ ತತ್ತ್ವನಿಷ್ಠೆಯಿಂದ ಕಾರ್ಯಪ್ರವೃತ್ತಾದ ಪ್ರಾಮಾಣಿಕರಿಗೆ ವ್ಯಕ್ತಿತ್ವವು ತನ್ನತಾನೆ ಅನುಸರಿಸುವುದು. ಏನಾದರೂ ಮಾಡಿ ಹೆಸರು ಗಳಿಸುವ ರೀತಿ ಇವರಿಗೆ ಒಗ್ಗಿದ್ದು. ಹೆಸರು ಗಳಿಸುವ ಗಡಿಬಿಡಿಯ ಜನರು ತಮ್ಮ ಹೆಸರು ಕೆಡಿಸಿಕೊಳ್ಳುವಲ್ಲಿ ಸಂದೇಹವೇ ಇಲ್ಲ. ಇಷ್ಟೇ ಇಲ್ಲ; ಇವರ ಕೈಕೊಂಡ ಕೆಲಸವೂ ಹಸಗೆಡುವುದು. ಇಂತಹರು ಸಮಾಜದ ಆವಸ್ತಿಗೆ ಕಾರಣರಾಗುತ್ತಾರೆ. ಯೋಗ್ಯತೆ ಇಲ್ಲದೆ ಅಥವಾ ಅದನ್ನು ವಿಂದಿ, ಹೆಸರಿನ ಹುಣಿನಿಂದಲೇ ಮುಂದಿಬಂದು ಮೇರಿದಾಡುವವರನ್ನು ಆದರ್ಶರೀಂದು ಯಾವ ಸಮಾಜವು ತನ್ನ ತಲೆಯ ಮೇಲಿರಿಸಿಕೊಳ್ಳುವುದೂ ಅದು ತನ್ನ ಅಧಿಕಾರಕದ ಪೂರ್ವಿಕಿದ್ದ ತೀರ್ಥನ್ಯೈ ನಡೆಸುತ್ತದೆ. ಅನೇಯ ಬಾಜೀರಾಯ ನಂತಹನು ರಾಜನಾಗುವುದು; ಸಮಾಜವು ಅದನ್ನು ವಿರೋಧಿಸಿ ತೀವ್ನಿಗಿರುವುದು; ಇಂತಹ ಕೃತಿಗಳ ಫೋರ್ಮ ಪರಿಣಾಮವನ್ನು ಅನುಭವಿಸಿರುವ ಭಾರತವೂ ಇದರ ಪ್ರಾಂತಗಳೂ ಮತ್ತೆ ಅದೇ ದಾರಿಯಲ್ಲಿ ಹೊರಟಿರೆ ಅದರಂತಹ ದುರ್ದೈವವು ಬೇರೆಹಂಡಿಲ್ಲ. ತತ್ತ್ವನುಸಂಧಾನದಿಂದ ಜೀವನ ಪಥದಲ್ಲಿ ಮುಂದುವರಿಸುತ್ತಿರುವ ಪರಿಶುದ್ಧಿತರ ವ್ಯಕ್ತಿತ್ವಕ್ಕೆ ಒಂದು ತೀಜೋವಲಯವು ತನ್ನತಾನೆ ಹಿಂಬಾಲಿಸುವುದನ್ನು ಎಲ್ಲರೂ ಬಲ್ಲರು. ಆದರೆ ಅವು ಕನ್ನ ಯಾರು ಎದುರಿಸಬೇಕು? ತೊಂದರೆಗಳನ್ನು ಅನುಭವಿಸಿಯಾ ನಡುಸುವ ಲೋಕಹಿತಕಾರಕ ಕೃತಿಗಳಿಂದ ಇವರ ವ್ಯಕ್ತಿತ್ವವು ಬೆಳಗುವುದು. ಇವರ ಹೆಸರು ದೇವಕೋಟಿಗೆ ಸೇರುವುದು. ದೇವರಿಗೆ ನೇರಿಳು ಇರುವದಿಲ್ಲವೇಂದು ಹೇಳುವ ವಾಡಿಕೆಯನ್ನು ಇಲ್ಲಿ ನೇನೆಡುಕೊಳ್ಳಬಹುದು. ಇವರ ನಾಮಸ್ವರಣೆಯು ಆಯಾ ತತ್ತ್ವಭಿಮಾನಿ ಸಾಧಕರಿಗೆ ತಾರಕಮಂತ್ರವಾಗುವುದು.

ತತ್ತ್ವನಿಷ್ಠೆಯೇ ನಿಜವಾದ ಆಸ್ತಿಕರು. ತಂತ್ರ ಕಂಡ ಸತ್ಯದಲ್ಲಿ ನಿಷ್ಪಾಯುಳ್ಳವರಾಗಿ, ಲೋಕಹಿತಕ್ಕಾಗಿ ಅದರ ಅನುಷ್ಠಾನದಲ್ಲಿಯೇ ಆನಂದಿಗೊಳ್ಳುವುದು ಇವರ ಸ್ವಭಾವ. ಈ ಬಗೆಯವರಲ್ಲಿ ಕೆಲರು ದೇವರೀಂಬ ವಿಶ್ವರೂಪ ಆಂಶಾರದ ವಸ್ತುವಿನ್ನು ನೇಮ್ಮಿಕೊಂಡಿರಲಿಕ್ಕೆಲ್ಲ ಆದರೂ

ಅವರು: ಆಸ್ತಿಕರೇ. ಸತ್ಯನೇ ದೇವರು. ಅದುದರಿಂದ ತಾವು ಅರಿತ ಸತ್ಯದಲ್ಲಿ ಶ್ರದ್ದೆಯಾಟ್ಟು. ಯಾರ ವಿರೋಧವನ್ನೂ ಗಮನಿಸದೆ ಅದರಿಂತೆ ನಡೆವ ಪ್ರಾಮಾಣೀಕರು ಆಸ್ತಿಕರಲ್ಲದೆ ಇದ್ದರೆ, ಶಿವ-ವಿಷ್ಣು ಮೊದಲಾದ ದೇವರ ಭಕ್ತರಿಂದೆನಿಸಿ. ನಾಮ-ಮುದ್ರೆ-ವಿಭಂಗಿಗಳನ್ನು ಬಹಿದಃಕೊಂಡು, ಒಳಗೊಂದು ಹೊರಗೊಂದು ಲೈರನಾಗಿ ವರ್ತಿಸುವ ವಂಚಕರು ಆಸ್ತಿಕರೋ? ಧನ, ಮಾನ ಅಥವಾ ಕೇತ್ರಗಾಗಿ, ಪದವಿ-ಪಟ್ಟಿಗಳನ್ನು ಪಡೆಯುವುದಕ್ಕಾಗಿ ದೇಕಾದ ಸಾಧನಗಳನ್ನು ಉಪಯೋಗಿಸಿಕೊಳ್ಳಲು ಹೇಸದ ಸಂಧಿಸಾಧಕರು ಎಷ್ಟೋ ದೇವತಾರ್ಚನೆ, ಸ್ವಾಮಿ ಪೂಜೆಗಳನ್ನು ನಡುಸುತ್ತಿದ್ದರೂ ಅಥವಾ ಅಧ್ಯನಿಕ ಪ್ರಕಾರದ ಧಾರ್ಮಿಕ ಸೋಧನೆಗಳನ್ನು ಹಾಕುತ್ತಿದ್ದರೂ ಅವರು ಶುದ್ಧ ನಾಸ್ತಿಕರೇ ಸಂ. ಇವರು ದೇವರು, ಧರ್ಮ, ಪರೋಪಕಾರಗಳ ಉಭವನ್ನು ತಮ್ಮ ಕ್ಷುದ್ರ ಸ್ವಾರ್ಥಸಾಧನೆಗಾಗಿ ಮಾಡಿಕೊಳ್ಳುವರು. ದೇವರನ್ನು ವಂಚಿಸುವ ಹಂಚಿಕೆಗಾರರು ಏಕೆಂದರೆ ದೇವಕಾರ್ಯಕ್ಕೆ (ಎಂದರೆ ಸತ್ಯಪ್ರವೃತ್ತಿಯ ಅಭಿವೃದ್ಧಿಗೆ) ಇವರು ನೇರವಾಗುವ ಬದಲು ದೇವರನ್ನೆ ತಮ್ಮ ಕೆಲಸಕ್ಕೆ ಬಳಸುವರು!

ಕ್ಯೂಕೋಂಡ ಕಾರ್ಯದ ಅಂತರ್ಗತ ಹಿರಿಮೆಯನ್ನು ಮನಗಂಡು ಶ್ರದ್ದೆಯಾಂದ ಅದರಲ್ಲಿ ತೊಡಗುವವರೆ, (ಆ ಕಾರ್ಯದಲ್ಲಿ ಸತ್ಯವು ‘ಆಸ್ತಿ’ ಎಂಬ ನೆಚ್ಚಿಕೆಯ) ಆಸ್ತಿಕರು. ಒಳಗೆ ಹುರುಳದೆಯೆಂದು ಎಲ್ಲಿಯೂ ಮನವರಿಕಯಾಗಿಲ್ಲ; ಅರ್ಥವಿಹೀನ, ನಿಷ್ಪ್ರಯೋಚಕವೆಂದು ಒಪ್ಪಿಕೊಳ್ಳುತ್ತಿದ್ದೀರು ಯಾವುದೋಂದು ಕಾರ್ಯದಲ್ಲಿ ಕೇವಲ ಮುದ್ದಿಗಾಗಿ ಅಥವಾ ಪ್ರತಿಷ್ಠಿತದೆಯೆಂದು ಪಡೆಯುವುದಕ್ಕಾಗಿಯೇ ಯಾರು ಸೇರುವರೋ (ನೇ ಆಸ್ತಿ ಎಂಬವ ರಾಧ್ಯರಿಂದ) ನಿಜವಾಗಿಯೂ ಇವರು ನಾಸ್ತಿಕರೇ. ಒಳಗಿನ ಬೆಳಕಿನ ಭಕ್ತರು ಆಸ್ತಿಕರು. ಹೊರಗಿನ ಹೊಳಿಗೆ ಮರುಖಾದವರು ನಾಸ್ತಿಕರು. ಒಳಬೆಳಕಿನ ಸತ್ಯ) ಪೂಜಕರು ಸ್ವಯಂ ಪ್ರಕಾಶದ ಷ್ವಕ್ತಿಗಳಾಗುತ್ತಾರೆ. ಹೊರಮಿಂಚಿಗೆ ಮನಸೋತವರು ದೀಪದ ಹುಳದಂತೆ ದುರಾಶಿಯ ಕಿಂಚಿತ್ ನಲ್ಲಿ ಬೆಂದುಬೆಂಡಾಗುವರು. ಮೊದಲನೆಯವರ: ಮೂಳಿದ ವಸ್ತುವಿಗೆಹೊನ್ನೆ ಬೆಲೆ ಬಂದರೆ, ಎರಡನೆಯವರು ಹೊನ್ನೆನಿಂದ ತಮ್ಮಬೆಲೆಯನ್ನು ಹೆಚ್ಚಿಸಿಕೊಳ್ಳಲು ಹಂಬಲಿಸುತ್ತಾರೆ. ಮೊದಲನೆಯರು ಪರಿಸ್ಥಿತಿಯ ನಿರ್ವಾತಗಳಾದರೆ ಎರಡನೆಯವರು ಪರಿಸ್ಥಿತಿಯ ಚಾನ್ನಿಗಳು. ಮೊದಲನೆಯವರು ತಮಗೆ,

ಅತಿತರಾಳದಲ್ಲಿ ಸಕ್ಕೆವೇನಿಸಿದ್ದ ನಿಪ್ಪರ ಸತ್ಯವಾದರೂ ಸಮಾಜದ ಹಿತಕ್ಕಾಗಿ  
ಹೇಳಲು ಹಿಂಜರಿಯಾದ ಸೈತಿಕ ಧೈಯರ್ಶಾಲಿಗಳಾದರೆ, ಎರಡನೆಯವರು  
ಅಂತಃಸಾಷ್ಟೀಯ ಕಣ್ಣ ಕಳೆದು ತಮ್ಮ ಕೆಲಸ ಸಾಧಿಸಲು ಏನನ್ನೂ ಮಾಡಲು  
ಹಿಂಜರಿಯಾದ ಅವವೇಕಿ ಸಾಸಿಗಳು.

ಸಮಾಜದ ಇನೆರಡೂ ಕಕ್ಷಿಗಳ ಸವಿಂಬದಲ್ಲಿ ‘ಎಂದುದನೆ ಎಂದು  
ಬಾಷ್ಟ’ ವ್ಯಕ್ತಿಗಳು ತಲವ್ರೋದಾ ಎಂದುದನೆ ಎಂದು ಬಾಷ್ಟಲ್ಲಿ ಯಾರಿಗೂ  
ನಿಜವಾದ ಅನಂದವಿಲ್ಲ ಅದರೂ ಈ ಪ್ರಸಂಗವು ಏಕೆ ಬರುತ್ತದೆ? ಜೀವ  
ನವು ಸುಖಾತ್ಮವಾಗಿ ಸಾಗಲೆಂದು; ಧನಾತ್ಮಯಿಂದ; ಕೆಲವೊಂದು  
ಕಾಯರ್ ಸಾಧನೆಗಾಗಿ ಧನಾತ್ಮಯಿಂದ; ಕೆಲವೊಂದು ಕಾಯರ್  
ಸಾಧನೆಗಾಗಿ; ಗುಣಕ್ಕೆ ಮೆಚ್ಚಿ; ಪ್ರಭಾವಕ್ಕೆ ಮಾರುವೋಗಿ; ಮರುಳಣಿ;  
(ಅವು) ಪರಶೂರಾಮರೀಂಯ ಭಾಂತಿಯಲ್ಲಿ; ಶಿಳಗೀಡಿತನದ ಮೂಲಕ;  
ವರುದಾರಿಯ ಕಷ್ಟಕ್ಕೆ ಹೆದರಿ; ಪ್ರಾಣಕ್ಕೆ ಮಾರುವೋಗಿ; ರೂಢಿ ಸಂಪ್ರದಾಯ  
ಗಳ ಜಕ್ಕುದಲ್ಲಿ ಸಿಲುಕಿ; ನರಕದ ಭೀತಿಯಿಂದ; ಸ್ವತಂತ್ರ ವಿಚಾರ ಹೊಳೆ  
ಯದ್ದಕ್ಕೆ; ನಿರ್ಗತಿಕರಾಗಿ..... ಇಂತಹ ಜನ ತಮ್ಮ ಸ್ವತ್ವನನ್ನು  
ಕರ್ಳಿದುಕೊಳ್ಳುತ್ತಾರೆ; ಅಂದಗೇಡಿಗಳಾಗುತ್ತಾರೆ; ಬೆಳಕು ಕರ್ಳಿಗುಂದಿ ನಿಸ್ತೇಜ  
ರಾಗುತ್ತಾರೆ; ಪರಪ್ರತ್ಯಯನೇಯಬುದ್ಧಿಗಳಾಗುವರು. ಮೊದಲು ಇವ  
ರೊಳಗಿನ ಸ್ವಂತ ಬಿಂದಿಯ ಎದೆರು ಹಲವಾರು ಶಂಕೆಗಳು ಬಂದು ನಿಖಲು  
ತ್ವನೆ ಎಂದುದನೆ ಎನ್ನಿದಿರಲು, ಪ್ರಾಮಾಣಿಕವಾದ ಭಿನ್ನಾಭಿಪ್ರಾಯವನ್ನು  
ವ್ಯಕ್ತಪಡಿಸಲು ಒದೀಕಿಸುತ್ತವೆ. ತಲೆದೊರಿದ ಪ್ರಾಮಾಣಿಕ ಮತಗಳನ್ನು  
ಬಳಸಿದುವ ಜಟಿವು ಅಂಟಿಕೊಂಡಂತೆ ನಕ್ಕಿಯಲ್ಲಿ ಸ್ವಂತದ ದೃಷ್ಟಿ  
ಮೈತಿಪ್ಪುವು ಬೇಗನೆ ಲುಪ್ತವಾಗುವುದು. ಒರತೆಯ ನೀರನು, ಬಳಸದೆ  
ಇದ್ದರೆ ಅದರ ಕಲೆ (ಉಬ್ಬಿ)ಯು ದಿಕ್ಕು ಬದಲಿಸುವುದು; ಬಾವಿ ಬತ್ತ  
ವುದು. ಗವಲ್-ಎತ್ತನಂತೆ ಎಂದುದಕ್ಕೆ ತಲೆ ಆಲ್ಫಾಡಿಸುವ ಸ್ವಭಾವವು.  
ಮೈಗೂಡಿತೆಂದರೆ ಆ ಬೆಳಕಿನ ಬಂಜಿತನದ ಬಾಳನಲ್ಲಿ ಅಶಂಕೆಗಳ ಬಾಧೆ  
ಯಿಲ್ಲ. ಸ್ವತಂತ್ರ ವಿಚಾರದ ಜನನದ ಬೇನೆತನ್ನು ವ ಸಂಕಪ್ಪಗಳಿಲ್ಲ.

‘ಹೌದು ಸಾರ್;’ ‘ಆಗಲಿ ಸಾರ್;’ ‘ಮಹಾಸ್ರಸಾದ್;’ ‘ಮಹಾಸ್ವಾಮಿ ದಿವ್ಯಚಿತ್ತ;’ ‘ಜೀ ಹಾಂ;’ ‘ಹಾಂ ಜೀ;’ ಎಂದು ಮೃದುಮಧುರ ದೀನ ಸ್ವರದಿಂದ ಉಸಿರಲಿಕ್ಕೆ ಅಥವಾ ಯಾವೈದಾದರೊಂದು ಪಂಥದ ಇಲ್ಲವೆ ವ್ಯಕ್ತಿಯ ವಿಶೇಷ ನಾಮೋಚ್ಛಾರಮಾಡಿ ‘ಜೈ ರ್ಯಾ’ ಎಂದು ಘೇಗಿಜ್ಞ ಲಿಕ್ಕೆ ಕಲಿತರಾಯಿತು. ಜೀವನದ್ವಿ ಮಧ್ಯಾಹ್ನಚಿಂತೆ ದೂರವಾಗಿವುದು. ಪ್ರಾಮಾಣಿಕ ಕೆಲಸಗಾರ, ನೇವಿ ನಿಷ್ಟೆಯಾಂದ ನೇಳಲಿನಂತೆ ಹಿಂಬಾಲಿ ಸುವನ, ಪಂಥಾಭಿವ್ಯಾಖಿ, ಆಚಾರತೀಲ, ಸಭ್ಯ ..... ಎಂದು ವೊದಲಾದ ವಿಶೇಷಣಗಳೂ ಹೊಗಳಿಕೆಗಳೂ ದೊರೆತು ಇವರ ಬಾಳಸೊಳಿನ ಸಮೇತನವು ಅದೆವ್ಯೋ ಕಡಿಮೆಯಾಗುವುದು. ತನ್ನ ವಿಶಿಷ್ಟದಾರಿಯ ಹೊರತು ಇನ್ನೊಂದು ಕಡೆಗೆ ಮನಸು ಸೆಳಿಯಲ್ಪಡಬಾರದೆಂಬುದಕ್ಕೆ ಒಂದು ಹಂಡಿಕೆಯಾದಿ: ತಮ್ಮ ಗುಣಾವಗಣಗಳಿಗಂತ ಇನ್ನೊಬ್ಬರ ಕುಂದುಗಳನ್ನು ಯಾವಾಗಲೂ ನೇನೆಯಬೇಕು. ಮತ್ತು ಜಗತ್ತಿನಲ್ಲಿ ಇನ್ನುಳಿದ ಪಂಥ ಅಥವಾ ಮಹಾವ್ಯಕ್ತಿಗಳಿಗಂತಲೂ ತಾನು ಅನುಶರಿಸುತ್ತಿರುವದೇ ಒಂದು ಅಗಾಧ ವಿಹಿಮೆಯುಳ್ಳ ಸರಪುಕಲ್ಯಾಣಕಾರಿಯಿಂಬ ಹೆಮ್ಮೆಗಾನ್ನು ವಿಪರೀತವಾಗಿ ಹೆಚ್ಚಿಸಿಹೊಂಡಣಿ ಬುದ್ದಿಯು ಸ್ತಿಮಿತಕ್ಕೆ ಬರುತ್ತದೆ ಮುಗ್ಗಿಭಾವವು ಬೆಳಿದು ಭಕ್ತಿಯು ದೃಢವಾಗುವುದು. ಯಾರಾದರೂ ತಮ್ಮ ವಿಚಾರಕ್ಕೆ ಅಲ್ಲಿಸ್ತೂವೇಂದರೆ ಸಿಕ್ತಪ್ರಕ್ರೋಧವಾಗಿ, ಶಾಂತವಿಚಾರ ವಿನಿಮಯದಲ್ಲಿ ಇನ್ನೊಬ್ಬರ ಹೆಚ್ಚಿನ ವಿಚಾರಸರಣಿಗೆ ಬಲಿಬೀಳಿವ ಮೋಹದ ಪ್ರಸಂಗವೇ ಪ್ರಾಪ್ತವಾಗಿವೆದಿಲ್ಲ. ಜೀವದ ಅಶಕ್ತ ಪರಿಸ್ಥಿತಿಯಲ್ಲಿ ಅಸಂಕೀರ್ಣದ ಆಗ್ನಿಯಾಂದ ಸತ್ಯವು ಪುಟಿಗೊಳ್ಳುವ ಬದಲು ಸುಟ್ಟು ಹೊಗುವ ಭೀತಿಯೆ ಇದ್ದಾಗ, ಅಂತಹ ಗಂಡಾಂತರದೊಳಗಿಂದ ಪಾರಾಗಲು ಸಿದ್ಧಾಂತದಿಂದಿರುವುದಕ್ಕಾಗಿ ಈ ಉಪಾಯವನ್ನು ಧಾರ್ಜವಾಗಿ ಉಪಯೋಗ ಮಾಡುಂಟು.

ಅನಿವಾರ್ಯವಾದ ಪರಿಸ್ಥಿತಿಯಲ್ಲಿ ಜೀವನ್ನು ‘ಎಂದುದನೆ ಎಂದು ಬಾಳುವ’ ಈ ವೇಷ ತಾಳಬೀಕಾಗಿ ಬಂದಿದ್ದರೂ ಎಂತಹ ಅವಸ್ಥೆಯಲ್ಲಿಯೂ ತನ್ನ ತನುವನ್ನು ವ್ಯಕ್ತಪಡಿಸಿವುದು ಅದರ ರುಟ್ಟುಗುಣವಾಗಿದೆ ಕಾಯಕದ

ಸೂಕ್ತಲ ಶ್ವರೂಪನು ಒಂದೇ ವಾದರಿಂಬಿನಿಸಿದ್ದೋ ಅದರಲ್ಲಿ ವೈಯಕ್ತಿಕ ವಾದ ಹಲವು ಸೂಕ್ತ ಪ್ರಕಾರಗಳು ಗೊಳಿಕರವಾಗದೆ ಇರುತ್ತವಿಭ್ರ.

ವೈಯಕ್ತಿಕವು ಜೀವಂತತನದ ಲಕ್ಷಣವೆಂದು ಅಂತ ಹಲವರು ತಾವು ಜೀವಾಕವಾಗಿದ್ದೇವೆಂಬುದನ್ನು ಸ್ಥಾಪಿಸಲಿಕ್ಕೆ ಏನಾದರೀಂದು ತಮ್ಮ ವೈಯಕ್ತಿಕವನ್ನು ಪ್ರಗತಿಸಲು ಕಾರಾಟ್-ಹೊರಾಟ್ ನಡೆಸುತ್ತಾರೆ. ಸಮಾಜದ ಚಿತ್ತವನ್ನು ತಮ್ಮತ್ವ ಸೇಳಿದುಕೊಳ್ಳಲು ಇಂತಹರಾ ಯೋಜಿಸುವ ಎಷ್ಟೋ ಹಂಚಿಕೆಗಳು ಕುಶಾಹಲಜನಕವಾಗಿರುತ್ತವೆ. ವೈಚಿತ್ರ್ಯ ವಿಕಸಿಸ್ತುಂತೆ ಕೃತಿಗಳಿಂದ ಜನರ ಮನದಲ್ಲಿ ತಮಗೊಂದು ಸಾಫನವನ್ನು ರಾಲ್ಸಿಕೊಳ್ಳಬಯಸುವ ಜೀವದ ಹವಣಿಕೆಯಿದು. ‘ಮುರಾರೀ ಶ್ರೀಯಾ ಪಂಥಾ’ ಎಂಬ ಲೋಕೋಕ್ತಿಯು ಇಂತಹರಿಗೆ ಸರಹೊಗುತ್ತದೆ. ಸಮಾಜದಲ್ಲಿ ಇದು ಅನಿವಾರ್ಯ ‘ಉಂನದು ಒಂದಾದರೆ ಉಂಡುಕನದೇ ಒಂದು;’ ಎಂದು ಪರಿಹಾಶಮಾಡಿದ್ದ ಸ್ವತಂತ್ರ ಕೃತಿಗಳಿಗೆ ಕೇರುಹಾಕಿ ದಂತಾಗಿ ಗತಾನುಗತಿಕತ್ವಕ್ಕೇ ಗೌರವಕೊಟ್ಟಂತಾಗುವುದು. ನಾಡಿನ ಮುನ್ನಡಿಗೆ ತಡೆಯನ್ನೊಳ್ಳಿದೆ ದಂತಾಗುವ ಸಂಭವವಿದೆ. ಆರಂಭದಲ್ಲಿ ಶ್ರೀಯಾ ಪಂಥವೆನಿಸಿಕೊಳ್ಳಿದ ಸ್ವತಂತ್ರ ವಿಚಾರವಿಲ್ಲ-ಶಂಕರ, ಮಧ್ಯ, ಅಳ್ವಮಾದಿಗಳೂ ಆಯಾ ಕಾಲದ ಶ್ರೀಯಾ ಪಂಥಗಳೇ. ಆದರೆ ಶ್ರೀಯಾ ಪಂಥಗಳಿಳಿವೂ ವಿಚಾರವಂತರ ಸುವಿಚಾರದ ಮಾರ್ಗ ಗೇರೇ ಎಂದು ಸಾಧಿಸುವುದೂ ಏಕಪಕ್ಷಿಯ ವಿಚಾರವಾದಿತು; ಉಭಯ ದೃಷ್ಟಿಯ ತೂಕದ ಮಾತಾಗುವು. ಕೇವಲ ನಾವಿನ್ಯಕ್ಕಾಗಿ ನವೀನತೆಯಾಗುವುದು ಹಿತಕರವಲ್ಲ; ಕ್ವೇಮಕರವೂ ಅಂತಿಮ ಮತಭೇದಕ್ಕಾಗಿ, ತಾನುಕಂಡ ಸತ್ಯದ ಇನ್ನೊಂದು ಅಂಶವನ್ನು ಲೋಕ ನಿದರ್ಶನಕ್ಕೆ ತಂದುಕೊಡುವುದಕ್ಕಾಗಿ, ಸೌಂದರ್ಯದ ಇನ್ನೊಂದು ಅಂದ ವನ್ನು ಎಂದರೆ ಬಗೆಯನ್ನು ರೂಢಿಸಿ ಜೀವನದ ಸೌಗಸನ್ನು ಹೆಚ್ಚಿಸುವುದಕ್ಕಾಗಿ ಅಥವಾ ಕುರೂಪತೆ ಇಲ್ಲವೇ ಅನ್ಯಾಯಗಳನ್ನು ಸಹಿಸಿ, ಇಂತಹ ಯಾವುದೇ ಕಾರಣಕ್ಕಾಗಿ ಶ್ರೀಯಾ ಪಂಥವನ್ನು ಆರಂಭಿಸಿದ ವ್ಯಕ್ತಿಯು-ಯುಕ್ತಿಯಾಗಲಿ, ಆಗದಿಂಲಿ, ಸಮಾಜದಿಂದ ಮನ್ನಣಿ ದೊರೆಯಲಿ,

ದೊರೆಯದಿರಲಿ ಅದು—ಅಭಿನಂದನಾರ್ಥವಾಗಿದೆ. ಅದರೆ ಕೇವಲ ಈಎಫ್. ಅಸೂಯೆಗಳಿಂದ, ಸಾತ್ವಿಕ್ ಸ್ಥಿರಗಳಿಂದ, ಶನಿಗೆ ಸಾತ್ವನ-ಮಾನ ಗಳು ದೊರೆಯದ್ದಕ್ಕೆ, ಖ್ಯಾತಿ ಕಾಮಕತೆಯಿಂದ, ಅಹಂಕಾರದ ಅವೇಗ ಉದ್ದೀಗದಿಂದ ಪ್ರಚೋದಿತವಾದ ಶೃಂತಿಯಿಂದ ಪಂಥಿಯು ಸಮಾಜದ ಗಗನಾಂಗಳಿಂದಲ್ಲಿ ಮೂಡಿದ ಬಾಲಚಿಕ್ಕೆ. ಸಮಾಜದಲ್ಲಿ ಆಗಾಮಿ ಅಶಾಂತಿಯ ಪೂರ್ವ ಸೂಚನೆ.

ಹೊಸ ಹಾದಿಯ ವ್ಯಕ್ತಿಗೆ, ಶೃಂತಿಯಿಂದ ಪಂಥಿಯೆಂದು ಒಮ್ಮೆಲೆ ತಲೆ ಕುಕ್ಕುವುದು ಅನುಚಿತ. ಸತ್ಯವು ಅನಂತ ಸ್ವರೂಪ. ಇದ್ದುದಕ್ಕೆ ಅಂತಿ ಕೊಂಡಿದ್ದರೆ ಅನಂತಪ್ರದ ಅರಿವು ಕೂಡ ಹಾರಿಹೊಗುವುದು. ಬಗೆಬಗೆಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದಾಗಲೇ ಸತ್ಯಾಸತ್ಯದ ನಿಷಾಯವಾಗಿ ಪ್ರಗತಿಯ ದಾರಿಯು ದೊರೆಯುವ ಆಶೆ. ಆದುದರಿಂದ ಹೊಸಬಗೆಯ ಪ್ರಯತ್ನಗಳನ್ನು ತಿರಸ್ಯಿರಿಸುವ, ಬಹಿಸ್ವರಿಷ್ಟಾವ ಸಮಾಜವು ತನ್ನ ಏಳ್ಳಿಯನ್ನು ತಾನೇ ನಿಲ್ಲಿಸಿಕೊಳ್ಳುತ್ತದೆ. ಇದು ಅಕ್ಕತ್ವ, ಕೊನರುವ ಕುಡಿಯನ್ನೇ ಚಿವುಟಿದಂತೆ. ಆತ್ಮಘಾತಕ, ಸಮಾಜದ ವಿಕಸನಶಕ್ತಿಯನ್ನೇ ನಷ್ಟಪಡಿಸಿದಂತೆ. ಶೃಂತಿಯಿಂದ ಪಂಥಿಗಳು ಮುಂದೆ ಬರಲಿ. ಆದರೆ ತಮ್ಮ ನಾವೀನ್ಯಪೂರ್ವ ಶೃಂತಿಯು ಸಮಾಜದ ಧಾರಣೆ, ಪೋಷಕೆ, ಅಥವಾ ಉತ್ಸರ್ವಕ್ಕೆ ಹೇಗೆ ಸಹಾಯವಾಗಬಲ್ಲದೆಂಬು ದನ್ನು ನಡೆವಳಿಯಿಂದ ಮನಗಾಣಿ ಕೂಡಲಿ. ಟೀಕೆಗಳು ಬೇಡ ವೆಂಬುದು ತಮ್ಮ ಪಕ್ಷದ ಅಂತರ್ಗತ ಅರಕ್ತತೆಯ ಸೂಚಕ. ಯಾರ ವಿರೋಧವೇ ಇಳಿದೆ ಜಯಕೀಲರಾದವರ (?) ಯೋಗ್ಯತೆಯು ಸಂದೇಹಾಸ್ವದವಾದುದು. ವಿರೋಧವು ಎಷ್ಟು ಬಲಿಸ್ಟವೋ ಅಷ್ಟು ಆಗೆಲುವಿನ ಮೇರಗು ಹೇಳು.

ಇನ್ನೊಂದು ದೃಷ್ಟಿಯಿಂದ ವಿಚಾರಿಗೆದರೆ ಯಾರು ಶೃಂತಿಯಿಂದ ಪಂಥಿಗಳಲ್ಲ? ಎಪ್ಪುವ್ಯಕ್ತಿಗಳೇ ಅಪ್ಪು ಪ್ರಕೃತಿಗಳು. ಒಬ್ಬೊಬ್ಬರ ಸ್ವಭಾವ ಒಂದೊಂದು. ಇದು ವ್ಯಕ್ತಿಯ ಅವಿಭಾಜ್ಯ, ಅವಿಚ್ಛಿನ್ನ ಅಂತ. ವ್ಯಕ್ತಿಯ ತಯಾರಿ. ಅದುವೆ ಪುರುಳು (ಹುರುಳು); ಎಂದರೆ ಸಂಪತ್ತು.

‘ఆధ్య.’ స్వంతద ఆధ్యవిల్లద్దు — శ్నే—ఆధ్యవిహినేవాదు. బరిదోఇ బిరుదు బంజీ చూచ్చు బంగ గాలగి కారికోగువన్ను తగురు బడవిల్లద పారుటే.

‘నాను’ ఎంబ ఆరివు వానవరంగి హుట్టి దొడసేయె బందిరు త్తుదే. ఈ ఆరివు ఇల్లద నాను ఏను ? అంతక ‘నాను’ ఇద్దద్దూ ఇల్లద్దూ ఒండే. ఆదకారణ ఆరివు (జిత) నాను;—నానే ఆరివు, ఎందరూ తప్పల్ల. లోకద్దరి ఇదర బీలి యాతక్కే బందితు ? ఇదు ఏను కోట్టరి దొరితితు ? జీవనద జీవనవిదు. ఇద రిందలే ఉళదేల్ల పస్తు జాతగళగి బీలి. ఇదిల్లద బాటు శూన్స. ఆదుదరిందలే ‘తోరిదు జీవిషబముదే నిన్న’ ఎందు కనకదాశరు నుడిదుదు (పరమ ఆధ్యదల్ల అల్లవాదరూ) సామాన్యాధ్యదల్లి సంపూర్ణ సత్యవాగిదే ‘నాను’ ఎంబ ఆరివన్ను ఉళసికొండల్లనే బాటు కాళు. ‘స్పు’ద ఆధ్యవేనేందు తిలియదిద్దరూ స్పూధ్యవిల్లద ప్రాణియిల్ల. ‘నాను’ ఎంబ ఆరివు వ్యక్తియ వైతిష్ట్యిక్కే కారణ వాగుత్తుదే. వ్యక్తియ వైతిష్ట్యవు ఆదర ఆధ్య. ఆధవా ‘ఈ ఆధవు తన్నదు’ ఎందు నిధరిసి వ్యక్తియు తనగే వైతిష్ట్యవన్ను తందు కోండిరుత్తుదే. ఈ ఆధవే స్పూధ్యవు ఆఱుదు.

కేవల తమ్మ తమ్మ వైతిష్ట్యగళన్నే నేనేదుకొళ్టుత్త లిరువ వ్యక్తిగళు స్పూధ్యగళు ఇంతక తిష్టరూ వితిష్టరూ బమసంబ్యాక రాగిరువ — మేల్పుంక్కియాగిరువ సమాజవు అత్యంత విష్టలికవాగి రుత్తుదే. తమ్మ తమ్మ ప్రతిష్ట, వైతిష్టగళే ప్రాముఖ్యవాగిరువ వ్యక్తిగళా గుంపుగళా సంఘ-సంస్థగళా ఇరువ నాదు, భరర ఆక్రమణవాగిదే ఇరువ వరిగే స్వతంత్ర తమ్మ తమ్మ గౌరవ వన్ను హేచ్చిసికొళ్టలు ఇవరు యావుదక్కు సిద్ధరు. ఒళగిన ఆధక్కే బీలికొడదే కోరిగిన ఆధక్కే మరుళాగి ఆదర చేంబత్తు షుదరింద, తప్ప ఆధవన్ను అమసరిసువుదరింద ఇదెల్ల అనధ్య !

ತನ್ನ ತನದ ಇರಿವ ಸ್ತುರ್ಭಕ್ಕೆ ಉಯ್ಯತ್ತದೆ ಆದಕಾರಣ ಸ್ತುರ್ಭ, ವಂಚನೆ ಮೊದಲಾದವುಗಳಿಗ್ಲ ಮೂಲ ಕಾರಣವಾದ ಅರಿವ ಮತ್ತು ಬುದ್ಧಿಯನ್ನೇ ನಷ್ಟಪಡಿಸಬೇಕೆಂದು ಖಚಿತವಾದ ಶತ್ರುಜ್ಞನ ಮೌದಿದೆ; ಜೀವ್ಯವುದೆಂದು ನಾಲಗೆ ಈ ಯ್ಯಾಕೊಂಬುದು! ಚೂಡಕೇಳುವುದೆಂದು ಕಿವಿಯ ಕಾಯ್ದಣಿ ಹಾಕಿಕೊಂಬುವುದು! ಹೆಣ್ಣಿ ಜಿಲುವಿಗೆ ಆಗೆ ಪಡುವುದೆಂದು ಕಣ್ಣಿ ಕಳೆದುಕೊಂಬುದು! ಬೆಂಕೆಯಾ ವೈ ಕ್ಷೇಸುಹು ಶ್ರದು, ಮನೆ ಮುದುವುದೆಂದು ಬೆಂಕೆಯೇ ಇರಕೂಡದೆಂಬುದು! ಇದೇನು ವಿವೇಕವೇ? ಅಯೋಗ್ಯರ ಅವಿವೇಕದ ಕೃತ್ಯ ವಿವೇಕದಿಂದ ಯೋಗ್ಯ ರೀತಿಯಲ್ಲಿ ಖಚಿತವೇಗಿಕೊಂಡರೆ ಚರಕಯೆ ಅವೃತಷದ್ವರೆ ಪಕ್ಷಾನ್ನು ಗಳನ್ನು ನಿಧ್ಯಾಪಡಿಸುವುದು. ಲೋಕಕ್ಕೆ ಬೆಳಕು ಕೂಡುವುದು ಅರಿವು, ಬುದ್ಧಿಗಳ ರೀತಿಯೂ ಹೀಗೆಯೇ ಇದೆ. ಅರಿವಿನಿಂದಲೇ ಮನಃಷ್ಯತ್ವ ಪರಿಸ್ಥಿತಿಯಿಂದ ಭಿನ್ನತ್ವ. ಆ ಅರಿವು ಕಳೆದುಕೊಳ್ಳುವುದೇ?

ತಾನು ಇದ್ದೇನೇ; ಎಂಬ ಅರಿವು ಇಲ್ಲದರ ಬಾಳನಲ್ಲಿ ಜೀವನಾನಂದ ಪನ್ನು (ಅರಿವಿನೊಡಗೂಡಿ) ಅನುಭವಿಸುವ ಶಕ್ತಿಯು ಮಂದವಾಗುತ್ತದೆ. (ಭಾವಾವೇಶದ, ಭಾವನಿಭರದ) ನೆನಹಿನಲ್ಲಿ ಇರುವ ಆನಂದದ ಸೌಗಂ, ಪ್ರತ್ಯಕ್ಷ್ಯ ಆ ಘಟನೆಯ ಕಾಲದಲ್ಲಿ ಇರುವುದಿಲ್ಲ. ಕಾವ್ಯ, ನಾಟಕ, ಕಥೆ, ಕಾದಂಬರಿ, ನಾಟ್ಯ, ಚಿತ್ರ, ಮಾತ್ರಿಗಳನ್ನು ಕಾಣವಾಗ ಆಗುವ ರಸ-ಸ್ವರ್ಪದ ಆನಂದಾನುಭವವು ಪ್ರತ್ಯಕ್ಷ್ಯ ಸಾಂಸಾರಿಕ ಪ್ರಸಂಗದಲ್ಲಿ ಬಾರದು. ಸಾಂಸಾರಿಕ ಘಟನೆಗಳ ಆಗಂಹೋಗಿನ ಕಾಲದ ಕದಿಕದ ಮನಸಿನ ಹೊಯ್ದು ಪಿದಲ್ಲಿ ಅರಿವು ತಳಕ್ಕೆ ಉಳಿಯುವುದು. ಒದಗುತ್ತಿರುವುದರ ಮೇಲೆ ಅರಿವಿನ ನಿಯಂತ್ರಣವು ಇಲ್ಲದಾಗುವುದು. ಈ ನಿವಿಷ್ಟ ಸ್ತುತಿಯಲ್ಲಿ ಅರಿವು ಮರವಟ್ಟಿ, ಜ್ಞಾನಸಂನೇದನಾಶಕ್ತಿಯು ಬಧಿರವಾಗುವುದು. ಈ ಅವಸ್ಥೆಯಲ್ಲಿ ಪರುವಿಗೂ ಮನುಷ್ಯನಿಗೂ ವಿಶೇಷ ಅಭ್ಯಂತರವೆ ಉಳಿಯುವದಿಲ್ಲ. ಒದಗಿದ್ದಕ್ಕೆ ಸಾಕ್ಷಿಯೆ ಇಲ್ಲದ ಘಟನೆ ಆಯಿಕೆಂಬುದು ಸಂಕರ್ಯಾಸ್ತಾದವಾಗುತ್ತದೆ. ಕಲಾ-ಸಾಹಿತ್ಯದ ಘಟನೆಗಳ ರಸಾನುಭೂತಿಗೆ ಹಿನ್ನೆಲೆಯಲ್ಲಿ ಜಾಗೃತ ಸಾಕ್ಷಿಯು ಇರುವುದರಿಂದ ಇದರ ಆನಂದದ

(ದುಃಖ ವಿಶ್ವಯಾದಿಗಳ) ಸೌಗಸಿನಲ್ಲಿ ಒಂದು ವಿಶೇಷವಿಂದಿ ಸಂಪ್ರಜ್ಞತ್ವ ಸಮಾಧಿ ಸೌಖ್ಯದ ಅಪೂರ್ವವಾದ ಆನಂದವು ಸೋಂಕುವೈದೆಂದೇ ಸಾಹಿತ್ಯ ಕಲೆಗಳಲ್ಲಿ ಲೋಕಕ್ಕೆ ಇವೆಂದು ಹುಟ್ಟು ಆಶಕ್ತಿ ಸಾಹಿತ್ಯ ಕಲಾ-ಕ್ಷಣಿಗಳು ರಕ್ಷಿತಿಸುವ ಸ್ವಾರ್ಥಕ; ಅರಿವಿನ ಉರಿಸುವ ಇದು ನೇನಹಿನಲ್ಲಿ ಅರಿವಿನಲ್ಲಿ ಇರುವ ಈ ಅಪೂರ್ವ ಸಾಮಧ್ಯವನನ್ನು ಬಳಸಿಕೊಂಡು ತಿಳುವಳಿಕೆ ಒಂದ ಮೇಲಾದರೂ ಇಡೀ ಜೀವರವು ಆನಂದದ ಕಲಾಕೃತಿಯನಾಗುವಂತೆ ಮಾನವನು ಏಕೆ ಪ್ರಯತ್ನಪಡುತ್ತಿರಲಿಕ್ಕೆಲ್ಲ ? ಈ ದಾರಿಯಲ್ಲಿರುವ ತಡೆಗಳೇನು ?

ಮಾನವನಿಗೆ ಇನ್ನುಳಿದವರೊಡನೆ ಮತ್ತು ಲಿನ ವ್ಯಕ್ತಿ-ವಶ್ತುಗಳೊಡನೆ ಬರುವ ಸಂಬಂಧ-ಸಂಪರ್ಕ, ಅರೆದಾಟಿ-ತಿಕಾಣಟಿದ್ದ ಅಂವುವುಟಿಗೆಳುವುದು; ದೃಢವಾಗುವುದು ಸಮಾಜದೊಡನೆ ಬರುವ ಸಂಬಂಧವು ಎನ್ನು ವಿಶಾಲವೇ ಅಷ್ಟು ವ್ಯಕ್ತಿಯ ತಿಳುವಳಿಕೆಯು ಬೀಳಿಯಲು ದೊಡ್ಡ ಕ್ಷೇತ್ರವು ದೊರಿಯುವುದು ಎನ್ನೇ ಚುರುಕುಬುದ್ದಿ ವಿಶೇಷ ಪ್ರತಿಭೀಯಿದ್ದರೂ ವ್ಯಕ್ತಿಯು ಹೊರಗೆ ವಿಶಾಲ ಕ್ಷೇತ್ರದಲ್ಲಿ ಪ್ರವೇಶಿಸಲಿಲ್ಲವಾದರೆ ಆದರ ವಿಕಾಸವಾಗದೆ ಬೀಳಿಯುಳ್ಳದಾದರೂ ಬೀಳಾಭಾವಿಯಂತೆ ಅದರ ಹಾಡು ಆಗುವುದು. ಸಂಧಿಯನ್ನು ದೊರಕಿಸಿಕೊಂಡು ಮುಂದುವರಿದ ಸಾಮಾನ್ಯನೂ ಮನೀಯಲ್ಲ (ತನ್ನ ಉರು ಅಥವಾ ಸಂಕುಚಿತ ಕ್ಷೇತ್ರಾಲ್ಲ). ಉಳದ ಅಸಾಮಾನ್ಯನಿಗಂತ ಹೆಚ್ಚು ಬೀಳವಣಿಗೆಯನ್ನು ಹೊಂದುವು... ಸಮಾಜದೊಡನೆ ಬರುವ ಸಂಬಂಧದಲ್ಲಿಯೇ ಮಾನವರ ಅರಿವು ಹಿಗ್ಗಿಗೊಳ್ಳುತ್ತದೆ. ಶತಮಾನ ಶತಮಾನಗಳಿಂದ ಆವ್ಯಾಹಕವಾಗಿ ಸಂಗ್ರಹಿಸಿದ ಜಾತ್ಯನದ ನೈಕ್ಯವನನ್ನು ಸಮಾಜವು ವ್ಯಕ್ತಿಯ ಕೈಗೆ ಒಟ್ಟಿಸುತ್ತದೆ ರೂಢಿ-ಸಂಪ್ರದಾಯಗಳು, ಜಾನಪದಗೀತ-ಕಥಿ-ಗಾದೆಗಳು, ಕಲಾ-ಸಾಹಿತ್ಯ-ಶಾಸ್ತ್ರಗಳಿಂಧಗಳು ಮೊದಲಾದವನ್ನಾಗಳ ರೂಪದಲ್ಲಿ ಸಮಾಜದ ಅನಂತಕಾಲದ ಜಾತಿನಿಧಿಯು ಸೀಳಿಗೆಯಿಂದ ಸೀಳಿಗೆಗೆ ಸಾಗಬರುತ್ತದೆ. ಇದರಲ್ಲಿ ಎಲ್ಲವೂ ಅವರೂಲಿಕವೆಂದು ಬಗೆಯುವುದು ಹೇಗೆ ಅಯುಕ್ತವೂ ಕಾಗೆ ಎಲ್ಲವೂ ನಿರುಪಯ್ಯತ್ವವೆಂಬುದು ಆಸಮಂಜಸ. ಹಿಂದಿನಿಂದ ಬಂದುದನ್ನು ಸ್ವೀಕರಿಸಿ, ಪರೀಕ್ಷೆಸಿ, ಬಳಕ ಪರಿಷ್ಠಾರಗೊಳಿಸಿ, ಮುಂದಿ

ಈ ಜಾತ್ಕ್ಯ ಸಂಪನ್ಮೂಲ ಕಾಣಿಕೆಯನ್ನು ಕೂಡಿಸಿ, ಮುಂದಳರ ಪ್ರಗಿ ಒಟ್ಟಿಸಲು ಉದ್ದೇಶಿಸು. ಮಾನವನಿಗೆ ತನ್ನ ವ್ಯಕ್ತಿತ್ವವನ್ನು ಪಡೆದು ಕೊಳ್ಳಲು ಸಮಾಜವು ಇಂತು ಮುದಲನ್ನು (ಬಂಡವಾಳ) ಒದಗಿಸುತ್ತದೆ.

ಈವಾಚದಿಂದ ಈ ನೀರವನ್ನು ಪಡೆಯದ ವಾಣವನು ಪ್ರಾಫಿನು ಕಾವಸ್ಥಿಯಲ್ಲಿಯೇ ಉಳಿಯುವನು ಸಮಾಜದಿಂದ ಸುಭ್ರಾಗ ಹಾಂದದ ಮುದ್ದಿ, ಸ್ಥಾತ್ರ, ಪ್ರತಿಭಿಗಳಿಳ್ಳ ಎಷ್ಟೇ ಬೆಲೆಯಳ್ಳವಿದ್ದರೂ ಸಣ ಇಡಿಯದ ವಜ್ರ. ಲೋಕದೊಳಗಿನ ಶ್ರೀಷ್ಟರ ಶ್ರೀಸ್ತತಿಗೆ, ಮಹಾಮಹಿ ಮರ ಮಹಿಮೆಗೆ ಸಮಾಜವೇ ಮೂಲಾಧಾರ ಪರ್ವತ್ವದಿಂದ ಮನುಷ್ಯತ್ವವನ್ನು ಪಡೆಯುತ್ತಿರುವುದು ಸಮಾಜದ ಕೃಪೆಯಿಂದ ಆದಕಾರಣ ಸಮಾಜದ ಮಣವನ್ನು ಶೀರಿಸಲು ಶಕ್ತಿವಿದ್ದ ಎಳ್ಳ ಬಗೆಗಳಿಂದಲು ನೀರವಾಗುವುದೂ ಪ್ರಯತ್ನಿಸುವುದೂ ವ್ಯಕ್ತಿಯ ಕರ್ತವ್ಯವಾಗಿದೆ ಹುಟ್ಟಿದೊಡನೆ ಓಡಿಹೋಗಿ ಯಾರ ಸಂಪರ್ಕವೂ ಇರದೆ ಆದವಿಯಲ್ಲಿಯೇ ಬೆಳಿದಿದ್ದರೆ, ಶಂಕರನು ಶಂಕರಾಚಾರ್ಯನಾಗುವುದು ಅಂತಿರಲಿ, ಶಂಕರನೆಂಬಾವನು ಇದ್ದ ಸುದ್ದಿಯೂ ಪ್ರಪಂಚಕ್ಕೆ ಅಳಿಯುತ್ತಿದ್ದಿಲ್ಲ ಶಂಕರ-ಮಧ್ಯ-ಬಿಂಬಿರಂದಾದಿ ವಿಭಾಗಗಳು ಕೂಡ ಸಮಾಜದ ಹಂಗಿಗರು. ಸಮಾಜದಿಂದ ಉಪಕಾರ ಹೊಂದಿದವರು ಸಮಾಜಕ್ಕೆ ಚಿರಮಣಿಗಳು. ಯಾರಿಂದ ಉಪಕಾರವಾಗಿವೇಯೋ ಅವರನ್ನು ಕಡೆಗಣಿಸುವುದೂ, ಶಿರಕ್ಕುರಿಸುವುದೂ—ನಮನೇ ಅವರ ಕೃಬಿಡುವುದು ಕೃತಫ್ಳತನವೇನಿಸುವುದು. ಆದುದಿಂದ ಶಂಕರ-ಮಧ್ಯ-ಬಿಂಬಿರಂದರಾದಿಗಳು ಯಾರೇ ಆಗಲಿ, ಜನರಿಗೆ ಸಮಾಜದಿಂದ ದೂರ ಸರಿದು ಓಡಿಹೋಗಲು ಎಂದೂ ಉಪದೇಶಿಸಲಾರರಿಗೆ ಕೃತಕ್ರಿಯಾಗಿ ಅವರ ಹೇಳಿಕೆಯಲ್ಲಿ ಅಂತಹ ಮಾತ್ರಾಗಳು ಇವೆಯೆಂದು ಎನಿಸಿದರೆ, ಅದರ ಅರ್ಥವು ಬೇರ ಎಂದು ಗ್ರಹಿಸಬೇಕು. ಇಲ್ಲವಾದರೆ ಆ ಮಹಾಮಹಿಮರಿಗೆ ಅನ್ವಯ ಮಾಡಿದಂತಾದೀತು. ಒಂದು ವೇಳೆ, ‘ಆ ಮಹಾಶುರುವರು ಸಂಸಾರದಿಂದ ಓಡಿಹೋಗುವುದಕ್ಕೆ ಉಪದೇಶಿಸಿದ್ದೇ ನಿಜ;’ ಎಂದು ಶಂಕ್ಖರ ಅಭಿಪ್ರಾಯವಿದ್ದರೆ, ‘ಆ ಉಪದೇಶದಲ್ಲಿ ಸ್ವಲ್ಪ ಕೊರತೆಯಿದೆ. ಅಂದಿನವರ ದಾರಿ ಇಂದಿನವರಿಗೆ ನಿತಕ್ಕೆ’? ಎಂದು

ఎనయదింద నమశ్వరి, ఆవరభీ గుహయుక్త విద్యుదన్ను స్థిరిసి మున్ను దేయచేకు. కుట్టినిద సావనరిగి నానాకెరద ఖహకార గళన్ను మాడిసిద సమాజవన్ను తన్న మక్కలువురిగిల్లి మైవరికు, క్షుద్ర ఐక్యక స్వాధిదింద అంఘరాదవరూ ఆథవా పారలోకిక ఆధ్యాత్మవృత్తియల్లి హోరగన లోఽవన్ను మరికు ఆదన్ను ఆడిగణిము వవరూ ఇబ్బరూ సామాజిక దృష్టియింద మహాపరాధిగళిః. ఈ పాతకక్షే ప్రాయశ్చిత్తవిల్లి. ఇంతక వ్యక్తిగళిగి ఉత్సేధనవిరువ వాతావరణవుధ్య సమాజక్క ఆవనక స్థితియే గతి.

సమాజ ఇల్లవాదరీ ఆక్షోదాదర, ఆత్మవికాసాది మాతుగళిగి ఏను ఆధ్య ? పరుత్వదింద మేలేత్తి మానవనిగి మానవత్వవన్ను కొడువువెందు హేఖువ నాగరికతి, శంస్కృతిగళు సమాజద ఆధార దిందలే ఖలిదుకొండు హెచ్చుళవన్ను హొందుత్తిరువువల్లనే ? ‘జనసియా కొడు ఎందు, జగదీశ, బేయువేనే ? జనసి ఏనిత్తులో ప్రల్పాదగి ..... ! తాయియంతక నిస్వాధ్య ప్రేమద మూత్రి యన్న కారితే ఈ కాదు. ఎంద బాలక తండె, మక్కలు, గేళియరు, నేరికొరియవరు, లూరు కేరి, దేశ-కోశగళ వాతు ఏతక్కే ? ఇంతా లోకద హోరయే బేడవెందు ఒరలువ జీవాత్మను నిరోగి యేందు బగెయలిక్కాదిఁతే ? హిగ్గవుదు ఆరోగ్య జీవద లక్ష్మణ. హిగ్గవ బదలు కుగ్గత్తలిరువ, కొరగుత్తలిరువ, కిరచుత్తలిరువ నరపత్రణియు నామస్తరణదల్లి ఎస్సే తొడిగ్గద్దరూ ఆదర ఆత్మ వికాసవాగిదె, ఆథవా ఆగుత్తలిదియొంబుదు తిర విపరిఁశ. లోఽమధ్యదల్లి నింతు ఆగ్ని దివ్యమోళగింద కాయ్యు, సత్కపరిస్మేయన్ను మాడికొళ్ళలికావుగడి, ఓడిహోగి ఆడవి, ఆర్చుమ, వ.క ఆథవా మనేయల్లి కుముగికొండు కులతు తమగి ఆత్మసిద్ధియాగిదేయొందు లంగోచి సంసారవన్ను మరి ఆరంభిసువరు. తమ్మ ఆత్మదు

ಕಾಮನೆಗಳನ್ನು ಮತದ ಸಂಸಾರಹಳಿಡಿ ಶ್ವರ್ಪುಪಡಿಸಿಕೊಳ್ಳುವರು. ಅವಿನ ದಿಂದ ದೂರವಿರುವ ವರಿಗೆ ಎಲ್ಲರೂ ಸಂಯುಗಳೇ ಯೋಗಿಗಳೇ. ಆದಕಾರಣ ವೇದಾಂತದ ಒರಿಗಲ್ಲಿ ಸಮಾಜ. ಅಲ್ಲಿ ಬಹಿರಂಗವಾಗಿ ನಿಂತು ನಡುವ ಆಚರಣೆಯಲ್ಲಿ ಕಾಣಿಸಿಕೊಳ್ಳುವ ವೇದಾಂತ ಬರಿ ಬಾಯ್ ಪ್ರಸಾದ

ಯಾವ ದಿಕ್ಕಿನಿಂದ ವಿಚಾರಿಸಿದರೂ ಮಾನವನಿಗೆ ಸಮಾಜವೇ ತಂದೆ; ಜ್ಞಾನ ಮತ್ತು ಸಂಸ್ಕೃತಿಯನ್ನಿತ್ತು ನೂತನ ಜನ್ಮವನ್ನು ಅದು ಈಯುತ್ತದೆ ಸಮಾಜವೇ ತಾಯಿ; ಅನ್ನನಿರಸಿತ್ತು ಅದು ಪಾಲನ್-ಹೈವಣಿ ಮಾಡುತ್ತದೆ. ಸಮಾಜವೇ ಬಂಧುಭಳಗೆ; ಜನ್ಮವಿತ್ತ ತಾಯ್ತಂದಿಗಳು ಈಳಿದರೂ ಕರುಣೆಯಿಂದ ಅದು ಸಾಕಿಶಲಹುವುದು. ಸಮಾಜವೇ ಗುರು; ಶ್ರೀಸ್ತಿಂ ಬೋಧಿಸುವ ಅಧಿಕಾರಿ; ಜ್ಞಾನನಿರ್ಧಿಯನ್ನು ಕೊಟ್ಟು ಕಾಲವುರುವನಿಂದ ನಮ್ಮ ಕೃತಿಗಳನ್ನು ನಿದರ್ಶಾಷ್ಟಿಷ್ಯವಾಗಿ ಪರೀಕ್ಷಿಸಿ ನಮ್ಮ ಯೋಗ್ಯತೆಯನ್ನು ತಿಳಿಯಪಡಿ ಸುತ್ತದೆ

ಈ ಕಾರಣದಿಂದ ವ್ಯಕ್ತಿಯ ಉದ್ದಮವಿಕಾಸಗಳು ಸಂಪೂರ್ಣವಾಗಿ ಯಾವೈದನ್ನು ಅವಲಂಬಿಸಿವೇಯೂ ಆ ಸಮಾಜವೇ ಮಾನವರ ಪರಮ ಆರಾಧ್ಯ ದೈವತ. ಅದೇ ಮೊದಲು; ಅದೇ ಕೊನೆ; ಮಾನವನು ಪಡೆದು ಕೊಳ್ಳಬೇಕೆಂಬ ಯಾವ ಪರಮ ಸಿದ್ಧಿಯೂ ಅದರ ಮುಖಾಂತರವಾಗಿಯೇ ಇರಬೇಕಳ್ಳದೆ, ಅದನ್ನು ಒದ್ದು, ಅದಕ್ಕೆ ಬೆಂಬು ತೋರಿಸಿ ಹೋಗುವ ದಾರಿ, ಅಡ್ಡದಾರಿ. ಸಮಾಜದ ಧಾರಣೆ-ಪ್ರೋಷಣೆ-ಸ್ಕಿಂಗೆ ಕಾರಣ ವಾಗುವ ರೀತಿಯಲ್ಲಿ ಕೃತಿಗಳನ್ನು ವಿನಿಯೋಗಿಸುವಲ್ಲಿಯೇ ಮಾನವನ ಉಚ್ಚ ಸಂಸ್ಕೃತಿಯು ಪರಿಸಾಮಗೊಳ್ಳುವುದು. ‘ಧಾರಣಾತ್ ಧರ್ಮ ಇತ್ಯಾಹುಃ’ ಸಮಾಜಧಾರಣೆಗೆ ಕಾರಣವಾಗುವ ಕೃತಿಯೇ ಧರ್ಮ. ಇದಕ್ಕೆ ಹೊರ ತಾದುದೇಲ್ಲ ಅಧರ್ಮ.

ವ್ಯಕ್ತಿಗಳ ಸಮಷ್ಟಿರೂಪವೇ ಸಮಾಜ. ‘ಸಮಷ್ಟಿ’ ಎಂದು ಬ್ರಹ್ಮ ನಿಗೂ ಹೇಸರು. ಶ್ರೀ ವಿದ್ಯಾರಣ್ಯರು ಹಂಚದಕಿಯಲ್ಲಿ ಸಮಷ್ಟಿ ಕಬ್ಬವನ್ನು ಬ್ರಹ್ಮನೆಂಬ ಅಧಿಕಾರಿ ಬಳಸಿದ್ದಾರೆ (ಗ.೭೩). ಬ್ರಹ್ಮನಿಗೆ ಹಿರಣ್ಯಗಭ್ರ ನಂದಿ ಹೇಸರು. ‘ಹಿರಣ್ಯಗಭ್ರಃ ಸಮವರ್ತತಾಗ್ರೀ ಭೂತಸ್ಯ ಜಾತಃ

ಪತಿರೇಕ ಆಸೀತ್' ಎಂದು ಶ್ರುತಿ ಹಿರಣ್ಯವೆಂದರೆ 'ಆರ್ಥ'; ಪುರುಳು (ಹುರುಳು) ಮಾನವನ ಸಾರ; ಆತನಲ್ಲಿರುವ ಚಿತ್ತ ಅಥವಾ ಚೈತನ್ಯಕ್ಕೆ. ಇದುವೆ ಆತನಲ್ಲಿರುವ ಹಿರಣ್ಯಾಂಶ; ಪುರುಳು; ಆದುದರಿಂದ ಸಮಷ್ಟಿ ಸ್ಥರೂಪನಾದ ಬ್ರಹ್ಮನು ಹಿರಣ್ಯಗಭನು; ಎಂದರೆ ಚೈತನ್ಯಪೂರ್ಣಾನೊಂದು ಅಧ್ಯ. 'In Him we live, move and have our being', ಎಂಬ ಯುರೋಪೀಯ ಅನುಭಾವಿಗಳುವರಿಂದ ಭಾರತೀಯರ ದರ್ಶನವನ್ನು ಪುಷ್ಟಿಕರಿಸುತ್ತದೆ. ಮಾನವನು ಹಿರಣ್ಯಗಭನ ಅಂತ. ಹಿರಣ್ಯಾಂಶನಾದ ವ್ಯಕ್ತಿಯ ಬೆಲೆಯೂ ಅನುಭಾವಿಸಿದೆ ಬೇರೆ ಹೇಳಬೇಕಾಗಿಬ್ಬ. ಆಡಕಾರಣ ಚೈತನ್ಯವೇ ಲೋಕದ ಉಪಾಸ್ಯ.

ಚೈತನ್ಯವು ವಿವಿಧ ಅನಂತ ಕ್ಷತ್ರಿಯ ಆಗರವಾಗಿದೆ. ವಿಶ್ವದಲ್ಲಿ ಇದು ನಾನಾ ವಿಧದಲ್ಲಿ ಹೊರಹೊಮ್ಮತ್ವಿದೆ. ಬರಿ ಮಾನವರನ್ನೇ ನಿರೀಕ್ಷಿಸಿದರೂ ಆದೆಷ್ಟು ವೈವಿಷ್ಣಿ ! ಮಾನವರಲ್ಲಿ ಹುದುಗಿರುವ ಈ ಕ್ಷತ್ರಿ ವಿಶೇಷಗಳೇ ಪ್ರತಿಯೊಂದು ವ್ಯಕ್ತಿಯ ತಿರುಳು-ಹುರುಳು. ಚೈತನ್ಯ ಕ್ಷತ್ರಿಯ ನೇಲಿಯನ್ನು ಕಂಡು ಹುಡಿಯಲು ಎಳ್ಳ ಶಾಸ್ತ್ರಗಳೂ ತಮ್ಮ ಕ್ಷತ್ರಿಯನ್ನು ಕೇಂದ್ರಿಕರಿಸಿದೆ; ಆದರೆ ಆದರ ಗುಟ್ಟು ಇನ್ನೂ ತಿಳಿಯದಾಗಿದೆ. ರಾಜಕಾರಣ-ಸಮಾಜಕಾರಣಾದಿಗಳು, ವ್ಯಾಪಾರ-ಉದ್ದೇಶಗ್ರಿಹಣ-ಕಲೆ-ಸಾಹಿತ್ಯಾದಿಗಳು ಹಗಲಿರುಳುತ್ತಿರುವುದು ಯಾರ ಸೇವೆಗಾಗಿ? ಅದೋಗ್ರಾಶ್ಯ, ಯೋಗಶಾಸ್ತ್ರ, ಧರ್ಮಶಾಸ್ತ್ರ ಇವುಗಳು ಇದರ ಅಭಿವೃದ್ಧಿಗಾಗಿಯೇ ಅನುದಿನವೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವೆ.

ಆದರೆ ಮದುಮಗನನ್ನು ಬಿಟ್ಟೇ ಮದುವೆಗೆ ಹೊರಟಿಂತಾಗುತ್ತಿದೆ. ಮಾನವರ ಚಟುವಟಿಕೆಗಳ ರೀತಿ ಹಲವು ಬಾರಿ ! ಹತ್ತು ಲ ಸೊಂಪು ಮದ್ದು ಅಳ್ಳಿ ! ತಮ್ಮಲ್ಲಿಯೇ ಅಳವಟ್ಟಿರುವ ಈ 'ಆರ್ಥ'ವನ್ನು ಮರೀತು ಹೊರಿಗನ ಆರ್ಥಕಾರ್ಯಗಳ ಹಂಬಲಿಸಿ ಹರಿದಾಡುವರಲೂ ಮಾನವರು ! ಏನಿದು ವಿಧರಿತವ್ಯತ್ತ ! ಕಾಮಧೀನು, ಕಲ್ಪವ್ಯತ್ತ, ಚಿಂತಾಮಣಿ, ಪರಂಶಗಲ್ಲು ಎಂದು ಮುಂತಾಗಿ ಕವಿಸಂಕೇತದ ಆ ಮಹಾವಸ್ತುವು ಮಾನವ ವ್ಯಾದಿಯ ಗುಹೆಯಲ್ಲಿಯೇ ಆಗಿದೆ. ಆವುದರ ಕೃಷಾ-ಪ್ರಸಾದದಿಂದ ಇಂದಿನ ಎಳ್ಳ

ಶಾಸ್ತ್ರ-ಸಾಹಿತ್ಯ-ಕಲೆಗಳು ಅದ್ವಿತೀಯವು. ವಾಗಿ ವಿಕಾಸಗೊಳ್ಳುತ್ತಲಿವೆಯೋ ಅನೂಲ ವಸ್ತುವನ್ನು, ಚಿತ್ರ-ಕಕ್ಷೀಯನ್ನೇ ಅದರಿಂದದಿರುವುದೇ? ಅದರ ಸ್ವರ್ಪತಂತ್ರ ಸಾಫನಮಾನವನ್ನು ಒಪ್ಪಿಕೊಳ್ಳುದಿರುವುದೇ? ಏನನ್ನಾಯ! ಈ ಅನ್ವಯದ-ದುಷ್ಪತ್ರದ ಫಲವೇ ಈ ಎಷ್ಟು ಸಾಮಾಜಿಕ, ರಾಜಕೀಯ ಅಶಾಂತಿ. ಚೈತನ್ಯ-ಅದುವೇ ಬೆಳಕು; ಬೆಳಕಿನ ಬೆಳಕು ಕಂಕುಳ್ಳಿ ಕೂಸನ್ನೀರಿಕೊಂಡು ಉಂಟಿಲ್ಲ ಹಂಡಕುವ ಮುಗ್ಗೆಯಂತಾಗಿದೆ ನನ್ನು ಇಂದಿನ ನಡೆವಳಿ. ಬೆಳಕಿನ ಬೆಳಕನ್ನೇ ಮರಿತುದರಿಂದ ಹೊರಗೆಲ್ಲ ಶೋಕದಲ್ಲಿ ಕಾಳ್ಜಿತ್ತು ಲೀಯು ವಾಪ್ಪಿಸಿದ ಅನುಭವವು ಬಂದರೆ ಏನಾಳ್ಜಿಯಾ? ಯಾರಿಗಾಗಿ. ಯಾತಕ್ಕಾಗಿ ಈ ಸಮರ್ಪಣೆಯತ್ತಿ? ದೇಹಕ್ಕಾಗಿ? ದೇಹಕ್ಕೆ ಬೆಲೆ, ಚೈತನ್ಯವುಂಟಿಂದು ಆ ಚೈತನ್ಯವನ್ನೇ ಮರಿತು ದೇಹಪುಷ್ಟಿಯ ಸಂಭ್ರಮವು ನಡೆದರೆ! ಸವಾರನಿಗಂತ ಕುದುರೆಯ ಅರೋಗ್ಯ-ರಕ್ಷಣೆಗೆ ಪ್ರಭಮ ಸಾಫನವನ್ನು ಕೊಟ್ಟಿಂತಿ! ಚೈತನ್ಯವನ್ನು ತೇಜಸ್ಸಿಯಾಗಿ ಉಳಿಸಿಕೊಂಡು ಅಭಿವೃದ್ಧಿಗೊಳಿಸುವುದಕ್ಕಾಗಿ ದೇಹಸೇವೆ; ಬರಮ್ಮೆಯ ಕೊಬ್ಬಿ; ಮನುವ್ಯತ್ವಕ್ಕೇ ಅವಮಾನ; ಚೈತನ್ಯವನ್ನು ಮಂದವಾಗಿಸುವ ಯಾವ ಕೃತ್ಯವೂ ಆಲ್ಕ್ಯ; ನೀಂಜಕ್ಯ; ಅಥಮರ ಚೈತನ್ಯ ವಿಕಾಸಕ್ಕೆ ಕಾರಣವಾಗುವ ರೀತಿನೀತಿಗಳೇ ಸನಾತನಧರ್ಮ; ಸದ್ಗುರು. ಕುಟುಂಬ, ರಾಷ್ಟ್ರ, ಸಮಾಜಗಳೆಲ್ಲವೂ ಚೈತನ್ಯದ ಮಹಾಸನ್ನಿಧಾನವೆಂದು ಅವು ಪೂಜ್ಯ; ಸೈವ್ಯ. ಚೈತನ್ಯವನ್ನು ಕಡೆಗಳಿಂದ ಬೆಳಿದ ಕುಟುಂಬ, ಭೌತಿಕ ವಸ್ತುಸಂಪದದ ಹುಟ್ಟಿನಿಂದ ಕಲಹದ ಆಗರವಾಗುತ್ತದೆ ಚೈತನ್ಯವನ್ನು ಮರಿತು ಶಬ್ದಪ್ರಮಾಣವನ್ನು ಆದರಿಸಬೇಕಾಗಿ ಸಂಘ-ಸಂಸ್ಥೆ, ರಾಷ್ಟ್ರ-ಸಮಾಜಗಳು ನಿರ್ಜ.೧ವಾಗಲು ಅಥವಾ ಕಾಳಿಗಢ ಕಣವಾಗಲು ಹುಟ್ಟಿ ಅವಧಿ ಬೇಕಾಗಿಲ್ಲ. ಕುಟುಂಬ-ರಾಷ್ಟ್ರ-ಸಮಾಜ ಯಾವ ದಸರಿನಲ್ಲಿಗಾಲೀ ಚೈತನ್ಯದ ಪ್ರೇರಣೆ, ಚೈತನ್ಯದ ವಿಕಾಶವ್ಯವೇ ಉಳಿದುದೀಲ್ಲವೂ ಗೊಳಿ ಅಥವಾ ಅನುಷಂಗಿಕ; ತತ್ತ್ವಪ್ರಿಯಾರ್ಥ. ಶೋಕದ ಚೈತನ್ಯದಲ್ಲಿ ಭಿನ್ನ ಭೀದಗಳಿಲ್ಲ; ಅದೆಲ್ಲವೂ ಬಂದು. ಆ ಮಹಾಚೈತನ್ಯದ ನೈನಹಿನಿಂದ ವೃತ್ತಿಗಳಿಗೆ ಎಂದರೆ, ಅವರಲ್ಲಿ ಕಾಣಿಸಿಕೊಳ್ಳುವ ಚೈತನ್ಯಾರ್ಥ

ఆదరించబేకు; బీలికొడబేకు. హగ్గుగొళ్లు నేరవాగబేకు. ఎల్ల వానన ప్రయత్నగళ ఇత్తథివిదు. ఇల్లియే సాథికత.

సమాజనెంబుదు జ్యేతన్యసాగర వ్యక్తి జేతనాంత. ఎత్త ప్రవహిసిదరూ ఎల్ల నదిగలూ సాగరవన్నే సేరువంతి, వ్యక్తియు మోక్ష సమాజదల్లి. వ్యక్తి మత్తు సమాజదొళగిన నిత్య సంబంధ విదు. అల్లిందలే జీవన పడెదు, ఆదరల్లియీ ఏలీనవాగువుదు.

ఈ సనాతన నిత్యమాతన జ్యేతన్యవన్న దినాలు ఒమ్మెయాదరూ అవలోకిసి, తన్నయతేయింద తలేవాగడి ఇరువ మానవరు దీగ నేయి మనుష్ణత్వచ్చే ఎరవాగుత్తారే. ఏకెందరి ఇదన్న (జ్యేతన్య) మరికవను తాను యావ లూరిగి హోరటిరువెను అథవా తన్న లూరావుదెంబుదన్నే మారెతు ప్రవాస చేళిసుత్తిరువ ప్రవాసియంతి, సుత్తుత్తిరువనాదరూ తన్న నిలవు యావుదెంబుదన్నరియను. ఆళ్ళయింపదువ శక్తియల్లి సఘ్రతియ ఉగమవిదు. సఘ్రతి యెందరి జ్యేతన్యద ఖుచ్చు; హోరహోముత్వవ జ్యేతన్య. ఆళ్ళయింపదరేను ? ఆః ! అకా ! ఎంబ చర్చి. చర్చి నడివాలి. కాః ! ఆః ! ఎంబ ఆసందోమింగలింద నవిరీళువాగణ హగ్గిన సుఖవన్న బల్ల వరే బల్లరు. ఆః చర్చియన్న హోందువ సామధ్యవన్ను — అంతక మనస్థితియన్న కళేదుకోండంతహనిగింత దుడ్చేవి చేరొబ్బనిల్లి. తన్న ఒళగణ అథవా నేరహోరియవర ఇల్లనే లోకదోళగణ మకావిభూతిగళ ఇనంత శక్తియ జ్యేతన్య జోకియన్న నేనేనేనేదు ఆః చర్చియత్తరాగలు కలియబేకు. ఇదర అనుదినద సాధనవన్నిఇబేకు శృష్టవస్తుగళల్లిరువ సక్షణ సౌందర్యవన్న కందు అథవా స్కృతిసి ఆః చర్చిగొళ్లున శక్తియు ఎళియతనదల్లి విలీనవాగిరుత్తదే. తిళువాలక హేచ్చెదంతి ఈ శక్తియు పరిష్కారహోంది ఇన్ను శుట్టగొళ్లబేకు. బాళనోళగిన సోఇగొంట కృదయభావవే నష్టవాగుత్తద్దరి ఆ వ్యక్తియు

ಜೀವನದ ರೀತಿಯಲ್ಲಿ ಅಥವಾ ವಿಕಾರದ ಪದ ತಿಯಲ್ಲಿ ಎಲ್ಲಿಯೋ ಭಯಾ ವರಾಂತಾದ ದೋಷವು ತಲೆಯೆತ್ತಿಕೊಂಡಿದೆಯೆಂದು ನಿಶ್ಚಯವಾಗಿ ತಿಳಿಯಬೇಕು.

ಯಾವುದಕ್ಕೆ ಎಪ್ಪು ಬೆಲೆಯೇ ಒಬ್ಬದನ್ನು ನಿರ್ಭರಸುವ ಹದವು ತಳ ಯದೆ ಅಥವಾ ಪೇಟೆಯು ಸುಳ್ಳಬೆಲೆಯು ಉಬ್ಬಿದ ಅಂಕಿಗಳನ್ನೇ ನೆಮ್ಮೆ ಜೀವನನನ್ನು ಹಣಗೆಡಿಸಿಕೊಳ್ಳುವ ಜನರೇ ಹೆಚ್ಚು ವಿನದಲ್ಲಿ ಬುರಾಗಳಿಗೆಯಾದರೂ ಆಃ-ಚರ ದ ತನ್ನಯಾತ್ಮೆ ಇಲ್ಲದೆಯಂತೂ ಜೀವಕ್ಕೆ ಸಮಾಧಾನವಿಲ್ಲ ತನ್ನ ಹಾದಿಯಾಂದ ಹೊರಟಿದರಿಂದ ಸಹ-ಜತೀಯೋಳಿನ ಸೌಂದರ್ಯವನ್ನು ಕಂಡು ಹಿಗ್ಗುಗೊಂಬ ಶಕ್ತಿಯು ಕುಂದಿದಂತಾಗಿದೆ. ಇಂತಹ ಹೊತ್ತಿನಲ್ಲಿ ಆಃಚರ್ಯಕ್ಕಾಗಿ ಕೃತ್ರಿಮ ಸಾಧನಗಳನ್ನು ಉಪಯೋಗಿಸುವ ವೇಳೆಯವು ಉಂಟಾಗುವುದು. ಸಿನೇಮಾ, ರೀಡಿಯೋ, ವ್ಯಾಸಪೀಠ, ರಂಗಭೂಮಿ, ನೈಟ್ರಿಕ್ಲಬ್, ಪತ್ರೀದಾರಿ ಕಾದಂಬರಿ, ರೋಮಾಂಜಕಾರಿ ಉತ್ತರಾನ ಶೃಂಗಾರದ ಕಥೆ ಮತ್ತು ಕವಿತೆ, ಮದ್ದು, ಮದಿರಾಕ್ಷಿ.....ಇಂತಹ ಸಾಧನಗಳಿಂದ ಎಂತೂ ಮೈಮರೆಯಲು ಒದ್ದಾಟವು ನಡೆಯುವದು. ರಸಿಕತೆ, ಸಂಸ್ಕೃತಿಯನ್ನು ಹೆಚ್ಚಿಸಿಕೊಂಡವ ರಿಗಿ ಸಹಜ ಆಃಚರ್ಯದ ತನ್ನಯಾತ್ಮೆಯಾಂದ ಪ್ರಾಪ್ತವಾಗುವ ಆನಂದದ ಶಾಂತಿಯು ಮೇಲಿನ ಕೃತ್ರಿಮ ಸಾಧನಗಳಿಂದ ಎಂದೂ ದೊರೆಯದು. ಕಜ್ಜೀ ತುರಸಿಕೊಂಡು ಸುಖಬಟ್ಟಿಂತೆ; ಕೆರೆದುಕೊಂಬಾಗ ಸಮಾಧಾನವೇನಿಸಿದರೂ ಮುಂದಿನ ಕ್ರಾಂತಿಗಳಲ್ಲಿ ಶಾಂತಿಯ ಬದಲು ಒಳಗಳ ಹುರಿ ಹುರಿ, ಕುರಕುರಿಯ ದುಃಖವು ಇತ್ತಿಷ್ಪು ಒತ್ತರಿಸುವದು. ಇವೆರಡೂ ಸುಖಾನಂದ ಗಳ ಜಾತಿಯೇ ಬೇರೆ.

ಆನಂತ-ನಿಹೃ-ಶಕ್ತಿಯ ಆಗಾಧತೆಯ ಆರವು ಉಂಟಾದವರ ಹೆಮ್ಮೆ-ಬಿಮ್ಮೆಗಳಲ್ಲ ಮಾಯವಾಗುವವು. ಆಃಚರ್ಯಾನಂದದ ನೆನ್ಹಿನಿಂದ ಪ್ರಶಾಂತ ಮನಸ್ಸರಾಗಿ ಆ ಶಿಳ-ಬೆಳಕಿನಲ್ಲಿ ತನ್ನ ಜೀವನವನ್ನು ಬೆಳಗಿಸುವ ವ್ಯಕ್ತಿಗಳು ಸಮಾಜದ ನಿಜವಾದ ಸಮರ್ಪಿಗಿ, ಸಮಕ್ಕೆ ಕಾರಣರಾಗುತ್ತಾರೆ. ಒಳಗಳ ಈ ಬಗೆಯ ಸಮತ್ವಕ್ಕೆ ಪ್ರಾಧಾನ್ಯವನ್ನು ಕೊಡದೆ

ಹೊರಗಿನ ಸಮತಾವಾದವು, ವಾದಕ್ಕೆ ಎಂದರೆ ಜಗತ್ಕೈ ಆಹ್ವಾನ ಏಯುವೇದು ವ್ಯಕ್ತಿಯ ಶಾಸ್ತ್ರವೆಂದು ಬಗೆಯದೆ, ಅದರೊಳಗಿನ ಅದ್ಭುತಶಕ್ತಿಯನ್ನು ಆದರಿಸಲಿಕ್ಕೆ ಗಾರ್ಗಯು ಉಪದೇಶಿಸಿರುವನಾದರೂ ಪಕ್ಷದ ಶಿಸ್ತಿನ ಹೆಸರಿನಲ್ಲಿ ಇಂದಿನ ರಾಜಕೀಯ ಭಂಡಾಟವೊಳಗೆ ವ್ಯಕ್ತಿಗೆ ಬೆಲೆಯೇ ಇಲ್ಲಿದಾಗಿದೆ! ಪಕ್ಷದ ಮುಂದೆ ವ್ಯಕ್ತಿಯು ಶಾಸ್ತ್ರ! ವಿರೇಷ ಶಕ್ತಿ ಇನ್ನು ಬಲಿಕೊಡದೆ ಪಕ್ಷಾಭಿನಿವೇಶವೇ ಉಂಟಾಗಲಾರದು! ಪಕ್ಷದಲ್ಲಿ 'ಶಾಸ್ತ್ರ' ವ್ಯಕ್ತಿಗಳು ಇದ್ದವು ಆ ಪಕ್ಷದ ಸಾಮಧ್ಯವು ಹೆಚ್ಚು. ಏಕೆಂದರೆ ಆ ಪಕ್ಷನು ಇಂತಹರನ್ನು ಪಕ್ಷದ ಕೆಲಸ ಸಾಧಿಸಲು ಬೇಕಾದಂತಹ ಕೆಲಸಕ್ಕಾಗಿ ಉಪಯೋಗಿಸಬಲ್ಲದು ವ್ಯಕ್ತಿತ್ವವಳಿಸರು ಹೀಗೆ ಒಬ್ಬರ ಕೈಗೊಂದಿಗೆಂದೂ ಆಗಲಾರರು ಚೈತನ್ಯಶಕ್ತಿಯು ನಿತ್ಯನೂತನ. ನವೋನವತೀಯು ಅದರ ಮೂಲಭೂತಗುಣ. ಆದಕಾರಣ ಜೀವಂತವಾಗಿ ಉಳಿಯಬೇಕೆಂಬ ಹಂಬಲದ ವ್ಯಕ್ತಿಯು ಯಾವುದೇ ಪಕ್ಷದ ಯಾಂತ್ರಿಕ ಸಾಧನವಾಗಲು ತನ್ನ ನವೋನವತೀಯನ್ನು ಕಳೆದುಕೊಳ್ಳಲು ಸಿದ್ಧವಾಗ ಲಾರದು ಸತ್ಯಾಯಿದಲ್ಲಿ ತೊಡಗಿದ ಎಲ್ಲ ಪಕ್ಷಗಳೂ ಅವರ ಪಕ್ಷ ಪಕ್ಷವಾತನ್ನು ಅವರಿಗೆ ಸರಿಬಾರದು. ಅವರು ಒಟ್ಟು ಸಮಾಜದ ಪಕ್ಷ ವಾತಿಗಳು. ಯಾವುದೊಂದೇ ಪಕ್ಷವೆಂದರೆ, ಸಮಾಜವಲ್ಲ. ಸಮಾಜದ ವೈವಿಧ್ಯವನ್ನು ನಷ್ಟಗೊಳಿಸಿ, ಒಂದೇ ಪಕ್ಷಕಟ್ಟಿವ ಹವ್ಯಾಸದವರು, ಇಡೀ ಸಮಾಜವನ್ನು ಒಂದೇ ಪಕ್ಷ ಮಾಡಬೇಕೆಂಬವರು ಸಮಾಜದ ವೈರಿಗಳು. ಏಕೆಂದರೆ ಒಂದೇ ಆಗಿರುವುದು ಅಂದಗೇತು. ವಿವಿಧತೀಯಲ್ಲಿ ಸೌಂದರ್ಯವಿದೆ.\* ವೈವಿಧ್ಯ ಪೂರ್ಣವಲ್ಲದ್ದು ಸಮಷ್ಟಿಯಲ್ಲ; ಸಮಸ್ತರನ್ನು ಒಳಗೊಂಬಿದು ಸಮಾಜ ಆದಕಾರಣ ನಿಜವಾದ ಸಾಮಾಜಿಕ ವೃತ್ತಿಯ ಸಾಂಸ್ಕೃತಿಕ ವ್ಯಕ್ತಿಯು ಪಕ್ಷಾತೀತ. ಇದ್ದರೆ ಎಲ್ಲ ಪಕ್ಷಗಳು ಆತನವು. ಅಲ್ಲವಾದರೆ ಯಾವುದೂ ಆತನ ಪಕ್ಷವಲ್ಲ. ಏಕೆಂದರೆ ಸತ್ಯವು ಏಕದಪ್ಪೇಯವಲ್ಲ.

ಯಾವ ಜೈತನ್ಯದ ಸ್ವಲ್ಪ ಮಾತ್ರ ಸ್ವರ್ಥದಿಂದ ಆಗಾಧ ಪ್ರತಿಭೀಯ ಮಕಾಕವಿಗಳೂ ಲೋಕವಿಶ್ವಾಶರಾದ ವಿಜ್ಞಾನಿಗಳೂ ಮನಸ್ಸನ್ನು ಸೂರ್ಯಗೊಂಬ ವಾದಿ ವಾಗ್ನಿಗಳೂ ಶತುಲ ವೀರ ಸಾಸಿಗರೂ ನಾನಾ ಶೈರದ ಶಕ್ತಿ ಯುತರಾದ ಮಹಾಮಹಿಮಾದ ವಿಭೂತಿಗಳೂ ಕಾಣಿಸಿಕೊಳ್ಳುವರೂ ಆ ಜೈತನ್ಯದ ಒಂದಂತವೇ ಆರವಟ್ಟಿರುವ ವ್ಯಕ್ತಿಯೂ ವಂದ್ದಾಗಿದೆ. ‘ಓಂ ನಮೋ ಮಹದ್ಭೂತ್, ನಮೋ ಅಭ್ಯಕ್ತಿಭೂತ್, ನಮೋಽಂಬಭೂತ್, ನಮ ಆಶಿನೇಭೂತ್’ ಹಿರಿಯರು, ಕೀರಿಯರು, ತರುಣರು, ಆಶನಾಧಿಗಳು ಎಂಬ ವ್ಯಕ್ತಿಮಾತ್ರರಿಗೂ ನಮೋ ನಮೋ ಎಂದು ವಂದಿಸುವಲ್ಲ ಜೈತನ್ಯದ ಉಪಾಸನೆಯೇ ಇದೆ. ಈಮಾರಪೂಜೆ, ಈಮಾರಪೂಜೆ, ದಾಂಪತ್ಯ ಪೂಜೆ ನೇಡಲಾದ ಒಗೆಯ ಸಂತರ್ಫಣ-ಸಂಖಾರಾಧನಗಳ ಮೂಲೋದ್ದೇಶವು ಜೈತನ್ಯದ ಹಿಗ್ಗಿಗಾಗಿ ಮಾಡುವ ಸಾಧನವಲ್ಲದೆ ಬರಿಯ ತಂಡುಲ ಧ್ವಂಸ ಅನ್ವಯಜ್ಞವಲ್ಲ. ಈ ಜೈತನ್ಯಕ್ಕೇ ಮುಖ್ಯವಾದ ಗಮನಕೊಟ್ಟಲ್ಲಿ ಆದರ ಅಂತಹ ಶಕ್ತಿಯ ಸ್ವರೂಪ ಮಾತ್ರದಿಂದ ಮಾನವ ವ್ಯಕ್ತಿಗಳ ವಿಷಯ ದಲ್ಲಿ ಅವರ ದೇಹಗುಣಗಳ ನೇನವಾಗಿ ಅಥವಾ ದೇಹಗುಣಗಳ ಕ್ಷಯಿಗೆ ಪ್ರತಿಕ್ಷಯಿಯೆಂದು ತಲೆದೋರುವ ಅನಾದರ, ಜುಗುಪ್ಪೆಯೆಲ್ಲವೂ ಮೆಲ್ಲಿನೇ ಇಲ್ಲದಾಗುವುದು. ಎಂತಹ ಸಾಮಾನ್ಯ ವ್ಯಕ್ತಿಯ ದ್ವಿರೂ ಆದರಲ್ಲಿ ಕೆಲವೊಂದು ಗುಣ ವಿಶೇಷವು ಇದ್ದೇ ಇರುತ್ತದೆ; ಏಕೆಂದರೆ ಜೈತನ್ಯ ಶಕ್ತಿಯು ಗುಣವಿಹೀನವಲ್ಲ; ಅನಂತಗುಣಯುತ. ಯಾವ ವ್ಯಕ್ತಿಯಲ್ಲಿ ಯಾವ ಗುಣಾಂಶವು ಕಾಣಿಸಿಕೊಳ್ಳುತ್ತಿರುವುದೆಂಬುದನ್ನು ಕೌಶಲ್ಯ ದಿಂದ ಕಂಡುಹಿಡಿವ ತಾಳ್ಳೆಯೇಕು. ಆದರ ಭಾವಬೇಕು. ಸ್ವಾರ್ಥ ಕಾರ್ಯಸಾಧಿಸಲು ‘ಪ್ರೋಲಿಸಿ’ ಎಂದು ಮಾತಿನಲ್ಲಿ ಹಾಲೂ ಜೇನೂ ಸುರಸುವ ಚತುರ ವ್ಯವಹಾರಿಗಳ ಧೂರ್ತ ಧೂರ್ತ ಮಹಾವಹಕವಾದುದು; ವ್ಯಕ್ತಿಗಳಲ್ಲಿ ಆಡಕವಾಗಿರುವ ಅಮರ ಜೈತನ್ಯಶಕ್ತಿಯ ಅಧ್ವರ್ತತೆಯನ್ನು ನೇನೆಡು ಹೊರಹೊಮ್ಮುವ ಆದರ, ಪ್ರೀತಿ, ವಿನಯ ಗಳಲ್ಲಿರುವ ಮಾಧುರವು ಕೃತಿಮಾವಾದ ಅತಿ ವಿನಯದಲ್ಲಿ ಎಂದೂ ಇರಲಾರದು. ಅತಿ ಪರಿಚಯದಿಂದ ಮನಸ್ಸು ಬಧಿರವಾಗಿ, ಅಧ್ವರತೆ, ಅಶ್ವಯರ್, ಕೌಶಲ್ಯ, ಆದರಾದಿ ಭಾವಗಳಿಗೆ ಎರವಾಗುತ್ತದೆ. ಆದುದರಿಂದ

రింద తిలిదవరు కాలికాలక్కే తక్కు ఖపాయిగళింద మనస్సున్ను ఆవరిసువ హావసేయ ఈ పాచియన్న తొడిదుకూకబేశు.

సమాజవేంటుదు ఒందు కెలామందిర. ఆదరల్లిరువ విధవిధద చిత్రగళూ మూతిగళూ ఎల్ల మానవ వ్యక్తిగళు. కెలవోందు మూతిF చిత్రగళన్న ఒండోందు వితిష్ట మర్యాదెయిట్టు కాణ బేచిరుత్తదే ఈ మర్యాదెయి సరియాగి సాధిసదె ఇద్దరి వ్యక్తిగత సౌందయిFవు మనస్సిగే హిడియువుదిల్ల. ఈ వ్యక్తిగళు అందగేరి గళాగి కాణలు ఇదోందు వుఖ్యవాద కారణ. మర్యాదెయన్న ఇట్టు నోఇఉన హదవు తిలిదరీ, లోకదల్లి అసౌందయిFవేంటుదే ఇల్ల. ఒండోందు వ్యక్తియ జెలువు ఒండోందు వితిష్ట నిలుమే యల్లి ఎద్ద కాణవుదు. హోరగి సామాన్యవాగి చురూపియాగి తొరువ కినేమా నటనపియరన్న జాణరాద ఫోటోగ్రాఫరు వితిష్ట మగ్గలినింద ఆవర భాచిత్తగళన్న మూడిసికోందు, ఆక-షాకవాగువంతి మాదుత్తారీ. ఆదశారణ మర్యాదెయన్న ఇట్టు నోఇఉన ఆగత్తవాగిరువంతి, వితిష్ట నిలునేయల్లి కాణవుదూ మహత్వద సంగతియాగిద కృదయదింద అన్యరవిషయక దుభావద కొళీయన్న హోగలాడిసికొళ్లలు, వ్యక్తిగళల్లిరువ చురూపతి యన్న వారియలు రసికరాదవరు ఇవేరడూ ఖపాయిగళన్న ఆవ లంచిసువరు మూతిF, చిత్రగళంతి వ్యక్తిగళు నిజిFవ వస్తుగళల్ల. మూతిF, చిత్రగళన్న సరియాద ఎత్తర, బెళకు, అంతర మత్తు కున్నెలిగళన్న నోఇఉనిందు హోందికియాగువ రీతియిడ్డ బేరి యవరు ఇడువ ఆథవా హచ్చువ ఆవళ్ళకతేయిరువంతి వ్యక్తిగళగే ఇల్ల. వ్యక్తియా తానే తప్ప కున్నెలి స్థాన మర్యాదెగళన్న నిధిరిసి కోందు నింతు సమాజ మందిరద అందవన్న ఆభివ్యక్తిగొళసలు సేరపాగువుదు కత్తివ్యవాగిరుత్తదే. జనగళల్లి మమజ్జుకీ,

ಯಾವ ಜೈತನ್ಯದ ಸ್ವಲ್ಪ ಮಾತ್ರ ಸ್ವರ್ಥದಿಂದ ಆಗಾಧ ಪ್ರತಿಭೀಯ ಮಂತ್ರಾಳವಿಗಳೂ ಲೋಕವಿಶ್ವಾಶರಾದ ವಿಜ್ಞಾನಿಗಳೂ ಮನಸ್ಸನ್ನು ಸೂರೀಗೊಂಬ ವಾದಿ ವಾಗ್ಯಗಳೂ ಅತುಲ ವೀರ ಸಾಸಿಗರೂ ನಾನಾ ಕೆರದ ಶಕ್ತಿಯತರಾದ ಮಹಾಮಹಿಮರಾದ ವಿಭೂತಿಗಳೂ ಕಾಣಿಸಿಕೊಳ್ಳುವರೊಂದಿಲ್ಲ ಅ ಜೈತನ್ಯದ ಒಂದಂತೆ ಆವಟ್ಟಿರುವ ವ್ಯಕ್ತಿಯೂ ವಂಧ್ಯವಾಗಿದೆ. ‘ಇಂನಮೋ ಮಂಡಿಷ್ಟ್ಯೇ, ನಮೋ ಆಭರ್ಕೇಭಿಷ್ಟ್ಯೇ, ನಮೋಽಂಬಭಿಷ್ಟ್ಯೇ, ನಮ ಆಶಿನೇಭ್ಯುಃ’ ಹಿರಿಯರು, ಕಿರಿಯರು, ತರುಣರು, ಆಶನಾಧಿಗಳು ಎಂಬ ವ್ಯಕ್ತಿಮಾತ್ರಿಗೂ ನಮೋ ನಮೋ ಎಂದು ವಂದಿಸುವಳ್ಳ ಜೈತನ್ಯದ ಉಪಾಸನೆಯೇ ಇದೆ. ಕುಮಾರಪೂಜೆ, ಕುಮಾರಪೂಜೆ, ದಾಂಪತ್ಯ ಪೂಜೆ ಮೌದ್ಲಾದ ಬಗೆಯ ಸಂತರ್ಪಣೆ-ಸರ್ವಾರಾಧನಗಳ ಮೂಲೋ ದ್ವೀತ್ಯವು ಜೈತನ್ಯದ ಹಿಗ್ಗಾಗಿ ಮಾಡುವ ಸಾಧನವಲ್ಲದೆ ಬರಿಯ ತಂಡುಲ ಧ್ವನಿ ಅನ್ವಯಜ್ಞವಲ್ಲ. ಈ ಜೈತನ್ಯಕ್ಕೇ ಮುಖ್ಯವಾದ ಗಮನಕೊಟ್ಟಲ್ಲಿ ಅಧರ ಅಂತಃಕರ್ತ್ಯ ಸ್ವರಣ ಮಾತ್ರದಿಂದ ಮಾನವ ವ್ಯಕ್ತಿಗಳ ವಿವಯ ದಲ್ಲಿ ಅವರ ದೇಹಗುಣಗಳ ನೇನವಾಗಿ ಆಘವಾ ದೇಹಗುಣಗಳ ಕ್ರಮೀಗೆ ಪ್ರತಿಕ್ರಿಯೆಯೆಂದು ತಲೆದೋರುವ ಅನಾದರ, ಜುಗುಪ್ರಯೋಜನವೂ ಮೆಳ್ಳನೆ ಇಷ್ಟಾದಾಗುವುದು. ಎಂತಹ ಸಾಮಾನ್ಯ ವ್ಯಕ್ತಿಯದ್ದರೂ ಅದರಲ್ಲಿ ಕೆಲವೊಂದು ಗುಣ ವಿಶೇಷವು ಇದ್ದೇ ಇರುತ್ತದೆ; ಏಕೆಂದರೆ ಜೈತನ್ಯ ಕರ್ತ್ಯಾಯ ಗುಣವಿಹಿನವಲ್ಲ; ಅನಂತಗುಣಯುತ. ಯಾವ ವ್ಯಕ್ತಿಯಲ್ಲಿ ಯಾವ ಗುಣಂತಹ ಕಾಣಿಸಿಕೊಳ್ಳಲ್ಲಿರುವುದೆಂಬುದನ್ನು ಕೌಶಲ ದಿಂದ ಕಂಡುಹಿಡಿವ ತಾಳ್ಳುಬೇಕು. ಅದರ ಭಾವಬೇಕು. ಸ್ವಾಫ್ರ ಕಾರ್ಯಸಾಧಿಸಲು ‘ಶೂಲಿಸಿ’ ಎಂದು ಮಾತಿನಲ್ಲಿ ಹಾಲೂ ಜೇನೂ ಸುರಿಸುವ ಚಹುರ ವ್ಯವಹಾರಿಗಳ ಧೂತರ್, ಧೋರಣಿದ ಅದರವು ಭಯಾವಹಿಪಾಪದು; ವ್ಯಕ್ತಿಗಳಲ್ಲಿ ಅಡಕವಾಗಿರುವ ಅಮರ ಜೈತನ್ಯಕರ್ತ್ಯಾಯ ಅದ್ವಿತೀಯನ್ನು ನೇನೆಡು ಹೊರಹೊಮ್ಮುವ ಅದರ, ಪ್ರೀತಿ, ವಿನಯಗಳಲ್ಲಿರುವ ಮಾಧುರ್ಯವು ಕೃತಿಮಾವಾದ ಅತಿ ವಿನಯದಲ್ಲಿ ಎಂದೂ ಇರಲಾರದು. ಅತಿ ಪರಿಚಯದಿಂದ ಮನಸ್ಸು ಬಧಿರವಾಗಿ, ಅದ್ವಿತೀಯ, ಅಶ್ವಯರ್, ಕೌಶಲ, ಅದರಾದಿ ಭಾವಗಳಿಗೆ ಏರವಾಗುತ್ತದೆ. ಆದುದರಿಂದ

రింద తిలదవరు కాలకాలక్కే తక్కు ఉపాయిగళింద మనస్సున్ను ఆవరిసువ కొవసేయ ఈ పాచియన్న తోడిదుకూకబేకు.

సమాజవేంటుదు ఒందు కెలామందిర. ఆదరల్లిరువ విధవిధద చిత్రగళూ మూతీగళూ ఎల్ల మానవ వృక్షిగళు. కెలవ్హందు మూతీ చిత్రగళన్న ఒండోందు వితిష్ట మర్యాదేయట్టు కాణ బేశిరుత్తదే ఈ మర్యాదేయు సరియాగి సాధిసదే ఇద్దరి వృక్షిగత సౌందయింపు మనస్సిగి హిడియువుదిల్ల. ఈ వృక్షిగళు అందగేరి గళాగి కాణలు ఇదోందు ముఖ్యవాద కారణ. మర్యాదేయన్న ఇట్టు నోఇంచు హదవు తిలదరి, లోకదల్లి ఆసౌందయింపుదే ఇల్ల. ఒండోందు వృక్షియ జెలువు ఒండోందు వితిష్ట నిలుమే యల్లి ఎద్ద కాణువుదు. హోరగి సామాన్యవాగి చురూషియాగి తోరువ గినేమా నటనటియరన్న జాణరాద ఫోటోగ్రాఫరు వితిష్ట మగ్గలినింద అవర భాచిత్రగళన్న మూడిసిచోందు, ఆకషమికవాగువంతి మాదుత్తారి. ఆదకారణ మర్యాదేయన్న ఇట్టు నోఇంచు ఆగత్తవాగిరువంతి, వితిష్ట నిలునేయల్లి కాణువుదూ మహత్వద సంగతియాగిద కృదయదింద అన్యరవిషయక దుభావద కోలేయన్న హోగలాడిసిచోళ్లలు, వృక్షిగళల్లిరువ చురూపతి యన్న మరేయలు రసికరాదవరు ఇవేరడూ ఉపాయగళన్న తివలంబిసువరు మూతీ, చిత్రగళంతి వృక్షిగళు నిజీవ వస్తుగళల్ల. మూతీ, చిత్రగళన్న సరియాద ఎత్తర, బెళకు, అంతర మత్తు కున్నెలిగళన్న నోడిచోందు హోందికయాగువ రితియడ్ల బేరి యివరు ఇడువ అథవా హజ్చువ అవశ్యకతెయిరువంతి వృక్షిగళగే ఇల్ల. వృక్షియు: తానే తప్ప కున్నెలి స్థాన మర్యాదేగళన్న నిధరిసి కోందు నింతు సమాజ మందిరద అందవన్న ఆభివృద్ధిగొళసలు నేరవాగువుదు కత్తమ్మవాగిరుత్తదే. జనగళల్లి మమజ్జు కీ,

ಅಭಿರುಚಿ ಸಾಕಷ್ಟುಲ್ಲದಿದ್ದಲ್ಲಿ ಬೆಲೆಗೊತ್ತಿಲ್ಲದೆ, ಮೂಲೆಯಲ್ಲಿಸಬೇಕಾದುವು ಮೇಲೆ, ಮೇಲಿರಬೇಕಾದುವು ಮೂಲೆಯಲ್ಲಿ ಬೀಳುವವು. ಅದರೆ ತಮ್ಮ ಅಂದವನ್ನೇ ಅರಿತುಕೊಳ್ಳುದ ಅಂದಗೇಡಿಗಳಿಂದ ಸಮಾಜದ ಸೌಂದರ್ಯದ ಕಾನಿಯಾಗುತ್ತದೆ. ತಮ್ಮ ನಿಲುಮೆ ಯಾವುದು ಎಂಬುದನ್ನು ನಿರ್ಧರಿಸಿ ಕೊಳ್ಳುದೆ ಅಲ್ಲದ ಸ್ಥಾನದಲ್ಲಿ ಕಾಲಿಟ್ಟು ತಾವೂ ಸಂಕಟಪಡುತ್ತಾರೆ. ಇನ್ನು ಉಳಿದವರ ತೈಂದರೆಗೂ ಕಾರಣರಾಗುತ್ತಾರೆ. ಕೊನೆಗೆ ಅವರ ನಿರಾಶೆ ಕುತ್ತಿಸಿರು, ನಿಟ್ಟುಸಿರಿನ ಬೀದಿಯಾತುಗಳಿಂದ ಸಮಾಜದ ಪವಿತ್ರವಾಗಿರ ಬೇಕಾದ ವಾತಾವರಣವು ಅಪವಿತ್ರ ದೂಷಿತವಾಗುತ್ತದೆ. ಒರಗು ವೋರೆ, ಗಂಟು ವೋರೆ, ರೂಚ್ಚನ ವೋರೆ, ಅಥವಾ ನಿರಾಶೆಯ ನಿಃಸ್ವಾಮಿ ಪ್ರಪ್ರೇ ವೋರೆಗಳಿಂದ ನೋಡುವವರ ಹೃದಯಕ್ಕೆ ಬರಿಯೆಳಿ ದಂತೆ ದೂಖವಾಗುತ್ತದೆ ತಮ್ಮಿಲ್ಲದ ಈ ಬಗೆಯ ಸಾಮಾಜಿಕ ಅನ್ವಯ ವಾಗುತ್ತದೆಂದು ಅನೇಕರು ಅರಿಯಿರು. ತಮ್ಮ ಕೊರತೆ, ಕವ್ಯಗಳನ್ನು ಮರಿತು, ಇನ್ನುಳಿದವರ ಆನಂದದಲ್ಲಿ ಭಾಗಿಗಳಾಗಿ ನಕ್ಷೆ ಕೆಲೆದುಹಿಗೆ ನಿಂದ ಇರುವ ಪ್ರಯತ್ನಪಡಲು ಕಲಿಯದೆ ಕರುವುದು ವ್ಯಕ್ತಿಗಳ ಅಸಂಸ್ಕೃತಿಯ ಕುರುಹು.

ತನ್ನ ಅಂದವೆಲ್ಲಿದೆ ? ತನ್ನ ಅರ್ಥವೇನು ? ತನ್ನಲ್ಲಿರುವ ನಿಂದಿಗೆ ದತ್ತತ್ವ ಶಕ್ತಿ ಗಳು ಯಾವವು ? ಅವನ್ನು ತನಗೂ ಸಮಾಜಕ್ಕೂ ಉಪಯುಕ್ತವಾಗುವಂತೆ ಎಂತು ಬೆಳಗಿಕೊಳ್ಳಬೇಕು ? ಎಂಬ ವಿಚಾರವೈ ಬೇಗನೇ ತಿಳಿದಪ್ಪೆ ವ್ಯಕ್ತಿಯ ಹಿತನಿದಿ. ಜ್ಞಾನ ಮತ್ತು ಕ್ರಿಯೆಗಳು ವ್ಯಕ್ತಿವಿಕಾಸಕ್ಕು ಮಹತ್ವದ ಸಾಧನಗಳು. ಜ್ಞಾನವು ಕ್ರಿಯೆಯಲ್ಲಿ ಪರಿಣಿಸುವುದು. ಕ್ರಿಯೆಯಿಂದ ಅನುಭವ ಬಂದು, ಅನುಭವದಿಂದ ಜ್ಞಾನಪ್ರಾಪ್ತವಾಗುವುದು. ಕ್ರಿಯೆಯಲ್ಲಿರೂ ಪಾಂತರವಾಗದ ಜ್ಞಾನವು ಜ್ಞಾನವಲ್ಲ. ಜ್ಞಾನದಲ್ಲಿ ಪರಿಣಾಮಗೊಳ್ಳುದ ಕ್ರಿಯೆ ಕ್ರಿಯೆಯಿಲ್ಲ. ಜ್ಞಾನ ಮತ್ತು ಕ್ರಿಯೆಗಳು ಒಂದರೊಳಗೊಂದು ಮಾರ್ಪಡುತ್ತಿರುವುದೇ ಜೀವಂತ ವ್ಯಕ್ತಿಯ ಲಕ್ಷಣ. ಅವನೇ ‘ಕ್ರಿಯಾವಂತ’. ಆದುವುದಕ್ಕೂ ಮಾಡುವುದಕ್ಕೂ ಅಸಂಬಂಧಿತೆಯು ಆತನಲ್ಲಿ ಇರುವದಿಲ್ಲ. ‘ನಾನು’ (ಇದ್ದೇನೇ) ಎಂಬ ಅರಿವಿನಿಂದಿಂದಗೂಡಿ

మాముత్తిరువ కేలచదింద ఆరివన వ్యక్తివు విశాలవాగి విచారమై బెళ్లయిపుదు. విచారవే ప్రగతియ ముఖ్య సాధన. విచార వెందరే ప్రగతి. విచారవెందరే బరియ కల్పనేయల్ల. ఇదు సర్పి ఎందు మనవరికియాద మాతు. మనదళ్ల సంఘణించి ఒప్పిగియున్న పడిద మాతు వ్యక్తియున్న సుమ్మనే ఇద్దలియే నిల్లగొదువుదిల్ల విచారమై ఆచారచే హజ్చుక్కుదే. కృతియున్న మాడలు మనదల్లి సూక్ష్మవాగి ఒత్తాయ పడిశువ కల్పనేయే విచార. విచారమై వ్యక్తిగి గతిదాయక శక్తి అవ్యక్త విచారద వ్యక్తిరూపవే ఆచార విచారవెందరే ప్రగతి; విచారవెందరే మున్నడి. విచారవంతయ ఇద్దలియే బిద్దచోండిరబీచెంబ స్థతిప్రియరాగరలారరు. ప్రగతి యల్లి ఆసక్తియున్న నిఃసందిగ్ధ రీతియల్లి వ్యక్తిపడిశువ ఈ పదగళు (సు)సంచుతర ప్రాగతిక మనోవ్యక్తియ నిదశకవాగిల్లవే ?

వ్యక్తిప్యక్తి పూర్ణవాదుదీందీ ఆదువ్యక్తి ఆదరేవ్యక్తిప్యక్తికొన్న విచారకొన్న ఎక్కు - సీగి ! విచారమై వ్యక్తిప్యక్తి వన్న కదిమే మాము త్తుదే; కోళిదూ బిడుత్తుదే ! దివ్య జ్ఞానిగాలిగి తమ్మ వ్యక్తి ప్యక్తిప్యక్తి వన్న మనసా ఉలసికోండు ఆదన్న జనరిదురు ప్రదర్శిసు వల్లి ఆమ్మ సంతోషవిల్ల. శ్రుతిగళ ద్రవ్యారరు, స్కూతిగళ లేఖ చరు, ముదాకావ్యగళ నిమాతత్తుగళు యారూ తమ్మ వ్యక్తిత్వద ప్రదర్శనక్కే ప్రవృత్తరాదుదు కండుబరువుదిల్ల. ఆవరన్న కల్పనే యిందలే చిత్రసికొళ్ళబీళు, ఇందు ! భారతీయ సంస్కృతియల్లి ముఖ్యవాగి ఆధ్యాత్మిక్యే ప్రాధాన్యవిద్ధుదంంద ఆదర విచార ప్రణాలియల్లి వ్యక్తిత్వక్కే ఇంటు ఇదిల్ల. వ్యక్తిత్వవన్న కొండు బట్టరి, వ్యక్తిప్యక్తిక్కే మహత్వమై ఇల్లదాదరే సామాన్యరిగి తాను బెళ్లయబీచెంబుదరొళగిన ఆస్థియు కుగ్గిత్తుదే. తాను, తన్నదు ఎంబ భావపూ స్ఫోదియూ వ్యక్తివికాశక్కే ఆవ్యక్తికాద కాపై కొడువన్న ఆదరే విచారమై విచారవాదంతి ‘తాను’ ఎంబ భావద

ಟೊಲ್ಡುತನದ ಮನವರಿಕೆಯಾಗಿ ವೈಶಿಷ್ಟ್ಯದ ಆಕಾಂಕ್ಷೆಯು ಉಳಿಯ ದಾಗುವುದು.

ಈ ಎರಡು ಕ್ಷತ್ರಿಗಳ ಸಂಭಾಷಣವು ತನ್ನಲ್ಲಿ ನಡೆದುದು ವೈಕ್ರಿಗೆ ಅನೇಕ ಬಾರಿ ಅನುಭವಕ್ಕೆ ಬರುತ್ತದೆ. ವಿಚಾರವು ವೈಕ್ರಿಗೆ ಮುನ್ನಡೆಯಲು ಒಳಗಳೆಂದ ಚೂಚುತ್ತಿರುತ್ತದೆ ಅದರೆ ಸ್ವಾರ್ಥ, ವೈಶಿಷ್ಟ್ಯಗಳು ಅತನ್ನು ಇದ್ದಲ್ಲಿಯೇ ಉಳಿಯಲು ಬಿಗಿದು ಹಿಡಿಯುತ್ತವೆ. ಸ್ವಾ-ಅರ್ಥದ ವಿಶಾಲವಾದ ಅರ್ಥ, ಅನುಭವಗಳು ಹಿರಿವೆ ಹೆಚ್ಚಳದ ಕಲ್ಪನಾಚಿತ್ರಗಳನ್ನು ವೈಕ್ರಿಯ ಮುಂದೆ ಹಿಡಿದು ಅತ್ಯಕ್ಷದಿಗೆ ಅದನ್ನು ಆಕರ್ಷಿಸುತ್ತವೆ. ಅದರೆ ಹೀಗೆ ಹೆಚ್ಚಳಗೊಳ್ಳಲ್ಲಿ ‘ತನ್ನದು’ ಎಂಬುದೇ ಉಳಿಯದೆ ಎಲ್ಲರಲ್ಲಿ ತಾನು ಬೆರಿತು ಹೋಗುವ ಭೀತಿಯನ್ನೂ ಸ್ವಾರ್ಥ-ವೈಶಿಷ್ಟ್ಯಗಳು ಮುಂದೊಂದ್ದುವುವು. ಈ ದ್ವಾಂದ್ವದಲ್ಲಿ ಸಾಮಾನ್ಯ ವೈಕ್ರಿಯ ನುಗುನುಸಿಯಾಗುತ್ತದೆ. ಸ್ವಾರ್ಥಕ್ಕೆ ಬಾಧಿಬರುವುದನ್ನು ಕಂಡು ವೈಕ್ರಿಭಾವವು ಜಾಗೃತವಾಗಿ ‘ಸ್ವ’ದ ಅರ್ಥವು ವಿಸ್ತೃತವಾಗುವುದನ್ನು—ವಿಚಾರವನ್ನು ವಿರೋಧಿಸಲು ಅಣಿಯಾಗುವುದು. ಆದುದಿಂದ ವೈಶಿಷ್ಟ್ಯಕ್ಕೆ ಪ್ರಾರ್ಥಾನ್ಯ ವಿರುದ್ಧ ವೈಕ್ರಿಯು ವಿಚಾರದ ವೈರಿ. ವಿಚಾರವನ್ನು ಅಲ್ಲ; - ಕಲ್ಪನೆಗಳನ್ನು ತನ್ನ ಸ್ವಾರ್ಥ ವೈಶಿಷ್ಟ್ಯಗಳ ಮಂಡನೆಗೆ ಉಪಯೋಗಿಸುವನೇ ಹೊರತು (ಶುದ್ಧ) ಜ್ಞಾನ ಜಿಜ್ಞಾಸುವಾಗಿ ಪ್ರ-ಗಳಿಗಾಗಿ ಅಲ್ಲ

ವೈಕ್ರಿತ್ವವು ಸ್ಥಿತಿಯ ಸೂಚಕವಾಗಿದೆ. ವೈಕ್ರಿತ್ವ, ವೈಶಿಷ್ಟ್ಯ, ಸ್ವಾರ್ಥ, ಸ್ವಭಾವ ಇವೆಲ್ಲವುಗಳಲ್ಲಿ ಸ್ಥಿತಿಸ್ಥಾಪಕ ಗುಣವಂಟು ಆದರೆ ವಿಚಾರವು ಸ್ಥಿತಿಗೆ ವಿರೋಧಿ ! ವಿಚಾರದ ಬೆಂಬತ್ತಿದರೆ ಅಜ್ಞಾತ ಹೋಸ ಪರಿಸ್ಥಿತಿಗೆ ಕೊಂಡೊಯ್ದು ನಿಶ್ಚಿತ. ವಿಚಾರ ಎಂದರೆ ಮುನ್ನಡೆಯಲ್ಲಿ ಈ ಗಂಡಾಂತರವು ಯಾವಾಗಲೂ ಇದ್ದೇ ಇದೆ. ಒಂದು ಸ್ಥಿತಿಯಲ್ಲಿ ಇದ್ದವರು, ಅಥವಾ ಒಂದು ಸ್ಥಿತಿಗೆ ಬಂದವರು—ಎಂದರೆ ‘ಸ್ಥಿತವಂತ’ರು ಅಜ್ಞಾತ ಪರಿಸ್ಥಿತಿಗೆ ಒಯ್ದಬುದ್ಧಿಗೂ ವಿಚಾರಕ್ಕೂ ಯಾವಾಗಲೂ ಹೇದರುವರು ಸ್ವತಂತ್ರವಿಚಾರ, ನವೀನ ದೃಷ್ಟಿಗಳನ್ನು ವಿರೋಧಿಸುವರು. ಹೀಗೆ ವೈಕ್ರಿಯ ಸ್ಥಿತಿ ಮತ್ತು ಚರಬಿಂದುಗಳಲ್ಲಿ—ವೈಶಿಷ್ಟ್ಯ, ಸ್ವಭಾವ, ಸ್ವಾರ್ಥಗಳು ಒಂದೆಡಿಗೆ ಮತ್ತು ವಿಚಾರ, ಸೌಂದರ್ಯಗಳು ಇನ್ನೊಂದೆಡಿಗೆ ಇವರದರ

ಎಳೆದಾಟವು ನಡೆದದ್ದೂ ನಡೆದದ್ದೀ ! ಇವೆರಡರಲ್ಲಿ ಯಾವುದಕ್ಕೆ ಗೆಲುವೊ ಅದರ ಮೇಲೆ ಮಾನವನ ಬೀಲೆ, ಅತನ ಸಮಾಜದ ಬೀಲೆ ಅವಲಂಬಿಸಿದೆ.

ಸ್ಥಿರಬಿಂದುವಿನ ಆಧಾರ ನೀಲ. ಭೂಮಿಯಲ್ಲಿ ಬೇರ್ಪುರಿದು ದೃಢ ವಾಗಬೀಕೆಂಬುದು ಇದರ ಸ್ವಭಾವ. ಚರಬಿಂದುವಿನ ಗಡಿ ಮುಗಿಲಿನತ್ತು ಸುತ್ತುಮುತ್ತು ಹಬ್ಬಿವುದು, ಮುಂದುವರಿಯುವುದು ಇದರ ಸ್ವಭಾವ. ಒಂದರದು ಅಧೋಗತಿ; ಇನ್ನೊಂದರದು ಉಧ್ವರ್ಣಗತಿ. ತನ್ನ ಶನವನ್ನು ಉಳಿಸಿಕೊಳ್ಳಲು ವ್ಯಕ್ತಿತ್ವವು ನೇರವಾಗುತ್ತದೆ. ಹೀಗೆ ಹಲವರೊಡನೆ ಬೇರೆತು, ವಿಶಾಲವಾದ ಅನುಭವಾನಂದ ಹೊಂದಲು ವಿಚಾರವು ಸಹಕಾರಿ ಯಾಗುತ್ತದೆ. ವ್ಯಕ್ತಿತ್ವದಲ್ಲಿ ಭೂ-ತತ್ವವಿದ್ದರೆ, ವಿಚಾರದಲ್ಲಿ ಆಕಾಶ ತತ್ವವಿದೆ. ಮೊದಲನೇಯದು ಅನ್ನಮಯಕೋಶಸ್ಥಜೀವ; ಎರಡನೇಯದು ಮನೋಮಯಕೋಶಸ್ಥ ಚೈತನ್ಯ. ಮೊದಲನೇಯದು ವ್ಯಕ್ತಿ; ಎರಡನೇಯದು ‘ಪುರುಷ’.

ವಿಕಾಸಗೊಂಡ ವ್ಯಕ್ತಿಯೇ ‘ಪುರುಷ’\* ‘ಪುರುಷ’ ಶಬ್ದವು ಮಗ್ನೇಡ ಕಂಲದಪ್ಪ ಪ್ರಾಚೀನ ! ಅಂದಿನಿಂದಲೂ ಈ ವಿಶಾಲಾಧ್ಯವು ಅದರಲ್ಲಿ

\* ಪುರುಷನು ಎಂದರೆ ಗಂಡಸು ಎಂದು ಅಫ್ಫಿತ್ತಾಗುತ್ತದೆ. ಮನುಷ್ಯನು, ಹಾನಾವನು, ಪುರುಷನು ಕೇವಲ ಗಂಡಸರಿಂದೇ ಬಗಿಯುವುದು ಅನ್ಯಾಯ. ಹೆಂಗಸರಿಗೆ ಅವಮಾನ. ಏಕೆಂದರೆ ಮನುಷ್ಯನು ಎನ್ನುವದರಿಂದ ಹೆಂಗಸರು ಮನುಷ್ಯರಲ್ಲವೆಂದಫೇರಾಗುವ ಹಾಗಿದೆ. ಪುರುಷನು ಎನ್ನುವದರಿಂದ ಹೆಂಗಸರು ಶಾರೀರ ಎಂದರೆ ಸತ್ಯವಿಷ್ಠಿಸಿಂಬ ಶಲ್ಲನೆಯಾಗುವುದು. ಸ್ತ್ರೀಯರು ಯಾವಾಗಲೂ ಅನ್ನಮಯಕೋಶದಲ್ಲಿಯೇ ಇರತಕ್ಕ ಗೃಹಿಣಿಯರು. ಮಾನೋಮಯಕೋಶದ ವಿಕಾಸವು ಅವರಲ್ಲಿ ಆಗುವುದಿಲ್ಲ. ಎಂಬ ಗ್ರಹಿಕೆಗಳಿಗೆ ಒಂದು ಕಾಲಕ್ಕೆ ಅಸ್ತಿದವಿತ್ತು. ಅದೇ ಈಗ ಯಾಗಸಲ್ಲಿಟವಾಗಿದೆ. ಈಗ ಧೀಮಂತರಾದ ಸತ್ಯತಾಲಿಗಳಾದ ಹೆಂಗರಿಯರು ಕಮ್ಮು ಪೋರುಪಡಿಂದ ಖಾತಿಯನ್ನು ಸಂಪಾದಿಸುತ್ತಿಂತಾರೆ. ಇಂತಹ ಕಾಲದಲ್ಲಿ ಮನುಷ್ಯನು. ಪುರುಷನು ಎಂಬ ಮಾತಿನ ರೀತಿ ಅನ್ನು ಬದಲಾಗಿರುವುದು, ಭಾಷಯಲ್ಲಿ ಕೆಚಕ್ಕೆ ಗಮನಕೇಳಿದಿರುವ ಜನಗಳಿಂಬ ಅರೀಕೆಡಕ್ಕೆ ಅಸ್ತಿತವನ್ನು ಕೊಡದ ಇರುವು. ಭಾಷಯೋಗಿನ

(ಮಾನಿನ ಪುಟಕ್ಕೆ)

ಅಭಿಪ್ರೇತವಾಗಿದೆ. ವ್ಯಕ್ತಿತ್ವಕ್ಕೆ ಮಿತಿಯಿದೆ. ವೈಶಿಷ್ಟ್ಯವು ಏಕಾಂಗ ಕಡೆಯ ಸೂಚಕ. ವ್ಯಕ್ತಿ ಎರಡನ್ನು ಅರಿಯಿದು. ವ್ಯಕ್ತಿಗೆ ಅನ್ನವೇ ದೇವರು. ಪುರುಷ, ಮನಸಿನ ಉಪಾಸಕ. ಮನಸ್ಸು ಬಹುಮುಖ; ಅನಂತಮುಖ. ಉಪಾಸ್ಯದ ಗುಣ. ಉಪಾಸಕನಲ್ಲಿ ಬರುವುದು ನಿತ್ಯ ನಿಯಮ. ಆದಕಾರಣ ಪುರುಷ ಬಹು ಸ್ವರೂಪಿ; ಅನಂತರೂಪಿ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಬಿಡಲಿರಿಯಿದು. ಆದರಿಂದ ಅದು ಇನ್ನೊಬ್ಬರೊಡನೆ ಬೆರೆಯಲೂ ಆರದು ಆದರೆ ಪುರುಷ ಸರ್ವರೂಪಿ. ಆದುದರಿಂದ ಆವ ರಂತಾಗಿ ಯಾದೊಡನೆಯೂ ಇಂದಬಲ್ಲ. ಆಕಾರಣ ವ್ಯಕ್ತಿ ವಿಶಿಷ್ಟಲಿಂಗ; ಪುರುಷ ಸರ್ವಲಿಂಗಿಯಾಗಿಯೂ ಆ-ಲಿಂಗ ಅಲಿಂಗ ಎಂದ ಮಾತ್ರಕ್ಕೆ ಹಾರುವವಿಹೀನ ನಂತಂಶಕವಲ್ಲ; ಸರ್ವಶಕ್ತವೆಂಬುದರೆ ಸೂಚಕ. ವಿಶ್ವರೂಪ ತಾಳುವ ಸಾಮಧ್ಯವು ನಂತಂಶಕಂಗೆ ಸಾಧ್ಯವೇ? ಅಭಿಮಾನ, ಅಹಂಕಾರ ವಕ್ತ್ವಿಯ ಗುಣ. ತಾನು, ತನ್ನ ವೈಶಿಷ್ಟ್ಯವು ಎಂಬ ಅಭಿಮಾನ, ಅಹಂಕಾರವಿಲ್ಲದೆ ವ್ಯಕ್ತಿತ್ವವು ಉಳಿಯಲಾರದು. ಆಹಂಕಾರದ ಅಭಿಮಾನ ದೇವತೆ 'ಲಿಂಗ'. ವಿಶಿಷ್ಟಲಿಂಗ ಎಂಬ ಅರಿವಿನಲ್ಲಿ ಕುದುಗಿಕೊಂಡಿರುವವರೆಲ್ಲ

(ಹಿಂದಿನ ಪುಟದಿಂದ,

ಕೌರಕಿಗಳನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯಿದಿಲ್ಲವು, ಆ ಭಾಷೆಯನ್ನಾಧುವ ಜನರಲ್ಲಿ ವಿಜಾರಿಗಳ ಆಭಾವವಿರುವುದರ ಕುರುಕು. 'ನು' ಪುಲ್ಲಿಂಗವಾಚಕ; 'ಇ' ಸ್ವೀಂಗ ವಾಚಕ; ಹಾಗಾದರೆ ಇವೆರಡರ ನಂಧಾರಣ 'ಎ' ಪುಂ ಸ್ವೀ ಉಭಯಾಲಂಗ ಸೂಚಕವೆಂದು ಗ್ರಹಿಸಲು ಬಾಧಕವೇಸು? ಶಿಕ್ಷಣ, ಅಧ್ಯಯನ ಮಹಡಲಾದ ಕಡೆಗಳಲ್ಲಿ ಅಡಿಗಂಗೆ ಬರುವ ತೊಂದರೆಯೂ ಇಲ್ಲಿದಾಗುವುದು ಪುರೂಷತ್ವ, ಅಧ್ಯಯನಲ್ಲಿ, ಶಿಕ್ಷಣಲ್ಲಿ ಎಂದರೆ ಗಂಧಸು ಅಥವಾ ಹೆಂಗಸು ಎಂಬ ಉಭಯಾರ್ಥವೂ ಅಲ್ಲಿ ಸೂಚಕವಿದೆಯೆಂಬ ಸಂಶೋಧನೆ ಜಾನ್ಯವಾದಲ್ಲಿ ಭಾಷೆಯಲ್ಲಿ ಅರ್ಥವಾರ್ಥಕ ಶಕ್ತಿಂದ್ರಿಯನ್ನು ಸ್ವಲ್ಪ ಹೆಚ್ಚಿಸಿದಂತಾಗಾಗಿವುದು ಆದರೆ ತಡುಗಾದ ಅನ್ಯಾಯವನ್ನು ವಿರೋಧಿಸಿ, ಭಾಷೆಯಲ್ಲಿ ಶಕ್ತಿ ಪೂರ್ಣಾರ್ಥಿಗಳನ್ನು ಸೂಚಿಸಿ ಅವನ್ನು ಬಳಕೆಯಲ್ಲಿ ಕರುವ ಪೂರುಷವನ್ನು ಪ್ರಕ್ರಿಯಾತ್ಮಕ ಹಳ್ಳಿ ಜೀಜ್ಞಾಸುಕ್ಕಾಗಿ ತಾನೆ? ಅದರಿಂದ ಹೀಗೆ ಮಾರಣಹುದಂದು ಸೂಚಿಸಲು ನಿಷ್ಠೆ ಇಗಿನ ಪುರುಷ ಹೇಳಿತ್ತಿಕ್ಕಾರೆ, ನಿಷ್ಠೆ ಇಗಿನ ವ್ಯಕ್ತಿ ಆವರ ಹಕ್ಕನ್ನು ಕ್ಷಾದುಕೊಂಡ ಅಕ್ಷೇಪಣಿಗೆ ಗುರಿಯಾಗಿರುವ ವಿಧಿಸುತ್ತಿದೆ

ಎಂದೆಂದೂ ವ್ಯಕ್ತಿಗಳೇ. ಪುರುಷನು ಸುಷ್ಟು; ನಿರಹಂಕಾರಿ. ಅಥವಾ ನಿರಹಂಕಾರಿಯಲ್ಲದವನು ಪುರುಷನಲ್ಲ. ಈ ಕಾರಣದಿಂದ ಪುರುಷನಿಗೆ ವ್ಯಕ್ತಿವ್ಯಕ್ತಿ, ವಿಶ್ವಲಿಂಗವಿಲ್ಲ ಬಹುರೂಪಿ; ಸರ್ವರೂಪಿ; ಅನಂತಸ್ವರೂಪಿ. ಅನ್ನಮಯ ದೇಹದ ವ್ಯಕ್ತಿ ಭೋಗಿ. ಇದರದೊರಿರತ್ವಪ್ರಸ್ತಾಪಿ. ಆದುದರಿಂದ ಅಧೋಽರೇತ. ಮನೋಮಯ ಶರೀರ ಪುರುಷ. ದೃಷ್ಟಿನಿಖಾಸದಿಂದಲೇ ತೃಪ್ತಿ. ಮನಶ್ಚರ್ಚಾಪ್ತ. ಆದಕಾರಣ ಉದ್ದ್ವರೇತ.

ಸಮಾಜದೊಡನೆ ಬರುವ ಸಂಬಂಧದಲ್ಲಿ ಅ-ಖಂಡವಾಗಿರುವ ವ್ಯಕ್ತಿಯು ನಾನಾ ಮುಖವಾಗಿ ಹೆಚ್ಚುವುದಕ್ಕೆ ಅರಂಭವಾಗುವುದು. ಹೆಚ್ಚುವುಕ್ಕಿರುವನ್ನು ಒಂದು ನಿಟ್ಟಿನಿಂದ ನಿರೀಕ್ಷಿಸಿದರೆ ಹೆಚ್ಚುಗು ಎಂದರೆ ಅಭಿವೃದ್ಧಿಹೊಂದು, ವಿಕಾಸವಾಗು, ವಿಸ್ತಾರವಾಗು ಎಂಬ ಅರ್ಥದ ಅನುಭವ ಬರುವುದು. ಇನ್ನೊಂದು ನಿಟ್ಟಿನಿಂದ ಸೋಡಿದರೆ ಹೆಚ್ಚುವುದು ಹೆಚ್ಚುಲ್ಪಡುತ್ತದೆ; ಹೆಚ್ಚುಲ್ಪಡದೆ, ಖಂಡವಾಗದೆ ಅಖಂಡವಾಗಿಯೇ ಉಳಿಯುವವಸ್ತು ವಿಗೆ ಹೆಚ್ಚಿತಂದು ಹೇಳುವುದು ತಪ್ಪಿ. ಆದುದರಿಂದ ಹೆಚ್ಚು ಎಂಬುದಕ್ಕೆ, ಮೊದಲಿನ ಹಿಂದಾಗು ಎಂಬುದಕ್ಕೆ ತೀರ್ಥ ವಿಪರೀತವಾದ ಕೆರಿದಾಗು ಎಂಬ ಅರ್ಥವಿದ್ದೂ ದೂ ಕಂಡುಬರುವುದು! ಒಂದರಲ್ಲಿಯೇ ಪರಸ್ಪರ ವಿರುದ್ಧಾರ್ಥ! ಆದು ಹೆಚ್ಚಿತು, ಎಂದರೆ ವೃದ್ಧಿಹೊಂದಿತು ಎಂಬಭರ್ಥದೊಡನೆ ತುಂಡಾಯು ಎಂಬ ಭಾವವೂ ಅದರಲ್ಲಿಂಟು. ವಾಸ್ತವತ್ತಿಯ, ಸತ್ಯಾಂಶದ ಎರಡೂ ಬದಿಗಳ, ಕಂನಾಡವರ ಅನುಭಾವವನ್ನು ಇಲ್ಲಿ ಮನಗಾಣಬಹುದು. ಸಮಾಜದೊಡನೆ ಬರುವ ಸಂಸರ್ವದಲ್ಲಿ ವ್ಯಕ್ತಿತ್ವವು ಹೆಚ್ಚುವುದು. ಸ್ವಾರ್ಥವು ತುಂಡರಿಸಲ್ಪಟ್ಟಿಟ್ಟು ‘ಸ್ವದ’ ಅರ್ಥವು ವಿಸ್ತಾರವಾಗುವುದು. ವ್ಯಕ್ತಿಯು ವಿಕಾಸಗೊಳ್ಳುವುದು. ತಾನೇತಾನಾಗಿ ಇದ್ದ ವ್ಯಕ್ತಿಯು ಗೆಳಿತನದ ಪ್ರೀತಿಯಿಂದ ಹಿಗೆ ಹಲವರೊಡನೆ ಒಂದಾಗಲು ಕಲಿಯುವುದು. ಕೈಹಿಡಿದವರೊಡನೆ ತನ್ನಯತೆಯ ಅನುಭವಗೊಳ್ಳುವುದು. ಸೇವಕ, ಒಡೆಯ, ನಾಗರಕ, ಧಾರ್ಮಿಕ, ಸುಧಾರಕ, ಸನಾತನಿ, ದೇಶಾಭಿಮಾನಿ, ಮಾನವ್ಯದ ಉಪಾಸಕ ಎಂಬಿನೇ ಮೊದಲಾದ ನಿಲುಮೆಗಳಲ್ಲಿ ವ್ಯಕ್ತಿಯು ವಿಕಾಸಗೊಂಡ ಹಾಗೆ ಪೌರುಷದ ಸಾಕ್ಷಾತ್ಕಾರವಾಗುವುದು. ಇಂತಹ ಪೌರುಷವನ್ನು ಚ್ಯಾರೆ ಪರೇ ಪುರುಷರು. ಹುಟ್ಟಿನೊಡನೆ

ನಾನು ಇದ್ದೇನೇ ಎಂಬ ಅರಿವು ಮಾತ್ರ ಬರುವುದು. ಸಮಾಜ ಸಂಪರ್ಕದಿಂದ ನಾನು ಎಂಬುದರ ವಿಸ್ತಾರವು ಎಷ್ಟು, ಅದರ ಆರ್ಥಿಕವೇ ನೆಂಬುದು ಪೌರುಷದಲ್ಲಿ ಅನುಭವಕ್ಕು ಬಂದು, ವ್ಯಕ್ತಿಯು ಪುರುಷವಾಗುವಲ್ಲಿ ಹಿನ್ನಗೊಳ್ಳುವುದು.

ಮಾನವರಲ್ಲಿ ಶಾಣಿಸಿಕೊಳ್ಳುವ ಚೈತನ್ಯವು ಅನಂತಶಕ್ತಿಯ ಅಂಶ. ಅದು ವಿಕಾಸಗೊಳ್ಳಲು ಅರಿವಿನಂದೊಡಗುಡಿದ ಸಾಮಾಜಿಕ ಸಂಬಂಧಗಳೇ ಮುಖ್ಯವಾದ ಸಾಧನ. ಈ ಸಾಧನವನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಲಿದವರ ಅಂತಹಕ್ತಿಗಳು ಅವು ಮೂಲದಲ್ಲಿ ಎಷ್ಟೇ ಅಗಾಧವಾದ ಸಾಮಧ್ಯರ್ಯಾಕ್ರಿವಾಗಿರಬಹುದಾದರೂ ಸುಪ್ರಸಿದ್ಧಿಯಾಗಿ ಉಳಿಯುತ್ತವೆ. ಬರಿ ನಾನು (ಇದ್ದೇನೇ) ಎಂಬುದರ ಏಕೈಕ್ಯ ಆ ಅರಿವಿನ ಪ್ರಗತಿಯಾಗಲಾರದು. ಅಂತರಾಜ್ಞಾನ, ಕಣ್ಣ ಮುಚ್ಚಿ ಎಲ್ಲವನ್ನೂ ಅರಿವಶಕ್ತಿ ಮುಂತಾದವುಗಳನ್ನು ಮನೆ-ಮತೆ-ಆಶ್ರಮಾದಿಗಳಲ್ಲಿ ಕಟ್ಟಿಕಾಂತದೊಳಗೆ ಒಬ್ಬರೇ ಕುಳಿತು ಪಡೆದುಕೊಳ್ಳಲು ಸಾಧ್ಯವೆಂದು ಕೆಲವರ ಗ್ರಹಿಕೆಯಾಗಿದೆ. ಸಾಮಾಜಿಕ ಸಂಪರ್ಕದಿಂದಲ್ಲದೆ ಈ ಕ್ರಿಯೆಗೆ ಬೆಳೆಯುವುದು ಅಸಂಭವ. ಈಗ ಎಷ್ಟೇ ಏಕಾಂತದ್ವಾದ್ವಾದರೂ ಪೂರ್ವಾ-ಶ್ರಮದಲ್ಲಿ ಅವರು ಸಂಗ್ರಹಿಸಿದ, ಆ ಥ ವಾ ಪ್ರಾತ್ಯಾವಾದ (ಸಾಮಾಜಿಕ ಸಂಬಂಧದಿಂದ ಬಂದ) ಜ್ಞಾನವು ಅವರಲ್ಲಿ ಇರುತ್ತದೆ. ಏಕಾಂತದಲ್ಲಿದ್ದೂ ಗ್ರಂಥರೂಪದಲ್ಲಿ ಸಮಾಜದ (ಜ್ಞಾನ, ಲಾಭವನ್ನು ಹೊಂದುತ್ತಿರುತ್ತಾರೆ. ಶಿಷ್ಯಾದಿಗಳ ಸಂಬಂಧದಿಂದ ಅವರಲ್ಲಿರುವ ವಿಚಾರಕ್ಕಿಗೆ ಜಾಲನೆದೊರೆಯುತ್ತಿರುತ್ತದೆ. ಇವಾವ ಅನುಕೂಲತೆಗಳನ್ನೂ ಪಡೆಯದೆ ಹುಟ್ಟಿನಿಂದ ಅಡವಿಯಲ್ಲಿಯೇ ಇದ್ದುಬಿಟ್ಟಿರೆ ಭಾಷೆ (ಮಾತ್ರ) ಬರುವುದು ಕೂಡ ಸಾಧ್ಯವಿಲ್ಲ. ಮಾನವನ ಮನೋವಿಕಾಸಕ್ಕೆ ಸಾಮಾಜಿಕ ಸಂಪರ್ಕವೇ ಮುಖ್ಯಸಾಧನ.

ಪ್ರತಿಯೊಂದು ವ್ಯಕ್ತಿಯೂ ಬಂದೊಂದು ‘ಯ+ಕ್ಷ್ಯ’ ಎಂದರೆ ಅಜ್ಞಾತ ದಿವ್ಯಶಕ್ತಿ. ಆ ವ್ಯಕ್ತಿಯಲ್ಲಿರುವ ‘ಅರ್ಥ’ದ ಬೆಲೆಯು ಅದರ ಸಾಮಾಜಿಕ ವ್ಯವಹಾರಗಳ್ಲಿ ಅನುಭವಕ್ಕೆ ಬರುವುದು ‘ಯ’ದ

ಬೆಲೆಯು ಆ ವ್ಯಕ್ತಿಯ ಪ್ರಯತ್ನ; 'ಕ್ಷೇ'ದ ಬೆಲೆಯು ಆದು ಬೆಳಿವ ಸಾಮಾಜಿಕ ಸ್ನಾನೀಯೇತ. ಆದುದರಿಂದ ಯ+ಕ್ಷೇ ವ್ಯಕ್ತಿ)-ಸ್ವಪ್ರಯತ್ನ+ಸಾಮಾಜಿಕ ಸ್ನಾನೀಯೇತ ಸ್ವಪ್ರಯತ್ನಗಳು ಎಂತಹವು, ಮತ್ತು ಎಂತಹ ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಬೇಕಾಯ್ತು (ಸಾಮಾಜಿಕ ಎಂಬುದರಲ್ಲಿ ಮನೆ ತನದ ಅವರಣವೂ ಒಳಗೊಳ್ಳಬೇಕು), ಎಂಬ ಸಂಗತಿಗಳು ತಿಳಿದರೆ ವ್ಯಕ್ತಿಯ ಬೆಲೆಯನ್ನು ನಿರ್ಧರಿಸಲು ಬಹುದಾಗಿದೆ .ಸೈಕೋ-ಡೈನಾಮಿಕ್ಸ್' ಎಂಬುದು ಈ ಈ ದಿಕ್ಕಿನಲ್ಲಿ ವಿವಿಧ ಪ್ರಯೋಗಗಳನ್ನು ನಡೆಸಿದೆ. ಪ್ರತಿಯೊಂದು ವ್ಯಕ್ತಿಯ ಸ್ವಪ್ರಯತ್ನದ ರೀತಿ ಮತ್ತು ಯೋಗ್ಯತೆಗಳಲ್ಲಿ ವ್ಯತ್ಯಾಸವಾಗುವುದು ಅನಿವಾರ್ಯ. ಆದರಂತೆ ಆದು ಎದುರಿಸಬೇಕಾದ ವಾತಾವರಣ (ಆನುವಂಶಿಕ ಸಂಸ್ಕಾರ; ತಂದೆ, ತಾಯಿ, ಬಳಗದವರ ಸಾಂಸ್ಕೃತಿಕ ಮಟ್ಟೆ; ಹೊರಗಣ ಅದರ ಜಾತಿ ಮತದ ವಿಚಾರಗಳು; ದೀರ್ಘದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ. ಜಾಗತಿಕ ಫೋಟನೆ ಮುಂ.) ಒಂದೊಂದು ವ್ಯಕ್ತಿಗೂ ಬೇರೆಬೇರೆಯಾಗಿರುತ್ತದೆ ಆದಕಾರಣ ವ್ಯಕ್ತಿ ವ್ಯಕ್ತಿಗಳ ಬೆಲೆ ಭಿನ್ನ. ಎಲ್ಲರ ಬೆಲೆ ಸಮಾನ ಬಗೆಯುವುದು ಅಶಾಸ್ತ್ರೀಯ. ಅವ್ಯವಹಾರ್ಯ. ತಾನು ಪರವೋನ್ನತಿಯನ್ನೇ ದಬೀಕೆಂದು ಕಲ್ಪಿಸಿಕೊಂಬ ಗುರಿಯೂ ಕೂಡ ಸೂಳಲವಾಗಿ ಒಂದೇ ಎನಿಸಿದರೂ ಸೂಕ್ಷ್ಮದಲ್ಲಿ ವ್ಯಕ್ತಿ ವ್ಯಕ್ತಿಗೂ ಭಿನ್ನವಾಗುವುದು ಆದಕಾರಣ ಸಮತಾವಾದವು ಕೇವಲ ಆದರ್ಥವಲ್ಲದೆ ವ್ಯವಹಾರವಲ್ಲ. ಆದರ ಧ್ವನಾರ್ಥಕ್ಕೆ ಮಹತ್ವವೇ ಹೊರತು, ಶಬ್ದಕ್ತಿ: ಅರ್ಥವಾಡಿದಲ್ಲಿ ವಾಸ್ತವತ್ತಿಯ ಬಂಡಿಗಲ್ಲ ಮೇಲೆ ಆ ವಿಚಾರದ ಹಡಗವು ಅಪ್ಪಳಿಸಿ ಕವ್ಯಕ್ಕೇಡಾಗಬೇಕಾಗುವುದು ನಿಶ್ಚಯ. ಮಾಯಾ ಅದ್ವೈತದ ತತ್ವಜ್ಞನವಿದ್ವಂತಿ 'ಭಾವಾದ್ವೈತಂ ಸದಾ ಕುರ್ಯಾತ್' ಕುರ್ಯಾದ್ವೈತಂ ನ ಕದಾಚನ' ಎಂಬ ಈ ಮಾರ್ಗದವರ ಅನುಭವದ ಲಾಭವನ್ನು ರಾಜಕೀಯ ಸಾಮಾಜಿಕ ಅದ್ವೈತಿಗಳೂ ಪಡೆಯ ಬಹುದಾಗಿದೆ. ಮತ್ತೆ ಆ ಹೀಂದಿನ ತಪ್ಪೇ ಮುಂದೆ ಆಗಲಿಕ್ಕಿಲ್ಲ

ದೀಕರಣನೆಯ ಭಿನ್ನತೆಯ ಮೂಲಕವಾಗಿ ಮತ್ತು ಆದು ಎದುರಿಸ ಬೇಕಾಗಿ ಬಂದ ಪರಿಸ್ಥಿತಿಯ ವ್ಯತ್ಯಾಸದ ಮೂಲಕವಾಗಿ ಚೈತನ್ಯಶಕ್ತಿ ಯು

ಲೋಕದಲ್ಲಿ ಕಾಣಿಸಿಕೊಳ್ಳುವಾಗ ತರತಮ ಸ್ವರೂಪದಲ್ಲಿ ಅನುಭವಕ್ಕೆ ಬರುವುದು ಅನಿವಾರ್ಯವಾದರೂ ಇವೆಲ್ಲ ಜೈತನ್ಯಗಳ ಮೂಲವು ಒಂದೇ ಅನಂತಶಕ್ತಿಯಾಗಿದೆಯೆಂಬಲ್ಲಿ ಸಂದೇಹವಿಲ್ಲ ‘ಭೂತಸ್ಯ ಜಾತಃ ಪತಿಃ ಏಕ ಆಸೀತ್’ ಎಂಬುದನ್ನು ಅಧುನಿಕ ಮಾನಸಶಾಸ್ತ್ರೀಯ ಸಂಶೋಧನೆಗಳೂ ಇನ್ನೊಂದು ತೆರನಾಗಿ ಪುಷ್ಟಿಕರಿಸುತ್ತದೆ. ಕಳೆದ ಮಹಾ ಯುದ್ಧದ ಕಾಲಕ್ಕೆ ವೈಮಾನಿಕರು ಗಂಡಾಂತರ ಕಾಲದಲ್ಲಿ ಹೇಗೆ ವರ್ತಿಸಬಹುದೆಂಬ ವಿಚಾರದಲ್ಲಿ ಸಂಶೋಧನೆಮಾಡಲು ಇಂಗ್ಲಂಡಿನ ಮಾನಸಶಾಸ್ತ್ರಜ್ಞರ ಒಂದು ಸಮಿತಿಯನ್ನು ಅಲ್ಲಿಯ ಸರಕಾರವು ಸೇಮಿಸಿತು. ಅವರು ಬೇರೆ ಬೇರೆ ಕುಶ್ತಗಳನ್ನು ಎದುರಿಸುವಾಗಿನ ಹಲವು ಪ್ರತ್ಯಕ್ಷ ಸಂಗತಿಗಳನ್ನು ನಿರೀಕ್ಷಿಸಿ ಒಂದು ವರದಿಯನ್ನು ಸಿದ್ಧಪಡಿಸಿದರು. ದಿನದ ಸಾಮಾನ್ಯ ವ್ಯವಹಾರಗಳಲ್ಲಿ ವ್ಯಕ್ತಿ ವ್ಯಕ್ತಿಗಳಲ್ಲಿ ತುಂಬ ವೈಶಿಷ್ಟ್ಯ, ಭಿನ್ನತೆಗಳು ಗೋಚರವಾಗುವುದು ನಿಜ. ಅದರೆ ಸಂಕಟ ಕಾಲದಲ್ಲಿ ಮನುಷ್ಯನು ಅತಿ ಮಾನವನಾಗಿ ನಡೆದುಕೊಳ್ಳುತ್ತಾನೆ. ಆಗ ಆತನೋಳಿನ ಸುಪ್ತಚೀತವು ಜಾಗ್ರತ್ವವಾಗಿ ಆತನಲ್ಲಿ ಇಂತಹ ಗುಣಗಳು ಇರಬಹುದೆಂಬ ಕಲ್ಪನೆಯು ಕೂಡ ಎಂದೂ ಆಗದೆ ಇರುವಂತಹ ಅಸಾಮಾನ್ಯ ಗುಣಗಳು ಅನುಭವಕ್ಕೆ ಬರುತ್ತದೆ. ಪ್ರೀತಿ, ಸ್ವಾಧ್ಯಾತ್ಮಾಗ, ದೈಯ, ಪ್ರಸಂಗಾವಧಾನ, ಇವ್ಯತ್ಯಾಸಿದ್ಧಿಗಾಗಿ ದೇಹವನ್ನು ತೂರಿಬಿಡುವ ದಾಢ್ಯ, ಇಂಥಬಗೆಬಗೆಯ ಆಗಾಧ, ಅಧ್ಯತ್ಮಾಮಧ್ಯವು ಒಬ್ಬೊಬ್ಬರಲ್ಲಿ ಅಂತರಾಳದ ಆಳದಲ್ಲಿ ಎಲೊಲ್ಲಿ ಇದ್ದುದರ ಮನವರಿಕೆಯಾಗುತ್ತದೆಂಬುದನ್ನು ಸೋದಾಹರಣವಾಗಿ ಆ ವರದಿ ಯಲ್ಲಿ ಹೇಳಲಾಗಿದೆ. ಸಂಕಟದಲ್ಲಿದ್ದಾಗ ಸಬಾಮರಿನ, ವಿಮಾನಗಳಲ್ಲಿರುವ ಕೆಲಸಗಾರರು ಪ್ರಕೃತನವರಿಯರು. ವ್ಯಕ್ತಿತ್ವವನ್ನು ಮರೆತು ಒಂದು ವ್ಯಕ್ತಿಯಂತೆ ವರ್ತಿಸುವರು! ಅಲ್ಲಿನ ಹಕ್ಕೆಲೇಯು ಹಾರ್ಫರ ಜರ್ನಲ್‌ಲೀನಲ್ಲಿ ಪ್ರಕಟಿಸಾದ ಈ ವರದಿಯನ್ನು ‘ಸನಾತನ ತತ್ವವಿಚಾರ’ವೆಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಮಾಲೆಯೋಳಿನ ಹೂಗಳನ್ನೆಲ್ಲ ಒಂದೆಡೆಗೆ ಅಂದವಾಗಿ ಹಿಡಿದಿರುವ ಒಳಗಣ ದಾರವು ಹೇಗೆ ಒಂದೆಯೋ ಹಾಗೆ ಮಾನವ ಸಮಾಜವನ್ನು ಸುಸಂಬಂಧಿಸಿದ್ದಾಗಿ ಇರಿಸುವ ಆಂತರಿಕ ಜೈತನ್ಯದ ಸತ್ಯಪ್ರವೃತ್ತಿಯ ಸಂತ್ತುಷ್ಟಿ ಎಲ್ಲರಲ್ಲಿ ಒಂದೇ ಆಗಿದೆ. ಸಮತ್ವವು ಆಂತರ್ಜಾದ ಅನುಭವಪಡೆವಲ್ಲೇ ಉಂಟು.

ವ್ಯಕ್ತಿಯ ತಿಳುವಳಿಕೆಯ ಮಟ್ಟಿನ್ನು, ಅದು ಸಮಾಜದಿಂದ ಪಡೆದು ಕೊಂಡ ಜಾಣದ ಬಗೆಯನ್ನು ಅವಲಂಬಿಸಿದೆ. ಹುಟ್ಟಿನಿಂದ—ಅದೇಕೆ ಹುಟ್ಟಿನ ವೊದಲಿನಿಂದಲೂ ವ್ಯಕ್ತಿಯ ಜೀವನದ ಮೇಲೆ ಸಂಸ್ಕಾರಗಳು ಆಗಲಾರಂಭಿಸುವುದು. ತಾಯ್ದಂದೆ, ಬಳಗದವರು, ಗುರುಹಿರಿಯರು, ಶತ್ರುಗಳು ಮತ್ತು ರು ಎಲ್ಲರಂದಲೂ ಅನೇಕ ಸಂಗತಿಗಳನ್ನು ವ್ಯಕ್ತಿಯು ತಿಳಿದ್ದೋ, ತಿಳಿಯದೆಯೋ ಚಿಕ್ಕಂದಿನಿಂದಲೇ ಎತ್ತಿಕೊಳ್ಳುತ್ತಿರುತ್ತದೆ. ಜಾನ ಪದಗಳು, ಕಥೆಗಳು, ಗಾದೆಗಳು, ರೂಢಿ-ಸಂಪ್ರದಾಯಗಳು ಶಾಸ್ತ್ರ, ಸಾಹಿತ್ಯ, ಕಲೆ ವೊದಲಾದ ರೂಪದಿಂದ ಸಮಾಜವು ಅನಂತಕಾಲದಿಂದ ಕೂಡಿಟ್ಟ ನಿಕ್ಷೇಪದ ಲಾಭವು ಪ್ರತ್ಯಕ್ಷಾಪ್ರತ್ಯಕ್ಷ ರೀತಿಯಲ್ಲಿ ವ್ಯಕ್ತಿಗೆ ವಿಶಿಷ್ಟ ರೀತಿಯಲ್ಲಿ ದೊರೆಯುತ್ತದೆ. ಇದರ ಜೊತೆಗೆ ಜೀವನದಲ್ಲಿ ಅನು ದಿನದ ಅನುಭವಗಳು ಅರಿವಿನ ರೂಪಕಾಲ ವ್ಯಕ್ತಿಯ ಚೈತನ್ಯದಲ್ಲಿ ಇಂಬು ಗೊಳ್ಳುತ್ತವೆ. ಇವೆಲ್ಲವುಗಳ ಸಮ್ಯಕ್ ಪರಿಣಾಮವು ಒಂದು ವ್ಯಕ್ತಿಯ ವಿಚಾರ; ಸದಸ್ವಿವೇಕ. ತಿಳಿವು—ಎಲ್ಲ. ತನ್ನ ಜೀವನದೃಷ್ಟಿಯು ಈ ವಿಶಿಷ್ಟ ರೀತಿಯಲ್ಲಿಯೇ ಏಕ ಮಾರ್ಪಟ್ಟಿಲಿಂಬಿದನ್ನು ಮೇಲಣ ಒಂದೊಂದು ಸಂಗತಿಯನ್ನೂ ಬಿಡಬಿಡಿಸಿ ಕಾಲಕಾಲಕ್ಕೆ ಯಾವ ಯಾವ ಮಾತಿನ ಪರಿಣಾಮವು ಎಷ್ಟೆಷ್ಟು ಆಗಿದೆಯಿಂಬಿದನ್ನು ತಾಳೈಯುತ್ತವರು ನಿದಾನಿಸಿಕೊಳ್ಳಬಹುದು. ಇಂತಹ ವಿಮರ್ಶೆಯಿಂದ ತಮ್ಮ ಹೆಚ್ಚಿನ ವಿಕಾಸದ ಮುಂದಿನ ದಾರಿಯನ್ನು ಕಂಡುಕೊಳ್ಳಬಹುದು. ಆತ್ಮನಿರೀಕ್ಷಣೆಗೆ ಸ್ವಲ್ಪವೂ ಬಿಡುವೇ ಇಲ್ಲದಮ್ಮು ನೇಗದಿಂದ ಜೀವನ ಪಥದಲ್ಲಿ ಓಡುತ್ತಿರು ವರಂಗೆ ಎಡಹಿ ಬೀಳುವವರಿಗೆ ಆತ್ಮನಿರೀಕ್ಷಣೆಯ ಅವಕ್ಷೇತ್ರಿಸಿಸದು.

ಅದೇನೇ ಇರಲಿ; ಇಂತು ಸಮ್ಯಕ್ ಪರಿಣಾಮವಿಗೊಂಡ ಜಾನವೇ ವ್ಯಕ್ತಿಯ ಅಂಶರಂಗದ ಆರಿವು. ವ್ಯಕ್ತಿಯು ಯಾವುದೊಂದು ಕೆಲಸಕ್ಕೆ ತೊಡಗುವಾಗ ತನ್ನೊಳಗಿನ ಅರಿವಿನ ಹಳೆಯ ಅನುಭವ-ವಿಚಾರಗಳ ಸಲಹೆ ಕೇಳುವನು; ಹಿಂದಿನ ಆರಿವು ಇಂದು ನಾಗ್ರಧರ್ಮಕ. ನೇರೇಕೆ, ಪ್ರಜ್ಞಾ, ಸತ್ಯಪ್ರವೃತ್ತಿ ಎಂದು ಇದಕ್ಕೆ ವಿವಿಧವಾದ ಹೆಸರುಗಳನ್ನೇ. ಬೇರೊಂದು ಸ್ವತಂತ್ರ ಸದಸ್ವಿವೇಕನೆಂಬ ದೇವತೆ ಅಥವಾ ಅಂತರ್ಜಾಮಿ (ಶ್ರೀಹರಿ),

ಒಂದು ಈಶಕ್ತಿಯುಂಟಿಂದು ಹೇಳುವುದು ಕಾನ್ಯಮಯ ಅಲಂಕಾರಿಕ ರೀತಿಯೇ ಹೊರತು ವಾಸ್ತವ ಸತ್ಯವಲ್ಲ. ದೇವತೆಯೇ ಆಗಿದ್ದರೆ ಎಲ್ಲ ಕಾಲದಲ್ಲಿ, ಎಲ್ಲ ದೇಶಗಳ ಎಲ್ಲ ಸಮಾಜಗಳಲ್ಲಿ ಮಾನವರಿಗೆ ಆ ದೇವತೆಯಿಂದ ಒಂದೇ ಬಗೆಯಾದ ಆದೇಶಗಳು, ಸಂದೇಶ-ಸೂಚನೆಗಳು ಹೊರಿಯಬೇಕಾಗಿತ್ತು ಆದರೆ ಲೋಕದಲ್ಲಿ ಇಡಕ್ಕೆ ವಿಪರೀತವಾದ ಅನುಭವವಿದೆ. ತಾತ್ತ್ವಗ, ಸತ್ಯ, ಪ್ರೀತಿ, ಎಂಬೀ ಮೊದಲಾದ ಗುಣಗಳು-ಸತ್ಯಪ್ರವೃತ್ತಿಯೇ ಚೈತನ್ಯದ ವೂಲ ಸ್ವಭಾವವೆಂಬುದು ನಿಜವಿದ್ದರೂ ಆಯಾ ದೇಶ-ಕಾಲದಲ್ಲಿರುವ ಸಮಾಜದ ವಿಚಾರ ಅಭಿರುಚಿಗಳ ಸಾಂಸ್ಕೃತಿಕ ಮಟ್ಟವನ್ನು ಏಂಬು ಅದು ಎಂದೂ ವ್ಯಕ್ತವಾಗುವದಿಲ್ಲ. ಮಹಾವ್ಯಕ್ತಿಗಳಲ್ಲಿ ಇಪ್ಪತ್ತು ಮಾನವತ್ತು ವರುವಗಳ ಮುಂದಿಯವರು ಕೆಲರು ಹೊರಡುವರು; ಅಪ್ಪೇ ಆದೂ ಕಾಲಸ್ರವಾಹದಲ್ಲಿ ಅನಿವಾರ್ಯವಾಗಿರುವ ರೀತಿಯಲ್ಲಿಯೇ. ಸುಮಾರಾಗಿ ಅ+ಶ=ಇ ಇಂತಹ ಸಾರ್ವಕಾಲಿಕ ಮಾತು ಹೇಳುವುದು ಬೇರೆ. ಆದರೆ ವಾಸ್ತವ ವ್ಯವಹಾರದ ಸಂಗತಿಗಳಲ್ಲಿ ಇವತ್ತು ವರುಷದ ಪರಿಗಳನ್ನೇ ಮುಸಮಸಕಾಗಿ ಸ್ಥಾಲವಾಗಿ ಕಾಣುವವೆಂಬುದು ಅನುಭವವಿರುವಾಗ ಆದಕ್ಕೂ ಮುಂದಿನ ಮಾತು ಏತಕ್ಕೆ? ಅಂತರ್ಜಾಮಿ ಅಥವಾ ಒಳಗಿನ ಸಹಜ ಸಂಯುಕ್ತತೆಯು ಮತ್ತು ದೃಷ್ಟಿಯು ಚೈತನ್ಯದಲ್ಲಿ ಹೆಟ್ಟಿನೊಡನೆಯೇ ಒಂದಿರುವದಾದರೂ ಅದೊಂದು ಸ್ವತಂತ್ರ ದೇವತೆಯೆಂದು ಗ್ರಹಿಣುವುದು ಶಾಸ್ತ್ರೀಯ ವಿಚಾರಣೆ ಭಾವನಾತ್ಮಕ ಉಕ್ತಿ.

ಆದಕಾರಣ ವಿವೇಕಕ್ತೀಯು ದೇವತೆಯಾಲ್ಲ; ಆದು ಪ್ರತಿಯೊಂದು ವ್ಯಕ್ತಿಗತ ನಿಷಾಯಸಾಮಧ್ಯೇ. ವ್ಯಕ್ತಿಯು ಬೆಳೆದ ಸ್ವನಿವೇಶ, ಪಡೆದುಕೊಂಡ ಜ್ಞಾನದ ಯೋಗ್ಯತೆಯಂತೆ ಆಯಾ ವ್ಯಕ್ತಿಯ ನಿಷಾಯಗಳ ಮಟ್ಟವು ಹೆಚ್ಚುಕಡಿಮೆಯಾಗುತ್ತಿರುತ್ತದೆ. ಸಮಾಜದ ಮುಖಾಂತರ ವಾಗ ಪಡೆದುಕೊಂಡ ಅನುಭವವೆಂದು ಇದೇ ಚೈತನ್ಯದ ಭಾಗವಾಗಿ ಅರಿವು ಎನಿಸುವುದು ಆದುದರಿಂದ ಅರಿವಿನ ರೂಪ ತಾಳ ಸಮಾಜವೇ ಸೂಕ್ತಕ್ಕ ರೂಪದಲ್ಲಿ ವ್ಯಕ್ತಿಗಳ ಅಂತರಂಗದಲ್ಲಿ ಪ್ರವೇಶ ಪಡೆಯುತ್ತದೆಂದು ಹೇಳಿದರೆ ತಪ್ಪಿಲ್ಲ. ಪ್ರತಿಯೊಂದು ವ್ಯವಹಾರದಲ್ಲಿಯೂ ಕೇಳಿದಾಗ ಇದು ನಮಗೆ ದಾರಿ ತೋರುವುದು; ಬೇಕು-ಬೇಡ, ಒಳತು-ಕೆಡಕುಗಳನ್ನು

ಸೂಚಿಸುವುದು. ನಾವು ಬೀಳಿದು ಬಂದ ಸಮಾಜದ ಮಟ್ಟೆ ಹಾಗೂ ಪಡೆದು ಕೊಂಡ ವಿಶ್ವದ ವಿಚಾರ-ಅನುಭವಗಳ ಬೇರೆಜಿನ ಸರಾಸರಿಗಂತ ಹಿರಿದು ಈ ಅರಿವು ಇರಲಾರದು. ಈ ಕಾರಣದಿಂದ ಸಮಾಜದ ಮಟ್ಟೆವು ಬೀಳಿಯದೆ ವ್ಯಕ್ತಿಗಳ ವಿಶೇಷ ವಿಕಾಸವಾಗಲಾರದು; ಆದರೂ ವ್ಯಕ್ತಿಗಳು, ವ್ಯಕ್ತಿರು ಪ್ರಯತ್ನದಿಂದ ತಾವಿರುವ ಸಮಾಜದ ಹೂರಗೂ ತಮ್ಮ ದೃಷ್ಟಿಯನ್ನು ಚೆಲ್ಲಿ, ಪ್ರವಾಸ ಅನುಭವ-ಮನಸ್-ನಿಧಿಧ್ವಾಸಗಳಿಂದ ತಮ್ಮ ವಿಚಾರದ ಹೇತುಗಳನ್ನು ಹಿಗ್ಗಿಸಿಕೊಳ್ಳಬಲ್ಲರು ಮಹಾಖಾರುವರೂ ಜ್ಞಾನಿಗಳೂ ಈ ವರ್ಗಕ್ಕೆ ಸೇರುತ್ತಾರೆ. ಇಂತಹರ ಪ್ರಯತ್ನಗಳಿಂದ ಸಮಾಜದ ಅರಿವಿನ ಉದ್ದೇಶಕ್ಕೆ ಎಷ್ಟೋ ವಿಸ್ತಾರವಾಗುತ್ತದೆ. ಇಂತು ಸಮಾಜದಿಂದ ವ್ಯಕ್ತಿ, ವ್ಯಕ್ತಿಗಳಿಂದ ಸಮಾಜ, ಪರಸ್ಪರ ಸಹಾಯ ಪೂರ್ವಣೆಗಳನ್ನು ಹೊಂದಿ ಲಾಭವಡೆಯುವುದುಂಟು. ‘ಪರಸ್ಪರಂ ಭಾವಯಂತಃ ಶ್ರೀಯಃ ಪರಂ’. ಆದುದರಿಂದ ಸಮಾಜವನ್ನು ತೆಗಳುವ ಅಥವಾ ಚಿಟ್ಟೋಡುವ ವ್ಯಕ್ತಿಯು ಆತ್ಮಘಾತಕಿ. ವ್ಯಕ್ತಿಗೆ ಬೆಲೆಕೊಡದೆ ಶಾಸ್ತ್ರದಂತೆ ನಡೆಸಿಕೊಂಬ ಸಮಾಜ ತನ್ನ ಪ್ರಾಣ ತಾನೇ ಹರಣಮಾಡುತ್ತಿರುವ ಮಹಾಪಾಠಕಿ.

ಪ್ರಜ್ಯೇ ಅಥವಾ ಅರಿವು ನಿಷ್ಠೆಗಳಾಗಿ ತಲೆದೊರಿದಂತೆ ಅಂತರಾಳ ದಲ್ಲಿ ಎರಡರ ಅನುಭವವು ಬರುವುದು. ಈ ಎರಡರ ಅನುಭವವೇ ಬಾರ ದಿದ್ದವನು ಎಗ್ಗ—ಎಕ ಇವರು ಏಕಾಂಗಿಗಳು. ಎತ್ತು ಬಲಿಯುವರೊ ಅತ್ತಲೇ. ಇನ್ನೊಂದು ಬದಿಯ ತೂಕಹಿಡಿವ ವಿಚಾರವು ಇವರಲ್ಲಿ ಉದಯವಾಗಿರುವುದಿಲ್ಲ ಅಥವಾ ಆದು ಇನ್ನೂ ಹಂಸುಕು ಇರುವಾಗಲೇ ಚಿನ್ನಟಿ ಒಳಬೆಳಕಿಗೆ ಎರವಾಗುತ್ತಾರೆ. ಒಳಗಣ್ಣ ಕಳಿದುಕೊಂಡ ಇವರು ಒಕ್ಕಣ್ಣಿಗಳಾಗಿ ವಸ್ತುಗಳ ಇನ್ನೊಂದು ಮಗ್ಗಲು ನೋಡುವುದಕ್ಕೆ ಆಸ-ಮಂಥರಾಗುತ್ತಾರೆ. ಆದರೆ ಒಂದೇ ಮಗ್ಗಲು ಇರುವ ವಸ್ತುವೇ ಇಲ್ಲ. ಲೋಕದಲ್ಲಿ ಆದಕಾರಣ ಒಂದಕ್ಕೀಂತ ಹೆಚ್ಚು ಮಗ್ಗಲುಗಳನ್ನು ನೋಡಲು ಆರದ ವ್ಯಕ್ತಿ ಏಕಾಂಗಿ; ಒಕ್ಕಣ್ಣಿ. ಇಂತಹರು ಜೀವವಿದ್ಧಿರೂ ನಿರ್ಜೀವರು. ಏಕೆಂದರೆ ಇವರ ಕ್ರಿಯೆಗಳು ಜ್ಞಾನರೂಪದಲ್ಲಿ ಪರಣಮಿಸುವುದಿಲ್ಲ. ಸಮಾಜದಿಂದ ಆದರ ಅನುಭವ ನಿಧಿಯನ್ನು (ಶಾಸ್ತ್ರ, ಸಾಹಿತ್ಯ, ಕಲೆ ಮು.)

ಪಡೆದುಕೊಂಡು ಚೇತನದಲ್ಲಿ ಅಳವಡಿಸಿಕೊಂಡಿರುವುದಿಭಿ. ಯಂತ್ರವತ್ತಾ ಕ್ರಿಯೆಗಳನ್ನು ಮಾಡುವವರೆ ಬಗೆಯು ಹೀಗೆ ಬರಿದು. ಜೀವನ ಸೂತ್ರಗಳನ್ನು ಹೊರಗಿನ ಯಾವುದೊ ವ್ಯಕ್ತಿಗೆ ಒಪ್ಪಿಸಿ, ಅವರ ಕೈಗೊಂಬೆಗಳಾಗಿ ಪರ್ಶಿಸುವವರೆ, ಅಥವಾ ವೆಚ್ಚುಗಳಾಗಿಯೆ ಜನ್ಮತಾಳಿದ ಮಬ್ಬಿಗಳ ಬದುಕಿನ ರೀತಿಯಿದು.

ಒಳಗೂ ಹೊರಗೂ ಒಂದೇ ಶೈರನಾಗಿ ಜೀವಿಸುವುದು, ಎರಡಿಭಿದ ಬಾಳಿನವರಾಗಿ ಬದುಕು ಮಾಡುವುದು ಜೀವನದ ಪರಮ ಸಾಧ್ಯ. ನಿಜ. ಹೊರಗಿನದಕ್ಕೆ ಒಳಗಿನದು (ಎಂದರೆ ಜ್ಞಾನ) ಸರಿಹೊಂದಿರಬೇಕೇ? ಅಥವಾ ಒಳಗಿನದಕ್ಕೆ ಹೊರಗಿನದು ಹೊಂದಿಕೊಯಾಗಿರಬೇಕೇ? ಇವೆರಡರ ತೂಕಹಿಡಿವಲ್ಲಿ ವ್ಯಕ್ತಿಯ ಯೋಗ್ಯತೆ, ವ್ಯಕ್ತಿತ್ವವು ವ್ಯಕ್ತವಾಗುತ್ತದೆ. ದಿನಾಲು ಹೊರಗಿನ ವಾತಾರವಣವು ಬದಲಾಗುತ್ತಲೇ ಇರುತ್ತದೆ. ಬದಲಾದ ವಾತಾವರಣಕ್ಕೆ ಕೆಲಬಾರಿ ಒಳಗಿನ ಬಾಳು ಒಗ್ಗಿದಿಲ್ಲ. ಹೊರಗಣ ವಾತಾವರಣಕ್ಕಿಂತ ಒಳಗಣ ಆರಿವು ಹಚ್ಚು ನೇಗಿದಿಂದ ಪಳ್ಳಟಿಗೊಳ್ಳುವ ಸ್ವಭಾವವಲ್ಲಿದ್ದು. ಕ್ಷಣಿಕ್ಷಣಿಕ್ಷಣಿ ಬರುವ ಅನುಭವ, ಜ್ಞಾನಕ್ಕನುಸರಿಸಿ ಒಳಗಣ ಲೀವಿ ಮಾರ್ಪಡುವುದಂಂದ ಹೊರಗಣ ಪರಿಸ್ಥಿತಿಯು ಅದಕ್ಕೆ ಒಪ್ಪಿಗೆಯಾಗುವುದಿಭಿ. ಹೊರಗಿನ ಬಾಳಿಗೆ ಬೀಲಿಕೊಡುವವರು ವ್ಯವಹಾರಿಗಳಾಗುತ್ತಾರೆ. ಒಳಗಿನ ಇರವಿಗೆ ಮಹತ್ವವನ್ನೀವವರು ಆದರ್ಶವಾದಿಗಳಿನಿಸುತ್ತಾರೆ. ‘ವ್ಯಕ್ತಿ’ ವ್ಯವಹಾರಿ; ‘ಪುರುಷ’ ಆದರ್ಶವಾದಿ. ಒಳಹೊರಗಣ ತಿಕ್ಕಾಟವಿಲ್ಲದೆ ನಿಜವಾದ ಜೀವನವೇ ಆಸಾಧ್ಯ. ಅದುದರಿಂದ ಈ ಗಸಡಿಗೆ ಬೀಸತ್ತು, ಇವುಗಳಲ್ಲಿ ಯಾವುದಾದರೂ ಒಂದರ ಪರಿಲು (ಸಂಬಂಧ) ಹಂಡುಕೊಂಡು ಕೊಟ್ಟಲೆಯೋಳಿಗಿಂದ ಪಾರಾಗಬಿಯಸುವರೇ ಬಹಳ. ಇದು ‘ಅಧಾರಂಗ’ ಜೀವನ ಹದವನ್ನು ಅಂತು ಎರಡರ ಸಮರ್ಪಣೆಯನ್ನು ಸಾಧಿಸುವ ಯೋಗವೇ ಲೋಕಕ್ಕೆ ಉಪಕಾರಿ ಸಮಾಜಕ್ಕೆ ಹಿತಕಾರಿ.

ಸಾಫ್ಟೀಯ ಅರಿವಿಲ್ಲದ ಕೃತಿಯಲ್ಲಿ ಸೊಗಸು ಇಲ್ಲ. ಸಾಫ್ಟೀಯ ಅರಿವಿನಿಂದ ಮಾಡುವ ಕೃತಿಯು ಅಧಮರವಲ್ಲ. ಪಕೆಂದರೆ ಸಮಾಜವ ತಿಳಿ ಎಳಕೆಯ ಮಟ್ಟಕ್ಕೆ ಬಾಡದ ಅಥವಾ ಸಮಾಜದವರ ಸತ್ಯದ ಕಲ್ಪನೆಗೆ

ವಿಪರೀತವಾದ ಕೃತಿಗೆ ವಿಪರೀತವಾಗಿ ಅಂತಃಸಾಕ್ಷಿಯು ತನ್ನ ಒಪ್ಪಿಗೆಯನ್ನು ಎಂದೂ ಕೊಡಲಾರದು. ಏಕೆಂದರೆ ಸಾಕ್ಷಿ-ಅರಿವು ಜಾಳನರೂಪ-ತಾಳದ ಸಮಾಜದ ಸಾರರೂಪ. ಸಾಕ್ಷಿಯಿಲ್ಲದೆ ಜರುಗುವ ಕೃತಿ, ಪಶುಗಳ ಮಟ್ಟದ್ದು. ಅದು ಮಾನವ ಕೃತಿಯಲ್ಲ. ವಿಚಾರವಂತರ ಕೃತಿಯಂತಹ ನೋಡಲೇ ಅಲ್ಲ. ಆದಕಾರಣ ಅಂತಃಸಾಕ್ಷಿಯಾದ ಅರಿವನ್ನು ಎರಡರ ತೊಂದರಿಯೆ ಬೇಡವೆಂದು ಕೊಂಡುಕೊಳ್ಳಲ್ಪಡು ಅಥವಾ ಮೂಳ್ಳೆತವಾಗುವ ಸ್ಥಿತಿಯಲ್ಲಿದ್ದುವುದು ಅನಾರ್ಥಯ. ಇದೇ ಅನಿತಿ. ಸಾಕ್ಷಿಯಿಲ್ಲದ ವ್ಯವಹಾರ ಅನಿತಿ. Secrecy is sin ಎಂದು ಗಾಂಧಿಜಿಯು ಮಹಾವಾಕ್ಯವಿದೆ. ಸಾಕ್ಷಿಯಾದ ಅರಿವು ಸಮಾಜದ ಸೂಕ್ಷ್ಮರೂಪವೆಂದು ಹೇಳಿ ವಿವರಿಸಿದ್ದಾಗಿದೆ. ಅಂತಃಸಾಕ್ಷಿಯ ಮನ್ನಾಳೆ ಪಡೆದ ಕೃತಿಯೆ ಪವಿತ್ರ. ಅನುಭವ ಹಾಗೂ ಸಮಾಜದ ಜಾಳನ್ನಿಕ್ಕೇಬ ಇವೆರಡನ್ನು ಅರಗಿಸಿಕೊಂಡ ತಿಳವೆ ಅರಿವು ಇದು ತೊರುವ ದಾರಿಯಲ್ಲಿ ನಡೆಯಲು ತುಂಬ ಎದೆ ಗಾರಿಕೆ ಬೇಕು. ತಾಂಗಬೇಕು ‘ಕ್ರೈಸ್ತರ್ವ್ಯಾ ಧಾರಾ ನಿಶಿತಾ ದುರಕ್ತಯಾ ದುರ್ಗಂ ಪಥಃ ತತ್ತ್ವ ಕವಯೋ ವದಂತಿ’. ಖದ್ಗಧಾರೀಯ ಹೇಳಣ ಕವ್ಯ ಕರವಾದ ದಾರಿ. ಈ ಕವ್ಯವೇ ಬೇಡವೆಂದು ಅರಿವನ್ನು ಕೊಂಡುಕೊಂಡು ಯಾವನಾದರೊಬ್ಬ ನೀತಾರನೋ, ಗುರುವೋ, ಕೊನೆಗೆ ಘಲಜ್ಯೋತಿಷವೋ, ಶಕುನವೋ ಒಂದಕ್ಕೆ ಶರಣಹೋಗಿ ದೈನ್ಯದಿಂದ ಬಾಳಲು ನರಪಾಣಿಯು ಒಪ್ಪಿಕೊಳ್ಳಲ್ಪಡು.

ಮಾನವರ ಬಾಳನೆ ಬಗಿಯನ್ನು ಮುಂಡಕೋಡನಿಷ್ಟತ್ವನಲ್ಲಿ ಒಂದು ಸೋಗಸಾದ ರೂಪಕದಿಂದ ವಿವರಿಸಿದ್ದುಂಟು ಒಂದು ಮರದಲ್ಲಿ ಎರಡು ಗಡೆವಕ್ಕಿಗಳು ಕುಳಿತನೆ. ಅವುಗಳಲ್ಲಿ ಒಂದು ಹಣ್ಣು ಸವಿಯುತ್ತದೆ. ಇನ್ನೊಂದು ತಾನು ತಿನ್ನದೆ (ತಿನ್ನವ ಹಕ್ಕಿಯನ್ನು ಬರಿ) ಸೋಡುತ್ತಲಿದೆ (ಇ-೧). ತಿನ್ನದಿರುವ ಹಕ್ಕಿಯೆ ಸಾಕ್ಷಿ ಸೋಡುವ ಕೆಲಸವು ಮಾತ್ರ ಇದರದು. ಮೇಲು ಸೋಡದವರ ಕಡಿಗೆ ಒಡಿತನವಪ್ಪೆ? ಘಲಭೋಗದಲ್ಲಿ ತೊಡಗಿದ ಹಕ್ಕಿಗೆ ಈ ವೈವಮ್ಯ! ತಾನು ಒಡಿಯನಿಲ್ಲ; ತನ್ನನ್ನು ಒಬ್ಬರು ಸೋಡುತ್ತಲಿದ್ದಾರೆ! ಅವರ ಕಣ್ಣಿ ಇತೆಯಲ್ಲಿದ್ದು ತಾನು ಎಳ್ಳವನ್ನೂ ಮಾಡಬೇಕೆ? ಅಯ್ಯೋ ಇದೇನು ಕವ್ಯ! ಪರಾವಲಂಬನ!

(ಅನೀಕೆಯಾ ಶೋಚತಿ) ಎಂದು ಏಡುಕುವುದಾಗಿ ಮುಂಡಕದ ಮಣಿಯು ಮಾಡಿದ ಮನೋವಿಶ್ಲೇಷಣವು ತುಂಬ ಸಮರ್ಪಕವಾಗಿದೆ. ಸಾಕ್ಷಿಯಾದ ಅರಿವು ತಿನ್ನದೇ ಸುಮೃಸಿರುವುದಾದರೂ ಒಳತು ಕೇಡುಕೆಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಹೊನವಾಗಿರುವುದಿಲ್ಲ. ಅದರಿಂದ ತಿನ್ನವ ಹಕ್ಕಿಗೆ ಫಲಭೋಗದಲ್ಲಿ ತುಂಬ ಅತಂಕವಾಗುವುದು ಅದನ್ನು ತಿನ್ನಬೇಕು; ಇದನ್ನು ಇಂತಹದನ್ನೇ ತಿನ್ನು; ಹಾಗೆ ಬೇಕು; ಈ ಬಗೆಯಾಗಿಯೇ ತಿನ್ನು; ಎಂದು ಮೊದಲಾಗಿ ವಿಧಿಸುವುದು ಈ ತೀರನಾದ ಸಂಯನು, ಸ್ವಯಂ ಗಳಿಗೆ ಒಳಗಾಗಿ ಇರಲು—ಜ್ಞಾನಕ್ಕೆ ಒಳಗಾಗಿ ನಡೆಯಲು ದೇಹಬುದ್ಧಿಯು ಗೊಳಿಗುವುದು; ಒಪ್ಪುದಾಗುವುದು ವ್ಯಕ್ತಿಯ ಸತ್ಯಪರಿಕ್ಷೇಯು ಇಲ್ಲಿಯೇ.

ವ್ಯಕ್ತಿಯು ತುರುಷಾಕಾರವನ್ನು ಹೊಂದಲು ಆ ತೀರನಾಗಿ ವಿಕಾಸ ಗೊಳ್ಳುವಾಗಿನ ಮಹಾವಿಷ್ಣುವು ಇಲ್ಲಿಯೇ ತಲೆದೋಗುತ್ತದೆ. ಮಾನವನಿಗೆ, ತಾನು ತಿನ್ನತ್ವದ್ದೇನೇ; ಆನಂದವನ್ನು ಅನುಭವಿಸುತ್ತಲಿದ್ದೇನೇ, ಎಂಬ ನೇನಹಿನ — ಅರಿವಿನ ಸೋಗಸಂತೂ ಬೇಕು. ಅದಿಲ್ಲದೆ ಸುಮೃನೇ ಆದ ಉಪಭೋಗದಲ್ಲಿ ಅಪ್ಯಾ ಅನಂದವಿಲ್ಲ. ಅಲಂಕಾರಗಳನ್ನು ಧರಿಸಿ ಹೋತೆಯಲ್ಲಿಯೇ ಇರಲು ಮನಸು ಒಪ್ಪುದು ತಾನು ತಿಂದುದನ್ನು, ತಾನು ಅಲಂಕೃತನಾದುದನ್ನು, ತಾನು ವೈಭವದಿಂದ ಮೇರಿಯುತ್ತಲಿದ್ದುದನ್ನು ಯಾರೂ ನೋಡುವವರೇ ಇದ್ದಿಲ್ಲವಾದರೆ ಜೀವನು ಆನಂದದ ಬದಲು ದುಃಖಿಸುವುದು! ‘ಸಾಕ್ಷಿ’ಯ ಆವಶ್ಯಕತೆಯಂತೂ ಇದೆ ಆದರೆ ಇವರಿಗೆ ಮೂರು ಸಾಕ್ಷಿಬೇಕು! ಆದೆಂತು ಸಾಧ್ಯ? ನೋಡಬಂದ ಜನ ಆದಿಕೊಳ್ಳತಕ್ಕುದೇ ಆದು ಆದರ ಸ್ವಭಾವ. ಆದು ಆದಿಕೊಂಬುದು ನಿಜವಾದ ವಿನೇಕಿಗೆ ಉಭಕರನೇ ಏಕೆಂದರೆ ಆವರ ವಿನುಕೆ, ಪೀಠ, ಉದಾರಗಳಿಂದ ವ್ಯಕ್ತಿಯ ವಿಕಾರಗಳಿಗೆ ಪ್ರಚೋದನೆ ದೊರೆಯುತ್ತದೆ. ಸದಭಿರುಚಿಯು ಜಾಗೃತವಾಗುತ್ತದೆ. ಸಾಕ್ಷಿ ಮೂರುವಿದ್ದಲ್ಲಿ ಸುಧಾರಣೆಗೆ ಇಂಬಿಲ್ಲ. ಸುಧಾರಣೆಯ ಆಸೆಯೇ ಇಲ್ಲ. ವ್ಯಕ್ತಿಗೆ ಜೀವನಾನಂದವನ್ನು ಉಪಭೋಗಸಲು ಅಂತಃ ಸಾಕ್ಷಿಯಂತೂ ಬೇಕೆನಿಸುತ್ತದೆ. ಆದರೆ ಆದರ ವಿನುಕೆ, ಪೀಠಕೆಗಳ ಚುಚ್ಚುವಿಕೆ ಮಾತ್ರಬೇಕು! ಸಲ್ಲದ ಹಣ್ಣಿಗೆ ಬಾಯಿ ಹಾಕಿ ತಿನ್ನಬಯಸಿದಾಗ ಅಥವಾ ತಿನ್ನವಾಗ ಅಂತಃಸಾಕ್ಷಿಯ ಕೂರಲಗಿನ

నుడిగళ వేదనీగి జీవవు తథినిగొళ్లువ సంబంధదల్లి ఈ ఆరివు, జ్ఞానవు నంజినంతాదుదర అనుభవవు బరువుదు. Ignorance is bliss; అజ్ఞానవే అమృతి; తిలవు ఏకక్షేటంతు ? ఎందు మిండుకువ హోత్తు వ్యక్తిగే బరువుదు. ఇదు ప్రామాణికరాద వోద్దర రితి యాయ్యు చురుకు బుద్ధియ పరు మంగతత్త్వజ్ఞునద శకాయ వన్న పడిదు తమ్ముక్కుతిగళ మండనమాడికోళ్లునరు ఈ జటివన్న చిట్టుకోదువ వరిగూ ఇంధ వ్యక్తిగళ ప్రగతియ ఆతీయిల్ల.

సమాజమోదనే ఒరువ సంబంధదల్లి వ్యక్తియు నానాముఖ వాగి బేళియువాగ మున్నేళ్లు కేయిళ్లిదిద్దల్లి ఇన్నోందు తొండ రేయు తలేచోరుత్తదే. వికాసగొళ్లుత్తిరువ నానా ముఖద జీవనవన్న ఆంతరికవాగి ఒందు శ్రుతిగే సరికొందిసువ సత్త ప్రవృత్తియ బంధనవు ఇల్లవాదరి అప్పుగళల్లి ఆశంబద్ధతియు కాణిసి కోంబుదు ఆనివార్య : పూవఁవయస్సినల్లి మనేయవరిందాద మదువే ఒందు; ప్రోథ వయస్సినల్లి ధన-స్థాన-వానగళన్న కండు మేళ్లు ఒలిదు హత్తిర సుళయుత్తిరువరు బేరి. ప్రామాణికతి యిద్దరి ఇవెరడూ ముఖగళల్లి కాణిసికోంబ సంయమయుళ్లు ఉల్లాసవే బేరి. ఆదరి మనేయ సంబంధవే బేరి. హోరగిన సంబంధవే బేరి. ద్వేషిక ఇత్తుతేయ తృప్తియాదరూ అల్లి, మనద కసివు తణేయలిల్ల. బౌద్ధిక జీవనదల్లి సజ్ఞభాగయాగి నలివన రోడగొడువ సంతసవు ఈ జీవక్షేటివే ? ఎంబీ తెరనాద భృంగవృత్తియ మాతిన మోరియింద ఆక్షువంజనిగి ఆరంభ వాగువుదు భృంగవిలాసక్కే సవిగలిత ఇంతహర నాలగియ చాప ల్యద చోచో (సవి) — ఆంతహ వాక్యరూరి— గారుడివిడ్యే, ఇదర ఒన్నటు ఒయ్యారద ఆశఫణవే బేరి. ఇవరు ఎమ్మ ముఖదల్లి బేళిదిరువరో ఆమ్మ ముఖగళే బేరి. సనాతన ధమాప్రవృత్తి క

ಸಭೆಯ ಅಧ್ಯಕ್ಷ; ಹರಿಜನೋದಾರ, ಮಂಡಲದ ಕಾರ್ಯದರ್ಶಿ, ಸ್ವೇರ್ಥದಯ ಸಮಾಜದ ಕೋಶಾಧ್ಯಕ್ಷ × × × ಮತದ ವಿದ್ಯಾರ್ಥಿ ನಿಲಯದ ಉಪಾಧ್ಯಕ್ಷ, ಜಾಗತಿಕ ಯುದ್ಧವಿರೋಧ ಮಂಡಲದ ಸದಸ್ಯ, ಪ್ರಾಂತಿಕ ಸ್ವೇರ್ಥ ಸಂಗ್ರಹ ಕೇಂದ್ರದ ಮೇಲ್ವಿಚಾರಕ ಇತ್ಯಾದಿ ಇತ್ಯಾದಿ. ಒಂದಕ್ಕೆ ಇನ್ನೊಂದರ ಸಂಬಂಧವಿರಬೇಕೆಂಬುದರ ಬಂಧನವು ಇವರಿಗೆ ಹಾನ್ಯವಿಲ್ಲ. ಅನಿಬಂಧ ಸ್ವಾತಂತ್ರ್ಯವೇ ಇವರ ಜೀವನದ ಗುಂ! ಒಂದು ಬಗೆಯ ಬುದ್ಧಿ ಭ್ರಮೆ ಅಥವಾ ಬೌದ್ಧಿಕ ವ್ಯಾಖ್ಯಾಚಾರದಿಂದ ಅಂತಃ ಸಾಕ್ಷಿಗೆ ಮಂಕಾಹಿಡಿಸದೆ ಇವರ ಇಂಥ ಚೆಲ್ಲಾಟಗಳು ನಡೆಯಲಾರವು. (ಸಾಕ್ಷಿ) ಪುರಾಣನು ತನ್ನ ಕೈಗೊಂಬೆಯಾಗಿರಬೇಕು; ತನ್ನ ಇಚ್ಛಿಗೆ ಪುಷ್ಟೇ ಕರಿಸುತ್ತ ಅನುಸರಿಸಿಕೊಂಡಿರಬೇಕೆಂಬ ವ್ಯಾಮೋಹದ ‘ಕ್ಷಯೋಪಾತ್ಮಾ’, ಈ ವ್ಯಕ್ತಿಗಳು!

ಬುದ್ಧಿಯು ಸಾಪ್ತಾರ್ಥದ ಶೋತು ಆದಲ್ಲಿ, ಮುಂದಿನ ಅನಾಹುತೆಗಳಿಗಲ್ಲ ಅದುವೆ ಸಂಚಕಾರ. ಅಣಬಾಂಬುಗಳ ನಿರ್ಮಿತಿಯೇ ಇದಕ್ಕೆ ನಿರ್ದರ್ಶನ ಈ ಕಾರಣದಿಂದ ಬೌದ್ಧಿಕ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ ಅತ್ಯಗತ್ಯ. ಯಾವುದೊಂದು ಪಕ್ಷಪಂಗಡಕ್ಕೆ, ಮತಧರ್ಮಕ್ಕೆ ಮಾರಿಕೊಂಡ ಅಥವಾ ಮಾರುವೋದ ಬುದ್ಧಿಯು ತನ್ನ ಸ್ವಾತಂತ್ರ್ಯಕ್ಕೆ ಎವಾಗುತ್ತದೆ. ಸತ್ಯದ ಹೂರತು ಬೇರಾವುದಕ್ಕೂ ಶರಣನ್ನ ಲಾರೆ ಎಂಬ ಪ್ರತಿಜ್ಞೆಯಿಲ್ಲದ ಬುದ್ಧಿ ತನ್ನ ತೇಜಸ್ಸನ್ನ ಕಳಿದುಕೊಳ್ಳುತ್ತದೆ. ಅನುಕಾಲ ಸಂಗತಿಗಳನ್ನು ಸ್ವೇಚ್ಛಾದ್ಯುಮ್ಮೆ ನೋಡುವ ಚಟ್ವ ವ್ಯಕ್ತಿಯ ದೃಷ್ಟಿಯನ್ನು ಸಂಕೋಚಗೊಳಿಸುತ್ತದೆ. ಚೈತನ್ಯಕ್ಕಿಂತ ಎದುರು ಯಾವುದೊಂದು ಘಟನೆಯ ಪೂರ್ವೋತ್ತರ ಗಳನ್ನೆಲ್ಲ ಹೇಡಿತನದಿಂದ ಮರೆಮಾಜದೆ ಬಿಂಬಿಸುವ ಧೈರ್ಯವಿದ್ದವರ ಬುದ್ಧಿಯು ಪ್ರಗಲ್ಭವಾಗುತ್ತ ಹೋಗುವುದು. ಇಂತಹಂಗೆ ಸ್ವಾತಂತ್ರ್ಯ ವಿಚಾರ, ತತ್ವಾಳ ದರ್ಶನವಾಗಿ ಮುಂದಿನ ಹಾದಿಯು ನಿಷ್ಪತ್ವವಾಗಿ ಕಾಣುವುದು. ಈ ದಾರಿಯಲ್ಲಿ ಅರಿಯದಲ್ಲಿ ಆದ ತಪ್ಪಿ ತಪ್ಪಲಿ. ಸತ್ಯಜಾಳನ ಕ್ಷಾಗಿ ಮಾಡುತ್ತಿರುವ ಪ್ರಯೋಗವದು. ಅದರಿಂದ ಬುದ್ಧಿಗಳಿಗೆ ತಿದಿಕೊಂಡು ಮನ್ನಡಿವರಿಗೆ, ಆದ ತಪ್ಪಿ ಪ್ರಗತಿಗೆ ಸಾಧಕವಾಗುವುದು. ಆದಕಾರಣ ಆಜಾಳನದಿಂದ ಆದ ಪ್ರಮಾಣಕ ತಪ್ಪಿ ತಪ್ಪೆಂದು

తిలదిద్దూ మత్తే అదరల్లియే బిద్దు కోండిరిపుదు తప్ప. ఆధమి. ఇదే అనిఱతి.

‘హణ్ణు తిన్నువ హక్కియు, తన్న ఈకెక్కిగి ఎందరి ప్రభుత్వచ్చే ఎరవాగదికాదుడక్క ఏడుకుత్తిదే;’ ఎందు ముండకోఽపనిషత్తిన ఖమిసియు కేళిద మాతు బకలీ మామికవాగిదే. ఫలభోగియు ప్రభువల్ల. అరివు ఎందరి జ్ఞానదల్లి ప్రభుక్కియిదే. ఆదుద రిందలే సామ్రాజీగి ప్రభు, ఈక, ఆధ్యక్ష ఎందు ఉపనిషత్తు, గీతియల్లి వణిసిద్దంటు. భోగేజ్ఞియు విజార స్వాతంత్ర్యచ్ఛ మారక. నిజార స్వాతంత్ర్యవిల్లదవరు బధరు. బధరు ప్రభుగళ్ల. అవరు ఆశక్తియ మూలకవావాగి సిక్కుబిద్దిరుత్తారి ఈ కారణ దింద జ్ఞానక్కియు తన్న స్వాతంత్ర్యవన్ను కాయ్య కోళ్లు ఆశక్తి రహితవాగిరబేకు. తన్న గుణదోషగళిరడన్నూ అరివ తాటిస్థృవు తిళువలికేయుళ్లవర లక్షణ. పక్షేపాత, పక్షాభిమానిగళిగి తమ్మగుణ ఇన్నొబ్బర ఆవగుణ వాత్ర కాణువువు. కుందుకోరతియుల్లద వస్తు విల్ల ఆదుదరింద తన్నల్లి, తన్న పక్షదల్లి గుణదోడనే దోషగళు, కోరతిగళు యావువు ఉంటింటుదన్ను అరితు కేళువ సమత్వ బుద్ధి యన్న పడిదుకోళ్లద వ్యక్తి, సమాజద సమతూకవన్ను లిసికోళ్లు లారదు. పక్షాభిమానద ఆనేకదింద ఒక్కణ్ణిగళాద వ్యక్తిగళే బకలే.

దేహవై జడ. బుద్ధియు తరల. బుద్ధియోడనే ఓడలు దేహక్కే సాధ్యవే? అనేక బారి అనివార్యద హలవు కారణగళగాగి వ్యక్తియు కేలవ్యాందు పరిస్థితియల్లి సిక్కుబిఇుత్తదే. స్పుర్ణి కాలావధియనంతర భ్రమనిరసనవాగి, తాను బిందు సేరికోండిరువ కేలస, పక్ష ఆధవా మత ఇల్లవే ఇంతక ఇన్నొ బేరే సంగతియల్లి తొడకికోండాగ అల్లింద బిడుగడికోందలు సాధ్యవాగువుదిల్ల. అంతక సందభిదల్లి వ్యక్తియు ఏను మాడువుదక్కాదితు? భీషాత్మా శార్యర జరికియు ఇల్లి ఉత్తమవాద మాదరి. కౌరవ పక్షదల్లి

ಇರಬೇಕಾದುದು ಕ್ರಮಪ್ರಸ್ತಾವಾದ ಅನಿವಾರ್ಯ ಕರ್ಮವಾಗಿತ್ತು. ಆದರೂ ಅವರು ತಮ್ಮ ಬೌದ್ಧಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲಿಲ್ಲ. ಕ್ರಮಪ್ರಸ್ತಾವಾದ ಕರ್ತವ್ಯದಿಂದಲೂ ಹಿಂದೆಗಿಯಲಿಲ್ಲ. ಆ ಕರ್ತವ್ಯದಲ್ಲಿ ಪ್ರಾಯಶ್ಚಿತ್ತವೇದು ಮರಣವನ್ನು ಶಾಂತವಾಗಿ ಬರಮಾಡಿಕೊಂಡರು. ಅನ್ನದ ಮಣಿಕಾಗಿ ಬುದ್ಧಿಯನ್ನು ಮಾರಿಕೊಂಡು, ಆದರ ಸ್ವಾತಂತ್ರ್ಯವನ್ನು ಕಳೆದುಕೊಂಡು, ಅಷ್ಟವನ್ನು ಸತ್ಯವೇಂದು ಪ್ರತಿಪಾದಿಸುವ ಮಂಕುತನದಿಂದ ಆ ವ್ಯಕ್ತಿಯು ತಸ್ತ ಹಾನಿಯನ್ನಲ್ಲದೆ ಸಮಾಜಕ್ಕೂ ಕೇಂದನ್ನು ತರುವುದು. ಪ್ರಾಮಾಣಿಕವಾಗಿ ಅಂತಾಳದಲ್ಲಿ ಎನಿಸಿದ್ದನ್ನು ಅವಶ್ಯವಿದ್ದಲ್ಲಿ ಆಧುವ ಸ್ವೀಕಿರ್ತಿ ಧೈಯವನ್ನು ಕಳಕೊಂಡ ವ್ಯಕ್ತಿಯು, ಸಮಾಜದಲ್ಲಿ ಸುಳ್ಳವಾತಾವರಣವು ಹಬ್ಬಿಕೊಂಡಿರಲು ನೀರವಾಗುವ ಪಾಸವನ್ನು ಮಾಡುತ್ತಿರುತ್ತದೆ

ಪ್ರಾಮಾಣಿಕವಾಗಿ ನಡೆಯುವ ಸಂಪೂರ್ಣ ಪ್ರಯತ್ನವಿದ್ದಾಗಲೂ ತತ್ವನಿಷ್ಠ ವ್ಯಕ್ತಿಯ ಜೀವನದಲ್ಲ ಅನಿವಾರ್ಯವಾದ ಒಂದು ವಿರೋಧಾಭಾಸವನ್ನು ಎದುರಿಸುವ ಹೊತ್ತು ಬಾರದೆ ಹೊಗೆದು ಜಗತ್ತು ಬಂಸರಲ ಪಾತ್ರಣೆಯಲ್ಲ; ವೃತ್ತಾಕಾರ ಗೋಲಕ ಜೀವನ ಕ್ರಮದಲ್ಲಿ ದಾರಿ, ಜನರು ಎಂಬಿದವ್ಯ ನೇರವಾಗಿಲ್ಲ ವರ್ತುಲಾಕಾರದಲ್ಲಿ ಸುತ್ತಿ ಸುತ್ತಿ ಕೊಂಡು ಹೊರಟಿಂತಿದೆ ಇದರಿಂದ ವಕ್ರವಲಯದಲ್ಲಿ ಪರಸ್ಪರ ಎರಡು ವಿಷರೀತ ದಿಕ್ಕಿನ ತುದಿಗಳು ಒಂದಕ್ಕೊಂದು ಸಮೀಕ್ಷಿಸುತ್ತವೆ. ವ್ಯಕ್ತಿಗಳಿಗೆ ಸಂಕಳಿಕ್ಕೇಡುಮಾಡುತ್ತವೆ! ಅಹಿಂಸೆಯೇ ಜೀವನದ ಪರಮಾರ್ಥನೇ ಎಂದರು ಗಾಂಥಿಜೀ ಅಹಿಂಸೆಯ ವಿಷರೀತ ಬಿಂದು ಯುದ್ಧ. ಕಾಟ್ಕೀರಯುದ್ಧ ಚಕ್ರ ಬಂತು ಶಸ್ತ್ರದಿಂದ ಎದುರಿಸಲು ತಮ್ಮ ಶಿಷ್ಯರಿಗೆ ಅನುಮತಿಸಬೇಕಾಯ್ತು. ಬೇಡಿದ್ದನ್ನೀವ ದಾನಿ ಎಂದು ಬಿರಿದು ಹೊತ್ತ ಕರ್ಮ, ಹರಿಶ್ಚಂದ್ರರ ಕಥಿ ಸುಪ್ರಸಿದ್ಧವಿದೆ. ಶ್ವರ್ತಕರ್ಮದಿಂದ ನಿವೃತ್ತನಾಗಿ ಬ್ರಹ್ಮಮುಷಿಯಾದ ವಿಶ್ವಾಮಿತ್ರನಿಗೆ ರಾಮನನ್ನು ಕರೆದೊಯ್ದು ರಾಕ್ಷಸರನ್ನು ಸಂಹರಿಸಬೇಕಾಯ್ತು. ಶತ್ವಜಜ್ಞಾ ಸುಗಳಾಗಿ ಸತ್ಯಸಾಕ್ಷಾತ್ಕಾರಕ್ಕಾಗಿ ಅಶ್ವಮಸ್ವೀಕರಿಸಿ ಏಕಾಂತದಢ್ಣ ನಿಂತವರ ಸೇವೆಗೆ ಹೆಣ್ಣಿ ಧಾವಿಸುವುದು, ವಿರಕ್ತ ಸಂಸಾರದ ಸೂತ್ರಧಾರೆಯಾಗುವುದು. ಇಂಗ್ಲೆಂಡಿನ

ಸಂಪ್ರದಾಯವಾದೀ ಚಚೆಲ್ಲಾ ಪ್ರಭೃತಿಗಳಿಗೆ ರಸಿಯಾ ಎಂದರೆ ಆಗದು. ಆ ಚಚೆಲ್ಲಿನಿಗೇ ಸ್ವಾಲಿಷ್ಠನೊಡನೆ ಕೂಡಿ ಕೆಲಸವಾಡುವ ಹೊತ್ತು ಬಂತು. ಸಾಮ್ಯವಾದದ ಧ್ವಜವನ್ನೆಲ್ಲಿರುವ ಕೆಂಪು ಬಾವುಟದ ರಶಿಯಾ ಮತ್ತಲಿನ ಸಣ್ಣ ಪುಟ್ಟಿ ರಾಪ್ಪಿಗಳನ್ನು ಬಾಹುಪಾಶದಲ್ಲಿಸಿಕೊಂಡು ಸಾಮಾಜಿಕವಾದಿಗಳಂತೆ ವರ್ತಿಸುವ ಪ್ರಸಂಗ ಬಂದಿದೆ. ಸಂಹಾರಕ ಶಸ್ತ್ರಾಸ್ತ್ರಗಳ ಸಂಶೋಧಕರಿಗೆ ಒಬ್ಬಿರಿಗೆ ಗಣಂಂಂ, ಇನ್ನೊಬ್ಬಿರಿಗೆ ಅಂಂಂಂ, ಇಂತಹ ಹಲವಾರು ಸುವರ್ಚನಾಣಗಳ ಪಾರಿತೋಷಿಕದ ಆಮಿಷಗಳನ್ನು ಮುಂದೊಡ್ಡ ಬೇಕಾಗಿದೆ! ಆಮಿಷದಲ್ಲಿಯೂ ಸಮತೀಯಿಲ್ಲ ಸಮತೀಯ ಸಾಫ್ಟ್‌ಬೇನಿಗೆ ವೈಷಮ್ಯ ದ್ವೇಷಾಸೂಯಿಗಳ ಪ್ರಭಾರ! ವರ್ಗಕಲಹಕ್ಕೆ ಖತ್ತಿಂಡನ! ಇಂತಹ ಪ್ರತಿಜ್ಞೆಯ ತೀರ ವಿರುದ್ಧವಾಗಿ ನಡೆವ ಪರಸ್ಥಿತಿಯನ್ನು ಜೀವನಲ್ಲಿ ಬಂದು ಬಾರಿಯಾದರೂ ಅನುಭವಿಸಬೇಕಾಗಿದ ವ್ಯಕ್ತಿಯೆ ದೊರೆಯಲಿಕ್ಕಿಲ್ಲ. ಮೂರಿನ ನೇರಕ್ಕೆ ನಡೆದರೆ ಕರ್ಣ-ಹರಿ ಶೈಂದ್ರರ ಗತಿ ನಿಶ್ಚಿತ. ಏಕಮಾರ್ಗ ಎಗ್ಗರ ರೀತಿಯೆನಿಸುವುದು. ವೈಯ ಶ್ರೀ ಸ್ವಾರ್ಥಕಾರಿ ಆಲ್ಲ. ದೇವರಾಣಿ ಮಾಡಿ ಕೇವಲ ಸಾಮಾಜಿಕ ಕಲ್ಯಾಣಕ್ಕಾಗಿಯೇ ಸ್ವಲ್ಪಾಲ ಅನಿವಾರ್ಯವಾದ ವಿರೋಧಾಭಾಸದ ಈ ವಿಕರೀತ ಗತಿಯಲ್ಲಿ ಕ್ರಮಿಸುವ ಹೊತ್ತು ಬರುವುದು. ಈ ಸುಳಿಯೊಳಗಿಂದ ಹಾಯ್ದ ಪಾರಾಗಿ ಮತ್ತೆ ಸರಲ ಮಾರ್ಗಕ್ಕೆ ಬಂದು ಸೇರುವ ಯೋಗವು ಬಹಳ ಗಹನವೂ ಸೂಕ್ಷ್ಮವೂ ಆಗಿದೆ. ಜೀವನ ಸಂಗೀತದೊಳಿಗಿನ ಪರಮ ಕಷ್ಟದ ಕೆಲಸವಿದು. ವಿರುದ್ಧ ಸ್ವರ್ಗಗಳ ಭಾಯಿಗಾಣಿಸಿ ಮೂಲತತ್ವನು ಸಂಧಾನಕ್ಕೆ ಚ್ಯಾಲಿಯಿಲ್ಲದೆ ಹಾಡು ಮುಗಿಸುವುದು ಅಸಾಮಾನ್ಯ ಕೃತಿ. ಮಹಾಭಾರತದಲ್ಲಿ ಇಂತಹ ಸೂಕ್ಷ್ಮಧರ್ಮದ ಅನೇಕ ಪ್ರಸಂಗಗಳನ್ನು ಬಹಳ ಕುಶಲತೆಯಿಂದ ಚಿತ್ರಿಸಿದ್ದುಂಟು. ಸ್ವಾರ್ಥೀ ಲುಜ್ಜರು, ಕಂರಸಾನಿಗಳೆಂಬ ಅಪವಾದಕ್ಕೆ ಆಪ್ಯದ ದೊರೆಯಂತೆ ತನ್ನ ನಡೆವಳಯನ್ನು ಮೇಲುಮಟ್ಟಿದ್ದು ವರಿತ್ವವಾಗಿ ಉಳಿಸಿಕೊಂಡ ದಾಧ್ಯರ್ವಿಳಿದವರು ಕಪಟನಾಟಿಕೆಗಳಾಗಿ ಸಮಾಜಕಂಟಕರಿನಿಷುವರು. ಪಶ್ಚಾತ್ತ್ವಾಪ ಪೂರ್ವಕವಾಗಿ ಅನುಸರಿಸಬೇಕಾದ ಅನಿವಾರ್ಯವಾದ ಗೌಣ ಮಾರ್ಗ. ಆದರೆ ಅನಿವಾರ್ಯವೆಂದು ನಾನ್ಯಾಯವಲ್ಲ. ಬಾಳನಲ್ಲಿ ಈ ಬಗೆಯ

ಕಾರಣಾನಗರೇ ಜೀವನದ ಯೋಜನೆಯ ಮಹತ್ವದ ಭಾಗವಾಗಿರಿಂದ ವ್ಯಕ್ತಿಯು ಸಮಾಜದಲ್ಲಿ ಪ್ಲೇಗಿನ ಜಂತುವಿದ್ದಂತಿ; ಬಹಿನಾನ್ವರಾಹ್.

ಕುರುಡತನಕಾಗಿಯೆ ದಿನಾಲು ನಾಲ್ಕು ದುಡ್ಡು ಹಿಕ್ಕುತ್ತಿರುವವರಿಗೆ ದೇವರು ಪ್ರಕೃತಸಾಗಿ ನಿಮಗೆ ಪೂಜೆ ದೃಷ್ಟಿಯನ್ನು ಕೊಡುತ್ತೇನೆಂದು ವರವನ್ನು ನೀಡಹೊಂದರೆ, ಕುರುಡರಿಗೆ ಸಂತೋಷವಾದಿತೇ? ದುಃಖ ವಾದಿತೇ? ಕಣ್ಣ ಕಾಣಹತ್ತಿದರೆ ಈಗನಂತೆ ಕರುಣೆಯಿಂದ ಜನ ದುಡ್ಡು ಕೊಟ್ಟಿತೇ! ಆದುದರಿಂದ. ಅವರು ‘ಪರಮಾತ್ಮನೇ, ಕಣ್ಣ ಕಾಣದಿರುವ ವರವನ್ನೇ ನೀಡು;’ ಎಂದು ಪ್ರಾರ್ಥಿಸಿಕೊಳ್ಳುವುದೇ ಸಹಜವಷ್ಟೆ? ಒಂದು ಬಗೆಯಾದ ವ್ಯಕ್ತಿತ್ವವನ್ನು ಪಡೆದುಕೊಂಡವರು, ಒಂದು ಪಕ್ಷ, ಮತ್ತ, ಅಥವಾ ಪಂಥದಲ್ಲಿ ಇಂಬನ್ನು ಹುಡುಕಿಕೊಂಡವರು ತವ್ಯ ಇರುವಿನೊಳಗಿನ ಶುಂದುಕೊರತೆಗಳನ್ನು ಕಾಣುವ ಸಾಮರ್ಥ್ಯವನ್ನು ಹೇಗೆ ಮತ್ತು ಏಕೆ ಕಳೆದುಕೊಳ್ಳುವರೆಂಬುದು ಮೇಲಣ ದೃಷ್ಟಿಯಂತಹಿಂದ ಬಹಳ ಚೆನ್ನಾಗಿ ತಿಳಿಯುವಂತಿದೆ ಮಾನವನಿಗೆ ಜ್ಞಾನವು ಪ್ರತ್ಯೇಕವಾಗಲು ಸಿದ್ಧವಿದೆ. ಅಂತ್ಯ ಅವಂತವಾಗಿ ವಿಕಾಸಗೊಳ್ಳಲು ಆಸ್ತಿದವಿದೆ. ಆದರೆ ಅದೇಂದು ವನ್ನು ಸ್ವೀಕರಿಸಿ ಅರಗಿಸಿಕೊಳ್ಳಲು ವ್ಯಕ್ತಿಗೆ ಆಗುವುದಿಲ್ಲ. ಜ್ಞಾನವು ಮಾನವರನ್ನು ಆವರಿಸಿಕೊಂಡಿದೆ. ಸುತ್ತು ಮತ್ತು ಲಿಂದ ಆದು ಒಳನ್ನಾಗ್ಗೆ ಲು ಸಂಧಿಯನ್ನು ಹುಡುಕುತ್ತಿದೆ. ಆದರೆ ವ್ಯಕ್ತಿಯು ತನೆನ್ನಾಗಿ ತನಗೆ ಅನವಶ್ಯಕವಾದ ಜ್ಞಾನವು ಪ್ರವೇಶಿಸದಂತೆ ತಡೆಗಳನ್ನು ಒಡ್ಡುತ್ತಾನೆ ಬದಿಯ ಬೆಳಕು ಒಳಗೆ ಬರದಂತೆ, ಟಾಂಗದ ಕುದುರೆಯ ಹಾಗೆ ಕಣ್ಣ ಮುಖ್ಯಕಗಳನ್ನು ಧಂಸುತ್ತಾನೆ.

ಇಂತನೆಲ್ಲ ಕಾರಣಗಳಿಂದ ಸಮಾಜದಲ್ಲಿ ಜ್ಞಾನಪ್ರಸಾರಣೆ ಅಥವಾ ಅಂವಿನ ವಿಕಾಸವು ಸಾಕಷ್ಟು ವೇಗವಾಗಿ ಬೇಗನೆ ಆಗುವುದಿಲ್ಲ. ಸಮಾಜ ಪರಿವರ್ತನ, ವಿಕಾಸವು ಅತ್ಯಂತ ಸಾವಕಾರವಾಗಿ ಜರುಗುವುದು ಅನಿವಾರ್ಯ. ಆದುದರಿಂದ ಪರಿಪೂರ್ಣರು ಯಾರೂ ಇಲ್ಲ ತಮ್ಮ ತಮ್ಮ ಇತಿಮಿತಿಗಳ ಅಂವನ್ನು ಜಾಗ್ರತ್ವವಾಗಿ ಉಲ್ಲಿಖಿತಾಗ್ತಿರಬೇಕು. ಒಳಗಿನ ಅಂತ್ಯ ಜಾಗ್ರತ್ವವಾಗಿದ್ದಲ್ಲಿ, ಸಾಕ್ಷಿಯನ್ನು ಭೂಮಿಪ್ರಮಾಣನಾನ್ವಿತದಿಷ್ಟಲ್ಲಿ ಮಾತ್ರ ಇದು

ಸಾಧ್ಯ. ವ್ಯವಹಾರದೊಳಗಿನ ಪ್ರತಿಯೋಂದು ನಿರ್ಣಯದಲ್ಲಿಯೂ ತನ್ನ ಅಂತಹಾಸ್ತೀಯ ನಿರ್ಣಯಕ್ಕೆ ಕಿರಿಗೊಡಿದೆ ಮುಂದಿಯಿಡಕೂಡು. ತನ್ನ ಪರಿಸ್ಥಿತಿ, ಯೋಗ್ಯತೆಗಳು ತನಗೆ ಗೂತ್ತಿರುವಂತೆ ಬೇರೆಯವರಿಗೆ ಇರಲಾರವು. ಈಕ್ಕೆವಿದ್ದಷ್ಟು ಹೊರಿಗನ ಎಲ್ಲ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅವಶ್ಯ. ಆದರೆ ಕೊನೆಯ ನಿರ್ಣಯಾಧಿಕಾರ ತನ್ನ ಸಾಕ್ಷಿ ಪ್ರಭುವನದಲ್ಲದಿ ಬೇರೆ ಯಾರಿಗೂ ಇಲ್ಲ. ನಿರ್ಣಯವು ಈಲವು ಬಾರಿ ತಪ್ಪಬಹುದು. ತಪ್ಪಿದ್ದಕ್ಕೆ ಆಗತಕ್ಕ ಶಿಕ್ಷೆಗೆ ತಲೆವಾಗುವ ಮಾನಸಿಕ ಸಿದ್ಧತೆಯಿರಬೇಕು. ಅನುಭವಿಸಬೇಕು. ಈ ಕ್ರಮದಲ್ಲಿ ಸಾಗುವಾತನಿಗೆ ಸರಿಯಾದ ನಿರ್ಣಯಕ್ಕೆಯು ಸಾಕ್ಷಾತ್ವಾವಿಕವಾಗಿ ತಾನೇ ಬರುವುದು. ಆದುದರಿಂದ ಯಾವ ಪ್ರಸಂಗದಲ್ಲಿಯೇ ಆಗಲಿ, ಯಾವ ಕಾರಣಕ್ಕೆ ಆಗಲಿ, ಅಂತಹಾಸ್ತೀಯನ್ನು ಮೂಲಿಗುವಂಪಾಗಿಸಕೂಡು. ಆದರ ಪ್ರೀತಿಗೆ ಹೇದರಿ ಗಾಬರಿಗೊಂದು ಆದರ ಭಾಯಿ ಮುಖ್ಯಸ್ತಕಾಡು. ಒಡಿಹೋಗಿ ಸಂಕೆಯ ಗಲಾಟಿಗಳಲ್ಲಿ, ಹೀನೆಮಾ ರೀಡಿಯೋಗಳ ಕೂಗಾಟಿದಲ್ಲಿ ಅಥವಾ ಉನ್ನಾದಕ ಅವಸ್ಥೆಯನ್ನು ತಂದುಕೊಂಡು ಅಲ್ಲಿ ಮನಸ್ಸನ್ನು ತೊಡಗಿಸಿ ಒಳಗಿನ ಪ್ರೀತಿಯನ್ನು ತಪ್ಪಿಸಿಕೊಳ್ಳುವುದು ಹೇಡಿತನ. ಅಂತಹ ಸಂಭರ್ಣದಲ್ಲಿ ಸ್ವ-ಸ್ಥವಾಗಿದ್ದಕೊಂಡು ಎಲ್ಲ ಪ್ರೀತಿಯನ್ನು ಕೇಳಿಕೊಂಡು ಆದರಿಂದ ಕಲಿಯ ಬೇಕಾದ ಪಾಠವನ್ನು ಅವಶ್ಯವಾಗಿ ಗ್ರಹಿಸಬೇಕು.

ವ್ಯಕ್ತಿಗೆ ಸರಿದೋಗುವ ಈ ಮಾತು ಸಮಾಜಕ್ಕೂ ಸಲ್ಲಿವುದು. ಅಂತಹಾಸ್ತೀಯನ್ನು ಕೊಂಡುಕೊಂಡ ಅಧಾರಂಗರು ಮುಂದುಗಾಳಿದೆ ಸರ್ವಾಧಿಕಾರಿಯಂತಹ ಯಾವುದೊಂದು ಹೊರಿಗನ ವಸ್ತುವಿಗೆ ನೇತುಬಿದ್ದು ಹಿಂಡಿ ನೋಳಗಿನ ಕಾರಿಗರಿಂತಾಗಿ ಬಾಳಲು ಒಪ್ಪಿಕೊಳ್ಳುವ ಹೊತ್ತು ಬರುತ್ತದೆ. ಒಳಗಿನ ವಿಮರ್ಶಕರಕ್ಕೆಯನ್ನು ಜೀವಂತವಾಗಿ ಉಳಿಕೊಂಡರೆ ಇಂತಹ ಪ್ರಸಂಗವು ಬರುವುದಿಲ್ಲ. ಒಳಗಿನ ವಿಮರ್ಶಕ ಶಕ್ತಿಗೆ ಹೊರಿಗನ ಆಗುಹೋಗುಗಳ ನೀರವನ್ನು ಒದಗಿಸಿಕೊಡಬೇಕು. ಅದ್ದುಯಾವತ್ತಾ ವಿಚಾರಗಳನ್ನು ಶಕ್ತಿವಿದ್ದ ಪ್ರಯತ್ನಸೂರ್ಯಕವಾಗಿ ಅರಿತುಕೊಳ್ಳಬೇಕು. ಇದರಿಂದ ಸ್ವತಂತ್ರ ವಿಚಾರ ಶಕ್ತಿಯು ಪುಟ್ಟಗೊಳ್ಳುತ್ತದೆ. ಎದುರು ಪಕ್ಕವು ಇಲ್ಲಿಂದು ಗ್ರಹಿಸುವುದು ವ್ಯಕ್ತಿಯ ಪ್ರಕೃತನದ ದ್ವೈತಕ. ಎದುರುಪಕ್ಕದ ಆಕ್ಷೇಪಣಿಗಳಿಗೆ ಚಿಲೆಯಿಲ್ಲವೆಂದು ಬಗೆದರೆ, ಅದು ಲೋಕದೊಳಗಿನ ಚೈತನ್ಯ

ಕ್ರಿಯ ಅನಾದರೆ. ಇದು ಎಂದಿಗೂ ಕೂಡದು. ಇನ್ನೊಂದು ಪಕ್ತದ ಆಕ್ರೋಪಗಳನ್ನು ಲೆಕ್ಕೆಕ್ಕೆ ಹಿಡಿದು ತನ್ನ ವಿಚಾರಗಳನ್ನು ದೃಢಪಡಿಸಿಕೊಳ್ಳುವೀಕು. ಆಕ್ರೋಪಗಳಿಗೆ ಸಕಾರಣವಾದ ಸಮಂಜಸ ಉತ್ತರವು ತನ್ನಲ್ಲಿ ಇಲ್ಲದಿದ್ದರೆ ತನ್ನ ವಿಚಾರದ ಆ ಭಾಗವು ಭದ್ರವಲ್ಲವೆಂದು ನಿಶ್ಚಯಿಸಿ ಅದನ್ನು ತಿದ್ದಿಕೊಳ್ಳುವ ಶಾಂತಪ್ರಯತ್ನಗಳು ನಡೆಯುವೀಕು. ಇದಕ್ಕೆ ಪ್ರತಿಯಾಗಿ ಆಗ್ರಹಿಯಾಗಿ ಸಿದುಕಿನ ಸ್ವಭಾವವು ತಲೆ ಎತ್ತಿದ್ದರೆ, ಅದು ಶಾರೀರಿಕ ಹಾಗು ಮಾನಸಿಕ ಆಶ್ಚರ್ಯತನದ ಲಕ್ಷಣ ಇಂತು ಮನಃಷಾಸ್ತಿಯಾಗಿ ತನಗೆ ಒಟ್ಟಿಗೆಯಾಗದಿದ್ದುದನ್ನು ಹಣಕಾರ್ಯಗಾಗಿ ಅಥವಾ ಲೋಕ ರಂಜನೆಗಾಗಿ ಇಡುವುದೂ ಮಾಡುವುದೂ ಮೋಸ.

ವಿಮರ್ಶೆಯ ಬಗೆಯು ತಿಳಿಯಿದ್ದಕ್ಕೆ ವ್ಯಕ್ತಿಯ ವಿಕಾಸಕ್ಕೆ ಹಿರಿದಾದ ತಡೆಯಂಟಾಗುತ್ತದೆ ಬೀಯಾಗಳು, ಸಿದುಕಿನ ನುಡಿ, ಅಥವಾ ಮನ್ಯಲನೇ ಮರಗುವುದು ಇದೆ ವಿಮರ್ಶೆಯಾಲ್ಲಿ ವಿಚಾರವಿನಿಮಯದಲ್ಲಾಗಲಿ, ಆತ್ಮವಿಚಾರದಲ್ಲಾಗಲಿ ಬೇಕಿನ ಮಾತಿರಬೇಕಳ್ಳದೆ ಬೆಂಕಿಯ ಮಾತಿನಿಂದ ಬರಿ ಮನಸ್ತಾಪವು ಮಾತ್ರ ಆಗುವುದು ಒಳಗಳ ನೋಂದಿಗೆ ಹಣಿಹಣಿ ಬಡಿದುಕೊಂಬುದು ಇಧಾ ಆರಾಫಾಟಿಯನ್ನು ಪ್ರದರ್ಶಿಸುವುದು ಪ್ರಾರ್ಥ ಮಿಕ್ಕಿಯ ಕುರುಹು. ಸಾರ್ವಜಿಂಧಿ ಟೀಕೆಯಲ್ಲೂ ಇದು ನಿಜ. ಮಾತಿನ ಮಧ್ಯನದಿಂದ ಬರಿ ವಾದಕ್ಕಿಂತ ಬೇಕಿನ ಹೊಸ ವಿಚಾರವು ಉದಿಸಬೀಕು. ವಿಚಾರಕ್ಕೆ ಪ್ರತಿ ವಿಚಾರವನ್ನು ಹೇಳಬೇಕಾದಲ್ಲಿ ಕೆಲರು ಉಪಹಾಸದ ಸಾಧನವನ್ನು ಉಪಯೋಗಿಸುವರು. ಇದು ಆಪ್ರತಕ್ತ. ಆದರೆ ಹಾಸ್ಯಕ್ಕೂ ನಿಶ್ಚಯವಾದ ಒಂದು ಸ್ಥಾನವಿದೆ ತನ್ನ ಎಗ್ಗತನ, ತನ್ನ ಕೊರತೆಯನ್ನು ಕಂಡು ತಾನೇ ನಗಲಿಕ್ಕೆ ಆಗದವನು ಅಸಂಸ್ಕೃತನು, ಅರಸಿಕನು. ಇನ್ನೊಬ್ಬರಿಗೆ ನಗುವುದಕ್ಕೆ ಸಂಸ್ಕೃತ ಬೇಡ. ಅದು ಕುಹಕತನದ ಲಕ್ಷಣವೂ ಆಗಬಲ್ಲದು. ಆದರೆ ಇನ್ನೊಬ್ಬರೊಡನೆ ನೆತ್ತು ನಗಿಸಲು ಬರುವುದು ಮಿಗಿಲಾದ ಗುಣ. ವಿನೋದಿ ವಿಚಾರದ ಗಣ್ಯವಾದ ರಾಷ್ಟ್ರೀಯ ಪ್ರಮುಖ ಪತ್ರಿಕೆಯು ಇಲ್ಲದಿರುವ ಸಮಾಜಕ್ಕೆ ಆಕ್ರೋಪವಾದ ಸಾಮಧ್ಯವು ಇನ್ನೂ ಬಾರದಿರುವ ಲಕ್ಷಣ. ಆ ಸಮಾಜವು

ಪಾಥಮಿಕ ಸ್ವತಿಯಲ್ಲಿಯೇ ಇದೆಯೆಂದು ತಿಳಿಯಬೇಕು. ಸಾಮಾನ್ಯ ವ್ಯಕ್ತಿಗಳ ಮಾತು ಆ ಸಮಾಜದ ಸಾಂಸ್ಕೃತಿಕ ತರಗತಿಯನ್ನು ವ್ಯಕ್ತಪಡಿಸುತ್ತದೆ. ಮಾತುಮಾತಿಗೆ ಬೈಗಳು, ಆಜ್, ಶಾಪ, ಅಕ್ಷಸವ ಕಾಣಿಸಿ ಕೊಳ್ಳುವುದು ಅನಾಗರಿಕತೆಯ ಲಕ್ಷಣ. ಉದುವು ತೊಡಪು ಹೇಗೆ ವ್ಯಕ್ತಿಯ ಅಂತರಂಗದ ಬಾಹ್ಯ ಪ್ರದರ್ಶನವೇನ್ನಿಬಹುದೂ ಹಾಗೆಯೇ ಮಾತು, ತೈಲಿ, ಭಾವೆಯ ವಿಸ್ತಾರ, ಕಲಾ-ಸಾಹಿತ್ಯದ ಮಟ್ಟ ಮತ್ತು ಶೈಲಿಗಳು ಆಯಾ ಸಮಾಜದ ಅಂತರಂಗದ ಬಾಹ್ಯಪ್ರತಿಕ.

ವ್ಯಕ್ತಿಗೂ ಸಮಾಜಕ್ಕೂ ಇಂತು ಆಭೀದ ಸಂಬಂಧವಿದೆ. ಸಮಾಜವು ಜ್ಞಾನಸ್ವರೂಪದಲ್ಲಿ ಸೂಕ್ಷ್ಮರೂಪದಿಂದ ವ್ಯಕ್ತಿಯ ಜ್ಯೋತಿಷ್ಯದಲ್ಲಿ ಇಂಬಿಗೊಂದು ಅವಲ ಅಂತಃಸಾಕ್ಷಿಯಾಗುತ್ತದೆ. ಹೀಗೆ ವ್ಯಕ್ತಿಯು ಸಮಾಜವನ್ನೂ ಸಮಾಜವು ವ್ಯಕ್ತಿಯನ್ನೂ ಧಾರಣಮಾಡುತ್ತದೆ. ಒಂದರೊಂದರ ವಿಕಾಸಕ್ಕೆ ಕಾರಣವಾಗಿರುತ್ತದೆ. ಆದಕಾರಣ ಎರಡೂ ಅಪೂರ್ಣವೆಂದು ಒಷಿಕೊಂಡಂತೆಯೇ ಸರಿ. ಇನ್ನೂ ವಿಕಾಸವಾಗುತ್ತಲೇ ಇರುವುದು ಪರಿಪೂರ್ಣವಾಗಿರಲಾರದು. ಪೂರ್ಣತೆಯೇನಿಸುತ್ತಿದ್ದರೆ ಅದು ಕೇವಲ ಸಾರೇಕ್ಕೆ; ನಿರಪೇಕ್ಕೆ ಪೂರ್ಣತೆಯಲ್ಲ. ಆದಕಾರಣ ವ್ಯಕ್ತಿಮತ್ತು ಸಮಾಜಗಳಿಗಂತಹ ಹಿರಿಡಾದ, ಮಿಗಿಲಾದ, ಸ್ವಯಂಪೂರ್ಣವಾದ-ನಿರಪೇಕ್ಕೆ ನಿರಂತರ ಅನಂತವಾದ ಒಂದನ್ನು ದೃಢವಾಗಿ ನೀರನೆಮ್ಮುದೆ ವ್ಯಕ್ತಿ ಅಥವಾ ಸಮಾಜವೇ ಪೂರ್ಣವಾಗಿ ವಿಕಾಸಗೊಳ್ಳಬೇಕೆಂಬ ಆಶಿಗೆ ಅಥಾರವೇ ಉಳಿಯುವುದಿಲ್ಲ. ಬರಿ ಸಮಾಜಸೇವೆ, ಮಾನವಸೇವೆ ಎಂಬ ಸೌಲಭ್ಯ ಅರ್ಥವಿಹಿನೆ. ಕುರುಡು ಕುರುಡರಿಗೆ ದಾರಿತೋಽಬಿಲ್ಲರೆ?

ವ್ಯಕ್ತಿಗೆ ಆಶನ ಅರವೈ ಅಥಾರ; ಈ ಅರಿವಿಗೆ ಸಮಾಜವು ಆಶ್ರಯ; ಸಮಾಜಕ್ಕೆ ಅನಂತ-ಗುಣ-ಪೂರ್ಣ-ಸ್ವಯಂಚೋರ್ತಿ ಆದರ್ಶ. ಬಾಹ್ಯಪರಿಸ್ಥಿತಿ, ಸ್ವಾಧೀನಾವ ಇವುಗಳಲ್ಲಿಯೇ ನೀತಿಯ ಉದಯ, ಸೌಂದರ್ಯದ ಉಗಮವೆಂದು ಬಗೆದರೆ ನಿರಪೇಕ್ಕೆ ಪ್ರೇಮ, ಶುದ್ಧ ಪರೋಪಕಾರಾದಿ ಭಾವನೆಗಳಿಗೆ ಅಸ್ತಿತ್ವವೇ ಇಲ್ಲ. ಬರಾಟಿರಾಂಡ ರಸೀಲ್ಲಿನಿಗೆ ಅನಂತ ಗುಣಪೂರ್ಣತ್ವಯು ಸ್ವತಂತ್ರ ಅಸ್ತಿತ್ವವು ಮಾನ್ಯವಿಳಿವಾದರೂ

ಪ್ರಾಯಿಂದನ ಕಾಮಸಿದ್ಧಾಂತವು ಸಂಪೂರ್ಣ ಒಟ್ಟಿಗೆಯಲ್ಲ. ಮಾತ್ರ ಪ್ರೇಮದಂತಹ ಕೆಲವು ಗುಣಗಳ ಅಗವ್ಯತೆಯು ಆತನಿಗೂ ಮಾನ್ಯವಿದೆ. ಇವು ಕೇವಲ ಲೈಂಗ ಪ್ರವೃತ್ತಿಯೇಂಬುದು ಆತಿವಾದವೇಂದು ಆತನೆ ಮತವಿದೆ. ಪ್ರೇಮವನ್ನು ಆ ಕೊಟೆಯಲ್ಲಿ ಆತನು ಎಣಿಸಿದ್ದಾನೆ.

Nietzsche despises universal love; I feel the motive power to all that desire as regards the world ಎಂದು ಸ್ತೀತಿಯೇ ಎಲ್ಲಕ್ಕೂ ಮೂಲವೇಂದು ರಸೀಲ್ಲನ ಅಭಿಪ್ರಾಯವಿದೆ ಅರವು ವಿಶ್ವಪ್ರೇಮದಲ್ಲಿ ಪರಿಣಾಮಗೊಳ್ಳುವುದರಲ್ಲಿಯೇ ಜೀವಿತದ ಸಾರ್ಥಕವಿದೆ ಆದರೆ ವ್ಯಕ್ತಿ ಮತ್ತು ಸಮಾಜಗಳು ಒಂದರೊಂದರ ಆಶ್ರಯದಲ್ಲಿ ಪ್ರೇಮಬಂಧನದಿಂದ ಬದ್ದವಾಗಿ ಸತತ ಅರಳುತ್ತಲಿವೆಯೆಂಬುದಕ್ಕೆ ಸ್ವಲ್ಪಂ ಪೂರ್ಣವಾದ ಅನಂತಶಕ್ತಿಯೇಂದನ್ನು ಲೇಕ್ಕಿಸುವುದು ಅನಿವಾರ್ಯವಾಗುವುದಿಲ್ಲವೇ ?

ಮಾನವನ ಎಲ್ಲ ಶಕ್ತಿಯ ಕೇಂದ್ರ ಸಮಾಜ. ಸಮಾಜದ ಎಲ್ಲ ಸಾಮಾಂತರಿಕ ಉಗಮವೇ ಅನಂತ-ಗುಣ-ಪೂರ್ಣ-ಸ್ವಲ್ಪಂಪ್ರಕಾಶ. ವ್ಯಕ್ತಿಯ ಮಟ್ಟಿಗೇ ವಿಚಾರಿಸುವಾಗ ಮಾಡಿದ ಪೃಥಕ್ಕರಣದಿಂದ ಮುಗಿಲಿ ನತ್ತೆ ಹಬ್ಬವ ಒಂದು ಬಿಂದು, ನೇಲದತ್ತ ಪರಿಸುವ ಇನ್ನೊಂದು ಬಿಂದುವು ನಮಗೆ ಗೊಳಿಸಿರವಾಗಿದ್ದವು. ಈಗ ಮೇಲಿನಿಂದ ಕೆಳಗಡಿಗೆ ಚಿಗಿನ ಮರದಂತೆ ಒಂದು ಚಿತ್ರವು ಕಣ್ಣಿದುರು ನಿಲ್ಲುವುದು. ಎಲ್ಲ ಶಕ್ತಿಯ ಆಗರ ಸ್ವಯಂಪ್ರಕಾಶ. ಅಲ್ಲಂದ ಸಮಾಜ-ಜತುಮುರ್ಖಿ, ಬಳಿಕ ವ್ಯಕ್ತಿ ಚೇತನ. ‘ಉಧ್ವರಂ ಮೂಲಂ ಅಧಃಾಖಂ ಅಶ್ವತ್ಥಂ ಪ್ರಾಹುಃ ಅವ್ಯಯಮಾ’ ಎಂದು ಗೀತೀಯು ವರ್ಣಿಸಿದ ಮುಗಿಲತ್ತಣಿಂದ ನೇಲದ ಕಡೆಗೆ ಚಿಗಿನ ಶಾಶ್ವತ ವೃಕ್ಷವಿದು.

ಪ್ರಾಣಿಗಳಲ್ಲಿರುವ ದೇಹಿಯು ಮಾನವ ವ್ಯಕ್ತಿಯಲ್ಲಿ ಹೈತ್ರಿಜ್ಞವೇನಿ ಸುವುದು. ಗೀತೀಯಲ್ಲಿ ದೇಹಿ ಮತ್ತು ಹೈತ್ರಿಜ್ಞವೆಂಬ ಎರಡೂ ಪಾರಿಭಾಷಿಕ ಪದಗಳು ಬಂದಿವೆ. ಆದರೆ ಅವುಗಳ ಅರ್ಥದಲ್ಲರುವ ಸೂಕ್ಷ್ಮಭೇದವನ್ನು ಗಮನಿಸಿ ವಿವರಿಸಿದ್ದು ಕಂಡು ಬರುವದಿಲ್ಲ ದೇಹಿಯು ಅರಿವಿನಿಂದೊಡಗ ಗೂಡಿದಾಗ ಹೈತ್ರಿಜ್ಞವೆಂಬ ಹೆಸರಿಗೆ ಆಹಾ, ಆದಕಾರಣ ಮಾನವ

ಪ್ರವೇತಿಸಿ, ದಕ್ಷರಥನ ಸಮಿಂಹದಲ್ಲಿ ನಿಂತನು ಆಗಲೂ ಈತನಿಗೆ ಅ ದಕ್ಷರಥನು ಅನುಭವಿಸುತ್ತಿದ್ದ ದುರವಸ್ಥಿಯು ತಿಳಿಯಲ್ಲ. ಸಂತೋಃ ವೀರಿಂದ ಆತನನ್ನು ಸೊತ್ತುಮಾಡುವುದಕ್ಕಾಗಿ, ಎಂದಿನಂತೆ ಪಾರುತ್ತಿ ಕಾಲದಲ್ಲಿ ತಾನು ಹೇಳಬೇಕಾದ ಮಂಗಳಾಶಾಸನಗಳನ್ನು ಪ್ರಕ್ರಮಿಸಿದನು. ವಿನಯಿಂದ ಕ್ಯಾಮುಗಿದು “ ಎಲೆ ಮಹಾತ್ಮನಿ! \* ಸೂರ್ಯೋದಯಕಾಲ ದಲ್ಲಿ ಸಮುದ್ರನು ಒಂದು ತೇಜಂಜ್ಞೋವಿಶೇಷವನ್ನು ಹೊಂದಿ ಉಕ್ಕಿಬರುವಂತೆ, ನೀನೂ ಸಂತುಷ್ಟಪ್ಪದಯನಾಗಿ ಅನಂದಿಸು! ಇಂದ್ರನನ್ನು, ಸಾರಥಿಯಾದ ಮಾತಲಿಯು, ಹೀಗೆ ಉದಯಕಾಲದಲ್ಲಿ ಸೊತ್ತುಮಾಡುತ್ತಿದ್ದು ದರಿಂದ ಲೇ, ಆ ಇಂದ್ರನು ತನ್ನ ವೈರಿಗಳಾದ ದೈತ್ಯರೈಲರನ್ನೂ ಜಯಿಸಿದನು. ಅದರಂತೆ ನಾನೂ ಈಗ ನಿನ್ನ ಶ್ರೀಯಃಪಾರ್ಥಿನೇಮಾಡುವೆನು. † ಸ್ವತಸ್ಸಿದ್ಧನಾಗಿ, ಸರ್ವಪಿಭುವಾಗಿರುವ ಪರಬ್ರಹ್ಮನನ್ನು, ಶಿಕ್ಷೆ ಹೊದಲಾದ ಆರು ಅಂಗಗಳೊಡಗೂಡಿ ವೇದಗಳೂ, ವೀರಮಾಂಸಾದುವಿದ್ಯೆಗಳೂ, ಸೃಷ್ಟಿಕಾರ್ಣವಾಗಿ ಇದೇಕಾಲದಲ್ಲಿ ಉದ್ಘೋಧಿಸುವಂತೆ, ನಾನೂ ಈಗ ನಿನ್ನನ್ನು ಎಚ್ಚರಿಗೊಳಿಸುವೆನು. ಸೂರ್ಯನು ಇಂದ್ರನೇಹಾಡಗೂಡಿ ಸಮಸ್ತಭೂತಗಳಿಗೂ ಆಕ್ರಯವಾದ ಈ ಭೂಮಿಯನ್ನು ಎಚ್ಚರಿಗೊಳಿಸುವಂತೆ, ಈಗ ನಾನೂ ನಿನ್ನನ್ನು ಎಚ್ಚು ರಗೊಳಿಸುವೆನು. ಎಲೆ ಮಹಾರಾಜನೇ ಏಳು! ಮುಂದೆ ನಡೆಯಬೇಕಾದ ಮಹೇತ್ವವಕ್ಕೆ ತಕ್ಕಂತೆ ಮಂಗಳಾಲಂಕಾರಗಳನ್ನು ಮಾ

\* ಸೂರ್ಯೋದಯದಲ್ಲಿಯೂ ಸಮುದ್ರವು ಉಕ್ಕಿಬರುವುದೆಂಬು. ಅಥವಾ ಮೂಲದಲ್ಲಿರುವ ಭಾಸ್ಕರಕ್ಕಿಂತಿಳಿ ಕ್ಕು ಚಂದ್ರನೆಂದೇ ಅರ್ಥವನ್ನು ಹೇಳಬಹುದು.

† “ನಾಮ ರೂಪಾಚ ಭೂತಾಂಶಾಂ ಕೃತ್ಯಾನಾಂಚ ಪ್ರಪಂಚನಂ | ವೇದಶಿಂಭೀಭೃತ್ಯಾದ್ ದೇವಾದಿನಾಂ ಜ್ಞಾರ ಸ:” ಎಂದೇ, ಬ್ರಹ್ಮನು ದೇವಶಿಗಳೇ ಹೊದಲಾದ ಪಾರುಣಗಳಿಗೆಲ್ಲಾ. ನಾಮ, ರೂಪ, ಕೃತ್ಯ ಸೌಧಲಾದುಪುರಗಳನ್ನು ಚಿಸ್ತಾರವಾಗಿ ನಿರೂಪಿಸುವುದಕ್ಕಾಗಿ, ವೇದಾಂಶ ವೇದಗಳನ್ನೇ ಮೂಲವಾಗಿಟ್ಟು ಕೊಂಡನೆಂದರ್ಥ. ಅಥವಾ ಸೃಷ್ಟಿಗೇ ಬೇಕಾದ ಅಭಿಗಳನ್ನು ವೇದಗಳಿಂದಲೇ ತಿಳಿದು ಮಾಡುವನೆಂದೇ ಗ್ರಹಿಸಬಹುದು. “ವೇದಭೃತ್ಯಾದ ಭೂತಾದಿಂದ ಚಾಳ್ತಾಪ್ಯ ವೇಧಾಸ್ತು ಸೃಜತಿ”ಬ್ರಹ್ಮನು ವೇದಗಳಿಂದಲೇ ಭಾವಮಾಡಿತದಾರ್ಥಗಳನ್ನು ತಿಳಿದು, ಅತ್ಯಗತನ್ನು ಸೃಷ್ಟಿಸುವೆನು. ಎಂದರೆ ಭಾವಮಾಡಿಸ್ತುಕ್ಕರಮವನ್ನು ವೇದಗಳೇ ಬ್ರಹ್ಮನಿಗೆ ಬೋಧಿಸುವುದೆಂದು ತಪ್ಪಿಯು,

ಅಲ್ಲಮಹಿಭುವಿನ ತೇಜಸ್ಸಿಗೆ ಭಾವೇಯಲ್ಲಿ ಹೇಳುವುದಾದರೆ (ಜನ) ‘ತಮ್ಮ ತಾವು ಕೆಟ್ಟಿ ಕೇಡಿಂಗೆ ಬೆರಗಾದೆ ! ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ಮತ್ತು ಲೋಕದ ಭಕ್ತರಿಲ್ಲರು ವ್ಯಾಧವಾದರಲ್ಲಾ !’ ‘ಕಣ್ಣ ಕಳೆದು ಕೊಂಡು ಹೊಟ್ಟಿಸಿ ಇ ಮಗನ ಬಾಣಸವಮಾಡಿ ಕ್ಯಾಲಾಸಪುರಕೆ ಹೋದವ ರೆಳ್ಳಿ ಭಕ್ತರಿ !.....ಅಸುರ ಕರ್ಮಿಗಳು !.....ನರಲೋಕದ ನರಗುರಿ ಗಳಿಲ್ಲ ಅಸುರ ಸಂಸಾರಕ್ಕೊಳಗಾದವರು !’ ವ್ಯಕ್ತಿಗಳು ‘ಸಕಲ-ಜೀವ-ಸ್ವೀಕರ’ ಭಾವದವರಾಗಿ (ಅವಶರಣದೊಳಗಿನ ಪದಗಳು ಚಾಮರಸನಾ) ಸಮಾಜದ ಮುಖಾಂತರವಾಗಿ ತಮ್ಮ ಸ್ತ್ರೀತಿಯ ತಾಯಿಗ, ಸೇವೆಗಳ ಮೂಲಕ ಅನಂತನ ಉಪಾಸನೆ ವಾದಿ ಜೀವನದಲ್ಲಿ ಕೃತಾರ್ಥರಾಗುವುದೆ ಶ್ರೀಯೋಮಾರ್ಗ.

---

వించినబళ్లయ యీర్కెజనేగే సయాయ  
నీండిద మహనీయరు

( ఆ వోదలు పుణ్యాధికి పత్రశిల్పింట వుండునందును )

రూ.

క్ర. ద. రా బేంద్రె	( వజన )	१००
,, రుక్కుంగదరావ దేక్కమాండె	,,	१००
,, భీమసేనాషార్య గోవాళాషార్య	,,	
	కామిండిక	३०
,, వాసుదేవాషార్య తయుగ్రీవాషార్య	,,	
	కడివాల	२५
,, మాల్కురరావ రామురావ నాడిగేర	,,	
	రాణేచెన్నైర	२५





# ನೀಂಜಿನಿಂಬಳಿಯ ಪ್ರಕಟಿಸಿಗಳಲ್ಲಿ ಈಗ ದೊರೆಯುವ ಪ್ರಶ್ನಕಗಳು

೧.	ವಿಂಚಿದ ಮಹಿಳೆಯರು	೨	೦	೦
೨.	ಸಮಾಜವಿಕಾಸಕ್ಕೆನು	೩	೫	೦
೩.	ರಾಜ್ಯಾದಾಯಾನ್ವಾ ಬಡತನನ್ನು	೩	೩	೦
೪.	ರಾಷ್ಟ್ರೀಯ ಪಂಚಾಯತ್ರಿ	೩	೩	೦
೫.	ಬೀಂದ್ರೆಯವರ ವಿಚಾರನುಂಜಾ	೩	೩	೦
೬.	ಜಾಗ್ರತ್ತ ಜೀನೆ	೩	೩	೦
೭.	ಸ್ವಭಾವ ಪ್ರಸ್ವಾಂಚನೆ	೩	೩	೦
೮.	ರಾಷ್ಟ್ರೀಕಾರಿಗಳು	೩	೩	೦
೯.	ಘರೇಶ್ವನಾದ ಹುಲಿ	೩	೩	೦
೧೦.	ಕಂಸಂದ ಸಾಹಿತ್ಯಭಾರ ಅಶ್ವಿಕಾರ	೩	೦	೦
೧೧.	ಗಾಂಥಿಜೀಯವರ ರಾಜಕೀಯ ಪತ್ರಗಳು	೩	೦	೦
೧೨.	ವರ್ಹಾತ್ಮಕ ಸ್ವರೂಪ ಭಾರತದ ರಾಜ್ಯಫಲನೆ	೩	೩	೦
೧೩.	ವೀರಕೆನ ಬಾಳು	೩	೩	೦
೧೪.	ಬೀಡಾಯದ ಇತಿಹಾಸ (೨೫೨)	೩	೦	೦
೧೫.	ಬುದ್ಧಜಾತಕಗಳು	೩	೦	೦
೧೬.	ವರ್ತಿಯಾ ಜನಾಂಗಗಳ ಪ್ರಾಚೀನ ಸಾಗಂಕತೆ	೩	೩	೦
೧೭.	ಶ್ರೀ ಅರವಿಂದರ ಧರ್ಮ ಕಾಗ್ರ್ಯ ರಾಷ್ಟ್ರೀಯತ್ವ	೩	೩	೦
೧೮.	ಗಾಂಥಿ ಸುತ್ತುಗಳು	೩	೦	೦
೧೯.	ಸಮಾಜದರ್ಶನ	೩	೩	೦
೨೦.	ಸರೆವ-ಸೆಯು ಶಾರ್ಕ (ಬಿಡಿ ಕಾಡಿ)	೩	೩	೦
೨೧.	ಪ್ರಾಧರನೆ (ಪ್ರಾಧರನೆಯು ಬಗೆಗೆ ಗಾಂಥಿಜೀ ಅವರ ವಿಚಾರಗಳು) (ಬಿಡಿ ಕಾಡಿ)	೦	೩	೦

ವ್ಯವಸ್ಥಾಪಕ, ನೀಂಜಿನಿಂಬಳಿ ಧಾರವಾದ.